ಮೈಸೂರು ಮಿತ್ರ

ಮೈಸೂರು–ಮಂಡ್ಯ–ಚಾಮರಾಜನಗರ–ಕೊಡಗು–ಹಾಸನ

ಬೆಳಗಿನ ಪ್ರಾದೇಶಿಕ ದಿನಪತ್ರಿಕೆ

ಮಾರ್ಚ್ 30 ಭಾನುವಾರ 2025

₹4

ಸಂಪುಟ: 45 | ಸಂಚಿಕೆ: 340 | ಪುಟಗಳು: 12

ಮೈಸೂರು ಸುದ್ದಿ: ದೂರವಾಣಿ: 2496520/21/26/27/28 ಜಾಹೀರಾತು: 2496522/23
ನಗರ ಕಚೇರಿಗಳು: ಕೆ.ಆರ್. ಸರ್ಕಲ್, ವಿಶ್ವೇಶ್ವರಯ್ಯ ಕಟ್ಟಡ Ph: 2431774, ಡಿ.ದೇವರಾಜ ಅರಸು ರಸ್ತೆ, Ph: 2428695
ಸುದ್ದಿ ಜಾಹೀರಾತಿಗಾಗಿ–ಮಂಡ್ಯ: 8762960325, ಚಾಮರಾಜನಗರ: 9242265657, ಕೊಡಗು: 9731469871

ಸುದ್ದಿ, ಫೋಟೋಗೆ: news@mysurumithra.com
ಜಾಹೀರಾತು: ad@mysurumithra.com, website: www.mysurumithra.com

ಮೈಸೂರು ಮಿತ್ರ


ಭಾನುವಾರ 30 ಮಾರ್ಚ್ 2025

ಭಾರತೀಯ ಜೈನ್ ಸಂಘಟನೆ ಮಹಿಳಾ ಘಟಕದ ನೂತನ ಪದಾಧಿಕಾರಿಗಳು


ಶರ್ಮಿಳಾ ದೋಕಾ


ಸೀಮಾ ಬೋಹ್ರಾ


ಸಂತೋಷ್ ಸಲೇಚಾ


ಅನಿತಾ ಗಾಡಿಯಾ

ಮೈಸೂರು, ಮಾ.29– ಇತ್ತೀಚೆಗೆ ನಡೆದ ಮೈಸೂರಿನ ಭಾರತೀಯ ಜೈನ್ ಸಂಘಟನೆ ಮಹಿಳಾ ಘಟಕದ 2025–26ನೇ ಸಾಲಿನ ಸರ್ವ ಸದಸ್ಯರ ಸಭೆಯಲ್ಲಿ ಅಧ್ಯಕ್ಷರಾಗಿ ಶರ್ಮಿಳಾ ಮಹಾವೀರ್ ದೋಕಾ, ಉಪಾಧ್ಯಕ್ಷರಾಗಿ ಸಂತೋಷ್ ಜಯಕುಮಾರ್ ಸಲೇಚಾ, ಕಾರ್ಯದರ್ಶಿಯಾಗಿ ಸೀಮಾ ದಿನೇಶ್, ಜಂಟಿ ಕಾರ್ಯದರ್ಶಿಯಾಗಿ ಅನಿತಾ ಮಹಾವೀರ್ ಗಾಡಿಯಾ ಆಯ್ಕೆಯಾಗಿದ್ದಾರೆ.

ಸಭೆಯು ನವಕಾರ್ ಮಹಾಮಂತ್ರ ಪಠಿಸುವ ಮೂಲಕ ಆರಂಭವಾಯಿತು. ಭಾರತೀಯ ಜೈನ್ ಸಂಘಟನೆ ಅಧ್ಯಕ್ಷ ರಾಜನ್ ಬಾಗ್‌ಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಬಿ.ಕೆ.ದೀಪಕ್‌ಕುಮಾರ್, ಭಾರತೀಯ ಜೈನ್ ಸಂಘಟನೆ ಮತ್ತು ಮಹಿಳಾ ಘಟಕದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಈ ವೇಳೆ ಶರ್ಮಿಳಾ ಮಹಾವೀರ್ ದೋಕಾ ಮಾತನಾಡಿ, ಸಂಘಟನೆಯ ಎಲ್ಲಾ ಸದಸ್ಯರು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮನವಿ ಮಾಡಿದರು. ಕಾರ್ಯದರ್ಶಿ ಸೀಮಾ ಬೋಹ್ರಾ ವಂದಿಸಿದರು.

ನರೇಗಾ ಯೋಜನೆಯಲ್ಲಿ ಮೈಸೂರು ಜಿಪಂ ಶೇ.100ರಷ್ಟು ಗುರಿ ಸಾಧನೆ

ಮೈಸೂರು, ಮಾ.29 (ಆರ್‌ಕೆ)– ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ)ಯಲ್ಲಿ ಮೈಸೂರು ಜಿಲ್ಲಾ ಪಂಚಾಯತಿಯು ಶೇ.100ರಷ್ಟು ಗುರಿ ಸಾಧಿಸಿದೆ.

ಗ್ರಾಮೀಣ ಭಾಗದ ಜನ ಜೀವನಕ್ಕೆ ನಿರಂತರ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೆ ತಂದಿದ್ದು, ಅದರಂತೆ 2024–25ನೇ ಸಾಲಿನಲ್ಲಿ ಮೈಸೂರು ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತಿಯು 3,38,973 ಕುಟುಂಬಗಳಿಗೆ ಜಾಬ್ ಕಾರ್ಡ್ ವಿತರಿಸಿ, ಆ ಪೈಕಿ 1,46,368 ಕುಟುಂಬಗಳ 2,77,379 ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.


ಜಿಲ್ಲೆಯ ಕೆ.ಆರ್.ನಗರ ತಾಲೂಕು ಶೇ.119ರಷ್ಟು ಗುರಿ ಸಾಧಿಸಿದ್ದು, 1,51,084 ಮಾನವ ದಿನ ಸೃಜನೆ ಗುರಿ ಹೊಂದಿದ್ದು, ಆ ಪೈಕಿ 1,80,678 ಮಾನವ ದಿನಗಳನ್ನು ಪೂರ್ತಿಗೊಳಿಸಿ ದಾಖಲೆ ಮಾಡಿದೆ. ಅದೇ ರೀತಿ ತಿ.ನರಸೀಪುರ ತಾಲೂಕಲ್ಲಿ ಶೇ.112.69 ರಷ್ಟು, ಸರಗೂರು ತಾಲೂಕಲ್ಲಿ ಶೇ.110.34, ಪಿರಿಯಾಪಟ್ಟಣ ತಾಲೂಕಲ್ಲಿ ಶೇ.105.73, ಸಾಲಿಗ್ರಾಮ ತಾಲೂಕಲ್ಲಿ ಶೇ.103.90 ಹಾಗೂ ಹೆಚ್.ಡಿ.ಕೋಟೆ ತಾಲೂಕಲ್ಲಿ 103.06ರಷ್ಟು ಗುರಿ ಸಾಧಿಸಲಾಗಿದೆ. ಆ ಮೂಲಕ ದುಡಿಯುವ ಕೈಗಳಿಗೆ ಅವರ ಸ್ಥಳದಲ್ಲೇ ಉದ್ಯೋಗ ನೀಡಿ ಅವರ ಆರ್ಥಿಕ ಸ್ವಾವಲಂಬನೆಗೆ ಒತ್ತು ನೀಡಲಾಗಿದೆ.

ಅಂತರ್ಜಲ ಚೇತನ ಸಂರಕ್ಷಣೆ, ರೈತರ ಕ್ರಿಯಾ ಯೋಜನೆ, ಹಸಿರೀಕರಣ, ಶಾಲಾಭಿವೃದ್ಧಿ, ಸಂಜೀವಿನಿ ಶೆಡ್ ನಿರ್ಮಾಣ, ಅಂಗನವಾಡಿ ಕಟ್ಟಡಗಳ ನಿರ್ಮಾಣ, ರಸ್ತೆ, ಚರಂಡಿ, ಸಮುದಾಯ ಮತ್ತು ವೈಯಕ್ತಿಕ ಕಾಮಗಾರಿಗಳನ್ನು ಮಾನವ ಸಂಪನ್ಮೂಲ ಬಳಸಲಾಗಿದೆ. ಇದರಿಂದಾಗಿ ಗ್ರಾಮಾಂತರ ಪ್ರದೇಶದ ಜನರಿಗೆ ಕೆಲಸ ಮಾಡುವ ಅವಕಾಶ ನೀಡಿದಂತಾಗಿದೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ನರೇಗಾ ಯೋಜನೆಯ ಕೂಲಿ ಹೆಚ್ಚಳ ಮಾಡಿದ್ದು, ಅದರನ್ವಯ 2024–25ನೇ ಸಾಲಿನಲ್ಲಿ 349 ರೂ.ಗಳಿದ್ದ ಕೂಲಿಯನ್ನು 2025–26ನೇ ಸಾಲಿನಲ್ಲಿ 370 ರೂಗೆ ಹೆಚ್ಚಳ ಮಾಡಿದ್ದು, ಏಪ್ರಿಲ್ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. ನರೇಗಾ ಯೋಜನೆಗೆ ಸಂಬಂಧ ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಯೋಜನೆಗಳ ಮಾಹಿತಿ, ಕುಂದುಕೊರತೆಗಳ ನಿವಾರಣೆಗಾಗಿ ಏಕೀಕೃತ ಸಹಾಯವಾಣಿ 82775 06000 ಅನ್ನು ಸ್ಥಾಪಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿಗೆ ಕರೆ ಮಾಡಬಹುದಾಗಿದೆ.


ಸಂಗ್ರಹ ಚಿತ್ರ

> ಮೈಸೂರು ಜಿಲ್ಲೆಯಾದ್ಯಂತ ಆರು ತಾಲೂಕುಗಳು, ನರೇಗಾ ಯೋಜನೆಯಡಿ 100ರ ಗುರಿ ಸಾಧನೆ ಮೀರಿ ಉದ್ಯೋಗ ನೀಡಿವೆ. ಅದಕ್ಕೆ ಸರ್ಕಾರವು ನರೇಗಾ ಯೋಜನೆಯಡಿಯಲ್ಲಿ ಕೈಗೊಂಡ ಕ್ರಮಗಳು ಕಾರಣವಾಗಿವೆ. ಗ್ರಾಮೀಣಾಭಿವೃದ್ಧಿಗೆ ಇದು ಎಂದಿಗೂ ಊರುಗೋಲಾಗಿ ಕೆಲಸ ಮಾಡಲಿದೆ. ಗ್ರಾಮಾಂತರ ಜನರು ಈ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಗ್ರಾಮೀಣ ಜನರನ್ನು ಆರ್ಥಿಕವಾಗಿ ಸಬಲ ಮಾಡಲು ಸರ್ಕಾರಗಳು ಜಾರಿಗೆ ತಂದಿರುವ ಈ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. –ಎಸ್.ಯುಕೇಶ್‌ಕುಮಾರ್,
> **ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಮೈಸೂರು ಜಿಲ್ಲಾ ಪಂಚಾಯತಿ.**

ಯದುವೀರ್ ಒಡೆಯರ್‌ಗೆ ಜನ್ಮದಿನದ ಶುಭಾಶಯ...


ಮೈಸೂರು–ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಅಭಿನಂದಿಸಿ, ಜನ್ಮದಿನದ ಶುಭಾಶಯ ಕೋರಲಾಯಿತು. ಈ ವೇಳೆ ಟ್ರಸ್ಟ್ ಅಧ್ಯಕ್ಷ ಬೀಡನಹಳ್ಳಿ ಸತೀಶ್‌ಗೌಡ, ಅನಿಲ್, ಪೈಲ್ವಾನ್ ಸ್ಟಾರ್ ವೆಂಕಟೇಶ್, ಗಿರೀಶ್, ಸಿದ್ದೇಶ್ವರ, ಅಭಿಷೇಕ್, ಚಂದ್ರೇಗೌಡ ಇನ್ನಿತರರು ಉಪಸ್ಥಿತರಿದ್ದರು.

ಅಭಿನಂದನೆ...


ಧನಗಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನೂತನ ನಿರ್ದೇಶಕರಾಗಿ ಆಯ್ಕೆಯಾದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಗುರುಸ್ವಾಮಿ ಅವರನ್ನು ಕೇರ್ಗಳ್ಳಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಮಹದೇವ್, ಬಗರ್‌ಹುಕುಂ ಸಮಿತಿ ಸದಸ್ಯ ಅರಸಿನಕೆರೆ ಸ್ವಾಮಿಗೌಡ ಆತ್ಮೀಯವಾಗಿ ಅಭಿನಂದಿಸಿದರು.

ಹುಟ್ಟುಹಬ್ಬದ ಶುಭಾಶಯ...



ಹುಟ್ಟುಹಬ್ಬ ಆಚರಿಸಿಕೊಂಡ ಮೈಸೂರು ಜಿಲ್ಲಾ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಅವರಿಗೆ ಶನಿವಾರ ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರೂ ಆದ ಯುವ ನಾಯಕ ಬಿ.ವೈ.ವಿಜಯೇಂದ್ರ ಸಿಹಿ ತಿನಿಸಿ, ಹುಟ್ಟುಹಬ್ಬದ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಅಧ್ಯಕ್ಷ ಇಂದ್ರೇಶ್ ಉಪಸ್ಥಿತರಿದ್ದರು.

ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ

ಮೈಸೂರು, ಮಾ.29(ಆರ್‌ಕೆ)–ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದನೆಂದು ಶಂಕಿಸಿ ವ್ಯಕ್ತಿಯೋರ್ವನನ್ನು ಹತ್ಯೆಗೈದವನಿಗೆ ಮೈಸೂರು ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ, ತೀರ್ಪು ನೀಡಿದೆ.

ಮೈಸೂರಿನ ಲಾಲ್‌ಬಹದ್ದೂರ್ ಶಾಸ್ತ್ರಿನಗರ ನಿವಾಸಿ ಲೇಟ್ ರಾಮು ಅವರ ಮಗ ಶಿವರುದ್ರ ಶಿಕ್ಷೆಗೆ ಗುರಿಯಾದವನು. ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದಾನೆಂಬ ಅನುಮಾನದಿಂದ 2023ರ ಜೂನ್ 16ರಂದು ಬೆಳಗ್ಗೆ 9.30 ಗಂಟೆ ಸಮಯದಲ್ಲಿ ಲಕ್ಷ್ಮಿಪುರಂ ಠಾಣಾ ವ್ಯಾಪ್ತಿಯ ಕಾಕರವಾಡಿ 3ನೇ ಕ್ರಾಸ್‌ನಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕೂಲಿ ಕೆಲಸಕ್ಕೆ ಬಂದಿದ್ದ ರಾಮಣ್ಣ ಎಂಬಾತನನ್ನು ಚಾಕುವಿನಿಂದ ಇರಿದು ತೀವ್ರವಾಗಿ ಗಾಯಗೊಳಿಸಿದ್ದ. ಗಾಯಗೊಂಡಿದ್ದ ರಾಮಣ್ಣನನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ರಾಮಣ್ಣ ಸಾವನ್ನಪ್ಪಿದ್ದರು. ಈ ಸಂಬಂಧ ಲಕ್ಷ್ಮೀಪುರಂ ಠಾಣೆ ಅಂದಿನ ಸಬ್‌ಇನ್‌ಸ್ಪೆಕ್ಟರ್ ಮೋಹಿತ್ ಸಹದೇವ್ ಪ್ರಕರಣ ದಾಖಲಿಸಿಕೊಂಡಿದ್ದು, ಇನ್‌ಸ್ಪೆಕ್ಟರ್ ನಾಗೇಗೌಡ ಅವರು ತನಿಖೆ ನಡೆಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಂ.ರಮೇಶ್, ವಾದ–ಪ್ರತಿವಾದಗಳನ್ನು ಆಲಿಸಿದ ಬಳಿಕ, ಆರೋಪ ಸಾಕ್ಷ್ಯಾಧಾರಗಳಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಶಿವರುದ್ರನಿಗೆ ಐಪಿಸಿ ಕಲಂ 302ರಡಿ ಜೀವಾವಧಿ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ, ಮಾ.28 ರಂದು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎ.ನಾಗರಾಜ ವಾದ ಮಂಡಿಸಿದ್ದರು.

ಯತ್ನಾಳ್ ಉಚ್ಚಾಟನೆ ಸರಿಯಲ್ಲ, ಮರು ಪರಿಶೀಲಿಸಿ

ಗೌಡ ಲಿಂಗಾಯುತ ಪಂಚಮಸಾಲಿ ಸಮನ್ವಯ ಸಮಿತಿ ಮನವಿ

ಮೈಸೂರು, ಮಾ.29(ಜಿಎ)–ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿರುವುದು ಸರಿಯಲ್ಲ. ಕೇಂದ್ರದ ವರಿಷ್ಠರು ತಮ್ಮ ನಿರ್ಧಾರವನ್ನು ಮರುಪರಿಶೀಲಿಸಿ, ಉಚ್ಚಾಟನೆ ಆದೇಶ ವಾಪಸ್ ಪಡೆಯಬೇಕು ಎಂದು ಗೌಡ ಲಿಂಗಾಯಿತ ಪಂಚಮ ಸಾಲಿ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಮಲ್ಲೇಶ್ ಮನವಿ ಮಾಡಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯತ್ನಾಳ್ ಅವರು ಬಿಜೆಪಿಯ ಹಿರಿಯ ನಾಯಕರಾಗಿದ್ದು, ಪಂಚಮ ಸಾಲಿ ಮೀಸಲಾತಿ ಸೇರಿದಂತೆ ಹಲವು ಹೋರಾಟ ಮಾಡಿದ್ದಾರೆ. ಪಕ್ಷಕ್ಕಾಗಿ ದುಡಿದಿದ್ದಾರೆ. ಆದರೆ, ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿರುವುದು ದುರಂತ. ಇದರಿಂದ ಪಂಚಮಸಾಲಿ ಲಿಂಗಾಯಿತ ಸಮಾಜಕ್ಕೆ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮೋದಿಯವರು ವಂಶಾಡಳಿತ, ಭ್ರಷ್ಟಾಚಾರದ ವಿರುದ್ಧವಿದ್ದಾರೆ. ಯತ್ನಾಳ್ ಅವರ ನಿಲುವೂ ಇದೇ ಆಗಿದೆ. ಆದರೆ, ರಾಜ್ಯದ ಕೆಲ ಪಟ್ಟಭದ್ರ ಹಿತಾಸಕ್ತಿಗಳ ತಪ್ಪು ಸಂದೇಶದಿಂದ ಕೇಂದ್ರದ ವರಿಷ್ಠರು ಉಚ್ಚಾಟನೆ ಮಾಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರು ಉನ್ನತ ಸ್ಥಾನದಲ್ಲಿದ್ದಾರೆ. ಪಕ್ಷಕ್ಕಾಗಿ ದುಡಿದವರನ್ನು ಮೂಲೆ ಗುಂಪು ಮಾಡುವ ಷಡ್ಯಂತ್ರ ನಡೆಯುತ್ತಿದೆ. ಇದಕ್ಕೆಲ್ಲ ಮೂಲ ಕಾರಣ ಪಟ್ಟಭದ್ರ ಹಿತಾಸಕ್ತಿಗಳು ಎಂದು ಆರೋಪಿಸಿದರು.

ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಬಿಜೆಪಿ ಕೇಡರ್ ಬೇಸ್ ಪಕ್ಷ. ಕೇವಲ ಒಬ್ಬ ವ್ಯಕ್ತಿಯಿಂದ ಪಕ್ಷ ನಿಂತಿಲ್ಲ. ಬೀದರ್‌ನಿಂದ ಚಾಮರಾಜನಗರದವರೆಗೆ ಲಿಂಗಾಯಿತ ನಾಯಕರಾಗಿ ಗುರುತಿಸಿಕೊಂಡಿರುವ ನಾಯಕ ಯತ್ನಾಳ್. ರಾಜ್ಯದಲ್ಲಿ ಹನಿಟ್ರ್ಯಾಪ್, ನಿಗಮಗಳ ಹಗರಣ, ಭ್ರಷ್ಟಾಚಾರ ಮುಗಿಲು ಮುಟ್ಟಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇಂತಹ ಸಂದರ್ಭದಲ್ಲಿ ಸಮರ್ಥವಾಗಿ ಹೋರಾಟ ಮಾಡಲು ಯತ್ನಾಳ್ ಅವರ ನಾಯಕತ್ವದ ಅಗತ್ಯವಿದೆ. ಹೀಗಾಗಿ ಕೇಂದ್ರದ ವರಿಷ್ಠರು ಯತ್ನಾಳ್ ಅವರನ್ನು ಪಕ್ಷಕ್ಕೆ ಮರು ಸೇರ್ಪಡೆ ಮಾಡಿಕೊಂಡು ನಾಯಕತ್ವ ನೀಡಬೇಕು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಅವಕಾಶ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಗೌಡ ಲಿಂಗಾಯಿತ ಸಮಾಜದವರು ಸಭೆ ಸೇರಿ ಕೇಂದ್ರದ ನಾಯಕರಿಗೆ ಮನವಿ ಸಲ್ಲಿಸುತ್ತೇವೆ ಎಂದರು. ಗೋಷ್ಠಿಯಲ್ಲಿ ಸಿದ್ದೇಶ್ ಬಾಬು, ಮಲ್ಲಿಕಾರ್ಜುನ್, ಕುಮಾರ್, ಯೋಗೇಶ್ ಇದ್ದರು.

ನಿಧನ

ಪುಟ್ಟ ಸುಬ್ಬಪ್ಪ



ಮೈಸೂರು,ಮಾ.29–ಮೈಸೂರಿನ ಹೆಬ್ಬಾಳು 3ನೇ ಹಂತ, ಸುಬ್ರಹ್ಮಣ್ಯನಗರ, ಎಲ್‌ಐಜಿ 363ರ ನಿವಾಸಿ ಪುಟ್ಟ ಸುಬ್ಬಪ್ಪ (95) ಶನಿವಾರ ಬೆಳಗ್ಗೆ ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆ ವಿದ್ಯಾರಣ್ಯಪುರಂನ ವೀರಶೈವ ರುದ್ರಭೂಮಿಯಲ್ಲಿ ಶನಿವಾರ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಡಿ.ಚಾಮರಾಜು



ಮೈಸೂರಿನ ಬೋಗಾದಿ ನಿವಾಸಿ ಮತ್ತು ಜೀವ ವಿಮಾ ನಿಗಮದ ನಿವೃತ್ತ ಅಧಿಕಾರಿ, ಮೂಲತಃ ಶ್ರೀರಂಗಪಟ್ಟಣ ತಾಲೂಕು ಚಿಕ್ಕಅಂಕನಹಳ್ಳಿ ಗ್ರಾಮದವರಾದ ಡಿ.ಚಾಮರಾಜು (62) ಶುಕ್ರವಾರ ರಾತ್ರಿ ಅನಾರೋಗ್ಯದಿಂದ ನಿಧನರಾದರು. ಪತ್ನಿ ಪ್ರಭಾ (ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯಿನಿ), ಪುತ್ರರಾದ ಸಿ.ಸುಹಾಸ್ ದವನ್ ಮತ್ತು ಸಿ.ವಿಕಾಸ್ ದವನ್, ಸೊಸೆ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಗಂಗೋತ್ರಿ ಬಡಾವಣೆಯ ಕುಕ್ಕರಹಳ್ಳಿ ಸ್ಮಶಾನದಲ್ಲಿ ಶನಿವಾರ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೈಸೂರು ಹಾಗೂ ಸುತ್ತಮುತ್ತ ಇಂದು...



ಇಂದಿನ ಪಂಚಾಂಗ

30.03.2025 ಭಾನುವಾರ, ಮಳೆ ನಕ್ಷತ್ರ: ಉತ್ತರಭಾದ್ರಾ 17.03.2025 ರಿಂದ 30.03.2025
ವಿಶ್ವವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ,
ತಿಥಿ: ಪಾಡ್ಯ, ನಕ್ಷತ್ರ: ರೇವತಿ, ರಾಹುಕಾಲ: ಸಂಜೆ 4.30 ರಿಂದ 6ರವರೆಗೆ

■ **ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆ:** ಬೆಳಗ್ಗೆ 9ಕ್ಕೆ, ಇಸುಬು ತಪಾಸಣಾ ಶಿಬಿರ, ಒಟೋಮೈಕೋಸಿಸ್ –ಕಿವಿಯ ಫಂಗಲ್ ಸೋಂಕಿಗೆ ಚಿಕಿತ್ಸಾ ಶಿಬಿರ, ಸ್ಥಳ: ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆ, ಆಲನಹಳ್ಳಿ.

■ **ರಾಮ್‌ಸನ್ಸ್ ಪ್ರತಿಷ್ಠಾನ :** ಬೊಂಬೆ ಮನೆ, ದಸರೆ ಬೊಂಬೆ ಪ್ರದರ್ಶನ, ಸ್ಥಳ: ರಾಮ್‌ಸನ್ಸ್ ಬೊಂಬೆ ಮನೆ, 91, ಆಮ್ರಪಾಲಿ ಸೀರೆ ಮಳಿಗೆ ಮೇಲೆ, ನಜರ್‌ಬಾದ್ ಮುಖ್ಯರಸ್ತೆ, ಬೆಳಗ್ಗೆ 10ಕ್ಕೆ.

■ **ಶ್ರೀ ರಾಮಕೃಷ್ಣ ಆಶ್ರಮ :** ಸ್ವಾಮಿ ಜ್ಞಾನಯೋಗಾನಂದ ಅವರಿಂದ ಶ್ರೀ ರಾಮಕೃಷ್ಣ ವಚನವೇದ ಕುರಿತು ಪ್ರವಚನ, ಸ್ಥಳ: ಸ್ವಾಮಿ ಶಾಂಭವಾನಂದಜಿ ಸ್ಮಾರಕ ಸಭಾಂಗಣ, ಯಾದವಗಿರಿ, ಸಂಜೆ 6ಕ್ಕೆ.

■ **ಆರ್ಯ ಸಮಾ :** ಯುಗಾದಿ ನವಸಂವತ್ಸರ ಪರ್ವ ದಿನಾಚರಣೆ, ಆರ್ಯ ಸಮಾಜದ ಸಂಸ್ಥಾಪನಾ ದಿನ ಆಚರಣೆ, ಸ್ಥಳ: ಆರ್ಯ ಸಮಾಜ, ದೇವರಾಜ ಮೊಹಲ್ಲಾ, ಬೆಳಗ್ಗೆ 10.30ರಿಂದ.

■ **ತ್ರಯೀನ್ಯಾಸ್ ಶ್ರೀವಿದ್ಯಾ ಫೌಂಡೇಷನ್ :** 16ನೇ ವರ್ಷದ ವಸಂತ ನವರಾತ್ರಿ ಮಹೋತ್ಸವ, ಬೆಳಗ್ಗೆ 8.30ರಿಂದ ಶ್ರೀ ಮಹಾಗಣಪತಿ ಪೂಜಾ, ಪುಣ್ಯಾವಾಚನ, ಮಹಾಸಂಕಲ್ಪ, ಅಂಕುರಾರ್ಪಣೆ, ನಾಂದಿ, ಕಲಶ ಸ್ಥಾಪನೆ, ಮಹಾಭಿಷೇಕ, ಯುಗಾದಿ ಪಂಚಾಂಗ ಶ್ರವಣ, ಸಪ್ತಶತಿ ಪಾರಾಯಣ, ಲಲಿತೋಪಾಖ್ಯಾನ ಪಾರಾಯಣ, ಶ್ರೀ ಚಕ್ರಾರ್ಚನೆ, ನವಾವರಣ ಪೂಜೆ, ಸಂಜೆ 5.30 ರಿಂದ ಶ್ರೀ ಮಹಾವಿಷ್ಣು ದಶಾವತಾರ ಹೋಮ ಮತ್ತು ಶ್ರೀ ಲಕ್ಷ್ಮೀನಾರಾಯಣ ಆವರಣ ಹೋಮ, ಸ್ಥಳ: ತ್ರಯೀನ್ಯಾಸ್, ಜಯಲಕ್ಷ್ಮಿಪುರಂ.

■ **ನಟನಾ ರಂಗಶಾಲೆ :** ನಟನ ವಾರಾಂತ್ಯ ರಂಗಶಾಲೆಯ ಮಕ್ಕಳ ಅಭ್ಯಾಸಿ ಪ್ರಯೋಗ ಡಾ.ಪಿ.ಕೆ ರಾಜಶೇಖರ ಜನಪದ ಮಹಾಭಾರತ ಆಧಾರಿತ 'ಮಕ್ಕಳ ಮಹಾಭಾರತ' ನಾಟಕ ಪ್ರದರ್ಶನ, ನಾಟಕದ ರಚನೆ–ರಂಗಾಯಣ ರಾಮನಾಥ, ನಿರ್ದೇಶನ–ಡಿ.ಸಿ. ಸುದರ್ಶನ್, ಮಳವಳ್ಳಿ, ಸ್ಥಳ: ನಟನಾ ರಂಗಶಾಲೆ, ರಾಮಕೃಷ್ಣನಗರ, ಸಂಜೆ 6.30ಕ್ಕೆ.

■ **ರಂಗಾಯಣ :** ರಂಗಾಯಣದ ಹಿರಿಯ ಕಲಾವಿದರಿಂದ ಮಿಸ್ಟರ್ ಬೋಗೀಸ್ ನಾಟಕ ಪ್ರದರ್ಶನ, ನಿರ್ದೇಶನ : ಹೆಚ್.ಕೆ.ದ್ವಾರಕಾನಾಥ್, ಸ್ಥಳ: ಭೂಮಿಗೀತ ರಂಗಮಂದಿರ, ಸಂಜೆ 6.30ಕ್ಕೆ.

■ **ಮೈಸೂರು ಅರಮನೆ ಮಂಡಳಿ:** ಯುಗಾದಿ ಪ್ರಯುಕ್ತ 'ಯುಗಾದಿ ಸಂಗೀತೋತ್ಸವ', ಉಪಸ್ಥಿತರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಹೆಚ್.ಡಿಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಅಧ್ಯಕ್ಷತೆ : ಶಾಸಕ ಟಿ.ಎಸ್.ಶ್ರೀವತ್ಸ, ಅತಿಥಿಗಳು: ಸಚಿವ ಕೆ.ವೆಂಕಟೇಶ್, ಸಂಸದ ಯದುವೀರ ಒಡೆಯರ್, ಸಂಜೆ 5ರಿಂದ 6 ಗಂಟೆವರೆಗೆ ಅಜಿತ್ ಎಸ್. ತಂಡದಿಂದ ಸ್ಯಾಕ್ಸೋಫೋನ್ ಕಾರ್ಯಕ್ರಮ, ಸಂಜೆ 6ರಿಂದ 6.30ರವರೆಗೆ ಸೇವಾ ರತ್ನ ಪುರಸ್ಕೃತ ಡಾ. ಶ್ರೀಧರಮೂರ್ತಿ ಅವರಿಂದ 'ಪಂಚಾಂಗ ಶ್ರವಣ', ಸಂಜೆ 6.45ರಿಂದ 7ರವರೆಗೆ ಚಂದನ ಆರ್. ತಂಡದಿಂದ 'ನಾಡಗೀತೆ' ಮತ್ತು ಮೈಸೂರು ಸಂಸ್ಥಾನದ ನಾಡಗೀತೆ 'ಕಾಯೌ ಶ್ರೀ ಗೌರಿ ಕರುಣಾ ಲಹರಿ' ಗೀತ ಗಾಯನ, ರಾತ್ರಿ 7.30ರಿಂದ 9.30ರವರೆಗೆ ಹಿನ್ನೆಲೆ ಗಾಯಕರಾದ ಅಜಯ್ ವಾರಿಯರ್, ಇಂದು ನಾಗರಾಜ್, ಕಂಬದ ರಂಗಯ್ಯ, ಶಶಿಕಲಾ ಮತ್ತು ತಂಡದಿಂದ 'ಸ್ವರ ವೈಭವ' ಕಾರ್ಯಕ್ರಮ, ಸ್ಥಳ: ಅರಮನೆ ಆವರಣ.

ಮೈಸೂರು ಆಕಾಶವಾಣಿ



ಬೆಳಗ್ಗೆ: 6.10 ಚಿಂತನ–ಡಾ.ಮಾನಸಾ, 6.15 ಗೀತಾರಾಧನ, 6.35 ಮತ್ತು ಸಂಜೆ 6.10 ಸಿನೆಮಾಯಾನ–ಕನ್ನಡ ಕಲಾತ್ಮಕ ಚಿತ್ರಗಳ ಪರಿಚಯ ಮಾಲಿಕೆ, ಪ್ರಸ್ತುತಿ : ಶ್ರೀನಿವಾಸ್ ಪ್ರಸಾದ್, 6.40 ಅರಿವಿನ ಶಿಖರ–ಸರ್ವಜ್ಞನ ತ್ರಿಪದಿಗಳನ್ನಾಧರಿಸಿದ ಬಾನುಲಿ ಸರಣಿ, ಗಾಯನ–ಜಯಂತಿ. ವಿ. ಭಟ್, ಎಂ.ಆರ್. ಸುಧಾ, ವ್ಯಾಖ್ಯಾನ–ಡಾ. ಬೋರೇಗೌಡ ಚಿಕ್ಕ ಮರಳಿ, 6.50 ರೈತರಿಗೆ ಸಲಹೆ, 7.15 ಭಾವಗೀತೆಗಳು, 8.30 ಯೋಗ ಕುರಿತ ವಿಶೇಷ ಸರಣಿ ಮಹಾಯೋಗ, ಭಾಗವಹಿಸುತ್ತಾರೆ–ಡಾ. ಧನ್ವಂತರಿ. ಎಸ್.ಒಡೆಯರ್, ಪ್ರಸ್ತುತಿ: ನೂತನ ಎಸ್. ಕದಂ, 8.35 ಕನ್ನಡ ಚಿತ್ರಗೀತೆಗಳು, 9.05 ಯುಗಾದಿ ಹಬ್ಬದ ವಿಶೇಷ ಸಂಗೀತ ರೂಪಕ 'ಬಂತೂ ಬಂತು ಯುಗಾದಿ', ಪ್ರಸ್ತುತ ಪಡಿಸುತ್ತಾರೆ–ಮೈಸೂರಿನ ಕುವೆಂಪುನಗರದ ಶಾರದಾ ಕಲಾ ಕೇಂದ್ರದ ವಿದ್ಯಾರ್ಥಿಗಳು. ನಿರ್ದೇಶನ–ವಿದುಷಿ ರೇಖಾ ವೆಂಕಟೇಶ್, 9.40 ನಮ್ಮ ಆರೋಗ್ಯ –ಬಿಸಿಲ ಬೇಗೆಗೆ ದೇಹದ ಆರೈಕೆ ಕುರಿತು ಮೈಸೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಭಾಗೀಯ ಸಹನಿರ್ದೇಶಕರ ಕಛೇರಿಯಲ್ಲಿ ಉಪನಿರ್ದೇಶಕಿ ಡಾ.ಮಲ್ಲಿಕಾ. ಬಿ ಅವರೊಂದಿಗೆ ಮಾತುಕತೆ. ಇವರೊಂದಿಗೆ ಭಾಗವಹಿಸುತ್ತಾರೆ: ಬೇದ್ರೆ ಮಂಜುನಾಥ್, 10.00 ಕೇಳಿ ಗಿಳಿಗಳೇ–ದ ಆಕ್ಸ್‌ಫರ್ಡ್ ಶಾಲೆಯ ಮಕ್ಕಳಿಂದ ಕಾರ್ಯಕ್ರಮ ವೈವಿಧ್ಯ, 10.30 KRISH -TRISH and Balty boy ನಾವು ಭಾರತೀಯರು–ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ತೆರೆಮರೆಯ ನಾಯಕರ ಬಗ್ಗೆ ಬೆಳಕ ಚೆಲ್ಲುವ ಬಾನುಲಿ ಸರಣಿ, 11.00 ಮನ್ ಕೀ ಬಾತ್–ಭಾರತದ ಜನತೆಯೊಂದಿಗೆ ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ಮನದ ಮಾತು, 11.30 ಮನ್ ಕೀ ಬಾತ್–ಭಾರತದ ಜನತೆಯೊಂದಿಗೆ ಪ್ರಧಾನನಿ ನರೇಂದ್ರ ಮೋದಿಯವರ ಮನದ ಮಾತಿನ ಕನ್ನಡ ಅನುವಾದ ಮಧ್ಯಾಹ್ನ: 12.05 ವನಿತಾ ವಿಹಾರ–ಯುಗಾದಿ ವಿಶೇಷ, ಮತ್ತೆ ಬಂತು ಯುಗಾದಿ, ಬೆಂಗಳೂರಿನ ವೈಷ್ಣವಿ ರತ್ನಮ್ ಮಹಿಳಾ ಬಳಗದವರಿಂದ ಕಾರ್ಯಕ್ರಮ ವೈವಿಧ್ಯ, 12.35 ದೇವರನಾಮ, 12.45 ಜನಪದ ಸಂಗೀತ–ಟಿ. ನರಸೀಪುರ ತಾಲೂಕು ಬನ್ನೂರು ಹೋಬಳಿ ಯಾಚೇನಹಳ್ಳಿಯ ಚಿಕ್ಕಮಂಚಮ್ಮ ಮತ್ತು ಸಂಗಡಿಗರಿಂದ ತಾಯಮ್ಮನ ಹಾಡು, 1.00 ಪ್ರಗತಿಪಥ – ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಸರಣಿ ಅಲ್ಪಸಂಖ್ಯಾತರಿಗಾಗಿರುವ ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮ. ಮಾತನಾಡುತ್ತಾರೆ–ಕಿರಣ್ ಆರಾಧ್ಯ, ಪ್ರಸ್ತುತಿ : ತಿಮ್ಮಪ್ಪ ಹೆಚ್.ಗೌಡ, 1.20 ಭಾವಗೀತೆಗಳು, 2.40 ಕನ್ನಡ ಚಲನಚಿತ್ರ ಧ್ವನಿ ವಾಹಿನಿ–ಲಕ್ಷ್ಮೀ ಮಹಾಲಕ್ಷ್ಮೀ, 3.00 ಸಿರಿಗನ್ನಡಂ ಗೆಲ್ಗೆ, ಪ್ರಸ್ತುತಿ : ಜಿ.ಕೆ. ರವೀಂದ್ರಕುಮಾರ್, 3.45 ಕರ್ನಾಟಕ ಶಾಸ್ತ್ರೀಯ ಸಂಗೀತ: ಮೈಸೂರು ಎಂ.ನಾಗರಾಜ್ ಹಾಗೂ ಶಶಾಂಕ್ ಅವರ ವೈಯೋಲಿನ್, ಕೊಳಲು ವಾದನದ ಜುಗಲ್ ಬಂಧಿ, 5.05 ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ, 6.51 ಕೃಷಿರಂಗ, ತೋರಣ ಹೂರಣ –ಸಾಪ್ತಾಹಿಕ ಸರಣಿ ಕಾರ್ಯಕ್ರಮ, ಪ್ರಸ್ತುತಿ– ಎನ್. ಕೇಶವಮೂರ್ತಿ, ಆರ್.ಲೋಕೇಶ್ವರಿ, ಡಾ.ಮೈಸೂರು ಉಮೇಶ್, ಕೃಷಿ ಲೋಕ, ಕೃಷಿ ದರ್ಪಣ–ವಾರದ ಕೃಷಿರಂಗ, ಕಿಸಾನ್‌ವಾಣಿ ಕಾರ್ಯಕ್ರಮಗಳ, ಮುನ್ನೋಟ ಪ್ರಸ್ತುತಿ–ಆರ್.ಲೋಕೇಶ್ವರಿ, 7.45 –ಕನ್ನಡದಲ್ಲಿ ಭಾಷಣ, 8.00 ಮನ್ ಕೀ ಬಾತ್–ಭಾರತದ ಜನತೆಯೊಂದಿಗೆ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿರವರ ಮನದ ಮಾತಿನ ಕನ್ನಡ ಅನುವಾದದ ಮರುಪ್ರಸಾರ, 9.15 ರಂಗಗೀತೆಗಳು–ತಾಯೂರು ಚೆನ್ನನಾಯಕ, 10.00ರವಿವಾರದ ಅಖಿಲ ಭಾರತ ಸಂಗೀತ ಸಭಾ, ಅಜಯ್. ಪಿ.ಝಾ–ಸ್ಲೈಡ್ ಗಿಟಾರ್ ವಾದನ

ಸುತ್ತೂರಿನಲ್ಲಿಂದು

■ **ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ :** ಯುಗಾದಿ, ಅಲ್ಲಮಪ್ರಭು ಜಯಂತಿ, ಪಂಚಾಂಗ ಪಠಣ ಮತ್ತು ಸಂವಾದ, ಸಾನ್ನಿಧ್ಯ: ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬೆಳಗ್ಗೆ 9.30ಕ್ಕೆ ವಿದ್ಯಾರ್ಥಿಗಳಿಂದ ವಚನ ಗಾಯನ, ಬೆಳಗ್ಗೆ 10.30ಕ್ಕೆ ಪ್ರಾಧ್ಯಾಪಕ ಪ್ರೊ. ಮೈಸೂರು ಕೃಷ್ಣಮೂರ್ತಿ ಅವರಿಂದ ಶಿವಪಥದ ಬೆಳಕಿನ ಕಿರಣ ಅಲ್ಲಮಪ್ರಭು' ಕುರಿತು ಉಪನ್ಯಾಸ, ಮೈಸೂರಿನ ಭಾರತೀಯ ಜ್ಯೋತಿರ್ವಿಜ್ಞಾನ ಸಂಶೋಧನಾ ಕೇಂದ್ರದಿಂದ ಪ್ರಕಟವಾಗಿರುವ ಶ್ರೀ ವಿಶ್ವವಸುನಾಮ ಸಂವತ್ಸರದ 'ಸುತ್ತೂರು ಶ್ರೀ ಶಿವರಾತ್ರೀಶ್ವರ ಪಂಚಾಂಗ'ದ ಪಂಚಾಂಗಕರ್ತರಾದ ಸಿದ್ಧಾಂತಿ ಡಾ.ಕೆ.ಜಿ.ಪುಟ್ಟಹೊನ್ನಯ್ಯ ಅವರಿಂದ ಪಠಣ, ಸಂವಾದ.

ಮೈಸೂರು ಹಾಗೂ ಸುತ್ತಮುತ್ತ ನಾಳೆ...

ನಾಳಿನ ಪಂಚಾಂಗ

31.03.2025 ಸೋಮವಾರ, ಮಳೆ ನಕ್ಷತ್ರ: ರೇವತಿ 31.03.2025 ರಿಂದ 12.04.2025
ವಿಶ್ವವಸು ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ,
ತಿಥಿ: ಬಿದಿಗೆ, ನಕ್ಷತ್ರ: ಅಶ್ವಿನಿ, ರಾಹುಕಾಲ: ಬೆಳಗ್ಗೆ 7.30 ರಿಂದ 9ರವರೆಗೆ

■ **ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆ:** ಬೆಳಗ್ಗೆ 9ರಿಂದ ಇಸುಬು ತಪಾಸಣಾ ಶಿಬಿರ, ಒಟೋಮೈಕೋಸಿಸ್ –ಕಿವಿಯ ಫಂಗಲ್ ಸೋಂಕಿಗೆ ಚಿಕಿತ್ಸಾ ಶಿಬಿರ, ಸ್ಥಳ: ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆ, ಆಲನಹಳ್ಳಿ.

■ **ರಾಮ್‌ಸನ್ಸ್ ಪ್ರತಿಷ್ಠಾನ :** ಬೊಂಬೆ ಮನೆ, ದಸರೆ ಬೊಂಬೆ ಪ್ರದರ್ಶನ, ಸ್ಥಳ: ರಾಮ್‌ಸನ್ಸ್ ಬೊಂಬೆ ಮನೆ, 91, ಆಮ್ರಪಾಲಿ ಸೀರೆ ಮಳಿಗೆ ಮೇಲೆ, ನಜರ್‌ಬಾದ್ ಮುಖ್ಯರಸ್ತೆ, ಬೆಳಗ್ಗೆ 10ಕ್ಕೆ.

■ **ತ್ರಯೀನ್ಯಾಸ್ ಶ್ರೀವಿದ್ಯಾ ಫೌಂಡೇಷನ್:** 16ನೇ ವರ್ಷದ ವಸಂತ ನವರಾತ್ರಿ ಮಹೋತ್ಸವ, ಬೆಳಗ್ಗೆ 8.30ರಿಂದ ಮಹಾಭಿಷೇಕ, ಸಪ್ತಶತಿ ಪಾರಾಯಣ, ಲಲಿತೋಪಾಖ್ಯಾನ ಪಾರಾಯಣ, ಶ್ರೀ ಚಕ್ರಾರ್ಚನೆ ಮತ್ತು ಶ್ರೀ ಸುಂದರಕಾಂಡ ಪಾರಾಯಣ, ಶ್ರೀ ನವಾವರಣ ಪೂಜೆ, ಶ್ರೀ ಚಕ್ರಾರ್ಚನೆ ಪೂಜೆ, ಸಂಜೆ 5.30ರಿಂದ ಶ್ರೀ ಮಹಾಮೃತ್ಯುಂಜಯ, ಶ್ರೀ ದಕ್ಷಿಣಾಮೂರ್ತಿ ಹೋಮ, ಸ್ಥಳ: ತ್ರಯೀನ್ಯಾಸ್, ಜಯಲಕ್ಷ್ಮಿಪುರಂ.

■ **ಎಂಎಎಸ್‌ಪಿ ಅಕ್ವಾಟಿಕ್ ಕ್ಲಬ್:** ನೂತನ ಈಜುಕೊಳದ ಉದ್ಘಾಟನೆ, ಮುಖ್ಯ ಅತಿಥಿಗಳು: ಸಂಸದ ಯದುವೀರ ಒಡೆಯರ್, ಜೆಎಸ್‌ಎಸ್ ಮಹಾವಿದ್ಯಾಪೀಠ ಕಾರ್ಯದರ್ಶಿ ಎಸ್.ಪಿ.ಮಂಜುನಾಥ್, ಶಾಸಕರಾದ ಟಿ.ಎಸ್.ಶ್ರೀವತ್ಸ, ಜಿ.ಡಿ.ಹರೀಶ್‌ಗೌಡ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಮೈಸೂರು ಯೂನಿಯನ್ ವ್ಯವಸ್ಥಾಪಕ ನಿರ್ದೇಶಕ ಹರ್ಷ ಮೇಲಂಟ್, ಸೇಫ್ ವ್ಹೀಲ್ಸ್ ಗ್ರೂಪ್ ಆಫ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್.ಪ್ರಶಾಂತ್, ಕೆಬಿಎಲ್ ಸಿಲಿಕಾನ್ ಸಿಟಿ ಇಂಟರ್‌ನ್ಯಾಷನಲ್ ಸ್ಕೂಲ್ ಮಾಲೀಕ ಎಲ್.ರವಿ, ಸ್ಥಳ: ಸಿಲಿಕಾನ್ ಇಂಟರ್‌ನ್ಯಾಷನಲ್ ಸ್ಕೂಲ್, ಲಲಿತಾದ್ರಿಪುರ, ಬೆಳಗ್ಗೆ 10ಕ್ಕೆ

■ **ಸುರಭಿ ಗಾನ ಕಲಾಮಂದಿರ ಚಾರಿಟಬಲ್ ಟ್ರಸ್ಟ್:** ಅರಳು ಪ್ರತಿಭೆ, ಪ್ರತಿಭಾಂಕುರ–ನೂತನ ಸಂಗೀತ ಮಾಲಿಕೆ ಕಾರ್ಯಕ್ರಮ, ರಾಗಮಾಲಿಕೆ–ಒಂದು ವಿಶ್ಲೇಷಣೆ, ಪ್ರಸ್ತುತಿ : ವಿದುಷಿ ಡಾ. ವೀಣಾ ರವಿಕುಮಾರ್, ವಿದ್ವಾನ್ ಡಾ. ಎಂ.ಜಿ. ನರಹರಿ–ವಯೋಲಿನ್, ವಿದ್ವಾನ್ ನಂದನ್ ಕಶ್ಯಪ್–ಮೃದಂಗ, ಸ್ಥಳ: ಎ. ವಿಶ್ವನಾಥ, 5ನೇ ಮುಖ್ಯ ರಸ್ತೆ, ವಿ.ವಿ. ಮೊಹಲ್ಲಾ, ಬೆಳಗ್ಗೆ 10.30ಕ್ಕೆ.

■ **ಮೈಸೂರು ಕನ್ನಡ ವೇದಿಕೆ :** ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಸಾಧಕ ಮಹಿಳೆಯರಿಗೆ ಸಾಲುಮರದ ತಿಮ್ಮಕ್ಕ ಪ್ರಶಸ್ತಿ ಪ್ರದಾನ ಸಮಾರಂಭ, ಉದ್ಘಾಟನೆ : ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್, ಪ್ರಧಾನ ಭಾಷಣ: ನಿವೃತ್ತ ಪ್ರಾಂಶುಪಾಲರಾದ ಡಾ.ಎಸ್. ಸುಧಾ, ಅಧ್ಯಕ್ಷತೆ: ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ, ಸ್ಥಳ: ಪತ್ರಕರ್ತರ ಭವನ, ತ್ಯಾಗರಾಜ ರಸ್ತೆ, ಬೆಳಗ್ಗೆ 11.30ಕ್ಕೆ

■ **ಕಲ್ಯಾಣ್ ಜ್ಯುವೆಲ್ಲರ್ಸ್:** ನೂತನ ಮಳಿಗೆ ಉದ್ಘಾಟನೆ, ಉಪಸ್ಥಿತಿ: ಬಾಲಿವುಡ್ ಸ್ಟಾರ್ ಶಿಲ್ಪಾ ಶೆಟ್ಟಿ, ಸ್ಥಳ: ನಂ.144, ಕಾಳಿದಾಸ ರಸ್ತೆ, ಜಯಲಕ್ಷ್ಮೀಪುರಂ, ಸಂಜೆ 4 ಗಂಟೆಗೆ.

■ **ಶ್ರೀರಾಮ ಸೇವಾ ಮಂಡಲಿ ಚಾರಿಟಬಲ್ ಟ್ರಸ್ಟ್:** 31ನೇ ಶ್ರೀ ರಾಮನವಮಿ ಸಂಗೀತೋತ್ಸವ, ಸಂಜೆ 6ಕ್ಕೆ ವಿದುಷಿ ಆರ್.ಎ.ರಮಾಮಣಿ ಅವರಿಗೆ ಸಂಗೀತ ಕಲಾರಾಧಕಿ ಪ್ರಶಸ್ತಿ ಪ್ರದಾನ, ಸಂಜೆ 6.15ಕ್ಕೆ ವಿದುಷಿ ಆರ್.ಎ.ರಮಾಮಣಿ ಅವರಿಂದ ಗಾಯನ, ವಿದ್ವಾನ್ ಮೈಸೂರು ವಿ.ಶ್ರೀಕಾಂತ್–ಪಿಟೀಲು, ವಿದ್ವಾನ್ ತುಮಕೂರು ಬಿ.ರವಿಶಂಕರ್–ಮೃದಂಗ, ವಿದ್ವಾನ್ ಶರತ್ ಕೌಶಿಕ್–ಘಟಂ, ಸ್ಥಳ: ಶ್ರೀ ಪ್ರಸನ್ನ ಪಾರ್ವತಿ ಕಲ್ಯಾಣ ಮಂಟಪ, ವಿ.ವಿ.ಮೊಹಲ್ಲಾ.

■ **ಮೈಸೂರು ಅರಮನೆ ಮಂಡಳಿ:** ಯುಗಾದಿ ಪ್ರಯುಕ್ತ 'ಯುಗಾದಿ ಸಂಗೀತೋತ್ಸವ', ಸಂಜೆ 5.30ರಿಂದ 6ರವರೆಗೆ ಉಪ್ಪುಂದ ರಾಜೇಶ ಪಡಿಯಾರ್ ತಂಡದಿಂದ 'ಕನ್ನಡವೇ ಸತ್ಯ' ಸುಗಮ ಸಂಗೀತ, ಸಂಜೆ 6.15ರಿಂದ 6.45ರವರೆಗೆ ಕು. ಅನನ್ಯ ತಂಡದಿಂದ 'ಭರತ ನಾಟ್ಯ', ರಾತ್ರಿ 7ರಿಂದ 7.30ರವರೆಗೆ ವಿ.ರವಿಕುಮಾರ್ ಮತ್ತು ತಂಡದಿಂದ ಚಿತ್ರಗೀತೆಗಳ ಗಾಯನ, ರಾತ್ರಿ 7.45ರಿಂದ 9.45ರವರೆಗೆ ಹಿನ್ನೆಲೆ ಗಾಯಕ ನವೀನ್ ಸಜ್ಜು, ತಂಡದಿಂದ 'ಸಂಗೀತ ಗಾನಾಮೃತ' ಕಾರ್ಯಕ್ರಮ, ಸ್ಥಳ: ಅರಮನೆ ಆವರಣ.

ಮೈಸೂರು ಆಕಾಶವಾಣಿ

ಬೆಳಗ್ಗೆ: 6.10 ಚಿಂತನ–ಎಂ.ಡಿ.ಅಬ್ದುಲ್ ಖಾದರ್, 6.15 ಗೀತಾರಾಧನ, 6.35 ಮತ್ತು ಸಂಜೆ 6.10 ಆಧಾರ ಶಿಲೆ–ಮೈಸೂರು ಸುತ್ತಲಿನ ಪ್ರಾಗೈತಿಹಾಸಿಕ ತಾಣಗಳ ಪರಿಚಯ ಮಾಲಿಕೆ. ಪ್ರಸ್ತುತಿ: ಡಾ.ರಾಮದಾಸ್ ರೆಡ್ಡಿ, 6.40 ಅರಿವಿನ ಶಿಖರ–ಸರ್ವಜ್ಞನ ತ್ರಿಪದಿಗಳನ್ನಾಧರಿಸಿದ ಬಾನುಲಿ ಸರಣಿ, ಗಾಯನ–ಟಿ.ಎನ್.ಅಶ್ವಿನಿ, ಎಂ.ಎ.ಶೋಭಾ, ವ್ಯಾಖ್ಯಾನ–ಡಾ.ಪ್ರದೀಪ್‌ಕುಮಾರ್ ಹೆಬ್ರಿ, 6.50 ರೈತರಿಗೆ ಸಲಹೆ, 7.15 ಭರವಸೆ ಹೊನಲು–ವೈದ್ಯರ ಕಿವಿಮಾತು, ಪ್ರಾಯೋಜಿತ ಕಾರ್ಯಕ್ರಮ, ಪ್ರಾಯೋಜಕರು–ಟ್ರಸ್ಟ್‌ವೆಲ್ ಆಸ್ಪತ್ರೆ, ಜೆ.ಸಿ.ರಸ್ತೆ, ಬೆಂಗಳೂರು, 8.30ಯೋಗ ಕುರಿತ ವಿಶೇಷ ಸರಣಿ, ಮಹಾಯೋಗ, ಭಾಗವಹಿಸುತ್ತಾರೆ–ರಾಜಶ್ರೀ ಪ್ರಸಾದ್, ಪ್ರಸ್ತುತಿ : ನೂತನ. ಎಸ್. ಕದಂ, 8.35 ಕನ್ನಡ ಚಿತ್ರಗೀತೆಗಳು, 9.00 ನೆನಪಿನಂಗಳ (ಧ್ವನಿ ಭಂಡಾರದಿಂದ) ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರು, ಚಿತ್ರಸಾಹಿತಿಗಳಾದ ಸಿ.ವಿ.ಶಿವಶಂಕರ್ ಅವರೊಂದಿಗೆ ಎಂ.ಶಂಕರಪ್ಪ ನಡೆಸಿದ್ದ ಸಂವಾದದ 3ನೇ ಭಾಗ, 10.00 ಕರ್ನಾಟಕ ಶಾಸ್ತ್ರೀಯ ಸಂಗೀತ: ವಾದ್ಯವೃಂದ–ಲಯ ಲಹರಿ, ನಿರ್ದೇಶನ–ಹೆಚ್.ಎಲ್. ಶಿವಶಂಕರಸ್ವಾಮಿ, 11.00 ನಿಮ್ಮೊಂದಿಗೆ ಮೈಸೂರು ಆಕಾಶವಾಣಿ ನೇರ ಫೋನ್ ಇನ್ ಕಾರ್ಯಕ್ರಮ–ಗೇಮ್ ಶೋ, ಪ್ರಸ್ತುತಿ: ದಿಗ್ವಿಜಯ್. ಬಿ ಮತ್ತು ಚಿನ್ಮಯಿ. ಕೆ.ಎಸ್, **ಮಧ್ಯಾಹ್ನ:** 12.05 ವನಿತಾ ವಿಹಾರ, 12.35 ದೇವರನಾಮ–ನಿತಿನ್ ರಾಜಾರಾಂ ಶಾಸ್ತ್ರಿ, 12.45 ನಮ್ಮ ಆರೋಗ್ಯ–ಆಟಿಸಂ ಜಾಗೃತಿ ದಿನಾಚರಣೆ ಸಂದರ್ಭದಲ್ಲಿ ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ ಕುರಿತು ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ಲಾಂಗ್ವೇಜ್ ಪೆಥಾಲಜಿ ವಿಭಾಗದ ಪ್ರೊಫೆಸರ್ ಹಾಗೂ ಆಟಿಸಂ ವಿಭಾಗದ ಮುಖ್ಯಸ್ಥೆ ಡಾ.ಜಯಶ್ರೀ ಶಾನ್‌ಬಾಳ್ ಅವರೊಂದಿಗೆ ಮಾತುಕತೆ ಇವರೊಂದಿಗೆ ಭಾಗವಹಿಸುತ್ತಾರೆ: ಬೇದ್ರೆ ಮಂಜುನಾಥ್, 1.00 ಪ್ರಗತಿ ಪಥ–ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳ ಸರಣಿ ಆಧ್ಯಾತ್ಮಿಕ ಮತ್ತು ಯಾತ್ರಾಸ್ಥಳಗಳ ಪುನರುಜ್ಜೀಕರಣ ಯೋಜನೆ ಕುರಿತು ಮಾಹಿತಿ, 1.20 ಭಾವಗೀತೆಗಳು–ಡಿ.ಪುರುಷೋತ್ತಮ್, 2.40–ಬೆಂಗಳೂರಿನಲ್ಲಿ ನಡೆಯಲಿರುವ ಈದ್ ಉಲ್ ಫಿತರ್ ರಂಜಾನ್ ಪ್ರಾರ್ಥನೆಯ ಬಾನುಲಿ, ವರದಿ, ಪ್ರಸ್ತುತಿ: ಎಸ್.ಆರ್.ಇನಾಯತ್, 3.00 ಕರ್ನಾಟಕ ಶಾಸ್ತ್ರೀಯ ಸಂಗೀತ: ಡಿ.ಕೆ.ಪಟ್ಟಮಾಳ್–ಹಾಡುಗಾರಿಕೆ, 4.00 ಮಹಿಳಾರಂಗ–ನಾನು ನನ್ನ ಕಂಪನಿ, ಮನೆಯಲ್ಲಿಯೇ ಮೆಹಂದಿ ತಯಾರಿಸಿ ತರಬೇತಿ ನೀಡುತ್ತಾ ಉದ್ಯಮ ನಡೆಸುತ್ತಿರುವ ಶ್ವೇತಾ (ಯುಕ್ತ) ಅವರೊಂದಿಗೆ ಮಾತುಕತೆ, ಪ್ರಸ್ತುತಿ: ಸಹನಾ, 4.45 ಹಿಂದಿ ಪಾಠ, ಪ್ರಸ್ತುತಿ: ಡಾ.ಸ್ಮಿತಾ ಚಿಪ್ಲೂಣ್ ಕರ್, 5.05 ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ, 6.50 ಕೃಷಿರಂಗ: ಸಾವಯವ ಕೃಷಿಯಲ್ಲಿ ಜೇನು ಸಾಕಾಣಿಕೆಯ ಮಹತ್ವ. ಈ ಕುರಿತು ಬೆಂಗಳೂರು, ಕೃಷಿ ವಿವಿ ಸಹಾಯಕ ಪ್ರಾಧ್ಯಾಪಕ ಡಾ.ಕೆ.ಟಿ.ವಿಜಯ್‌ಕುಮಾರ್ ಅವರೊಂದಿಗೆ ಸಂದರ್ಶನ. ಸಂದರ್ಶಕರು: ಎನ್. ಕೇಶವಮೂರ್ತಿ, 7.45 ಕನ್ನಡ ಚಿತ್ರಗೀತೆಗಳು, 8.00 ಸಂಸತ್ ಸಮೀಕ್ಷಾ, 8.15 ಯುವವಾಣಿ – ಯುವ ಪ್ರತಿಭೆ–ಶಾಸ್ತ್ರೀಯ ಸಂಗೀತ ಕಲಾವಿದೆ ಮೈಸೂರಿನ ಶ್ರೀರಂಜನಿ. ಎಸ್.ಎಲ್ ಅವರೊಂದಿಗೆ ಮಾತುಕತೆ ಇವರೊಂದಿಗೆ ಭಾಗವಹಿಸುತ್ತಾರೆ–ಬೇದ್ರೆ ಮಂಜುನಾಥ್, 9.30 ಕರ್ನಾಟಕ ಶಾಸ್ತ್ರೀಯ ಸಂಗೀತ: ಮಹತಿ. ಎಸ್. –ಹಾಡುಗಾರಿಕೆ, 10.00 ಸಂಸತ್ತಿನ ಪ್ರಶ್ನೋತ್ತರ ಕಲಾಪಗಳ ಧ್ವನಿಮುದ್ರಣದ ಪ್ರಸಾರ

ಮೈಸೂರು ಮಿತ್ರ

ಮೈಸೂರು–ಮಂಡ್ಯ–ಚಾಮರಾಜನಗರ–ಕೊಡಗು–ಹಾಸನ

ಬೆಳಗಿನ ಪ್ರಾದೇಶಿಕ ದಿನಪತ್ರಿಕೆ

ಮಾರ್ಚ್ 30 ಭಾನುವಾರ 2025

ಸಂಪುಟ: 45 | ಸಂಚಿಕೆ: 340 | ಪುಟಗಳು: 12

ಮೈಸೂರು ಸುದ್ದಿ: ದೂರವಾಣಿ: 2496520/21/26/27/28 ಜಾಹೀರಾತು: 2496522/23
ನಗರ ಕಚೇರಿಗಳು: ಕೆ.ಆರ್.ಸರ್ಕಲ್, ವಿಶ್ವೇಶ್ವರಯ್ಯ ಕಟ್ಟಡ Ph: 2431774, ಡಿ.ದೇವರಾಜ ಅರಸು ರಸ್ತೆ, Ph: 2428695
ಸುದ್ದಿ ಜಾಹೀರಾತಿಗಾಗಿ–ಮಂಡ್ಯ: 8762960325, ಚಾಮರಾಜನಗರ: 9242265657, ಕೊಡಗು: 9731469871

ಸುದ್ದಿ, ಫೋಟೋಗೆ: news@mysurumithra.com
ಜಾಹೀರಾತು: ad@mysurumithra.com, website: www.mysurumithra.com

₹4

ಸಚಿವ ರಾಜಣ್ಣ, ಅವರ ಪುತ್ರ ಎಂಎಲ್ಸಿ ರಾಜೇಂದ್ರರ ಹನಿಟ್ರ್ಯಾಪ್, ಕೊಲೆ ಯತ್ನ ವಿಚಾರದಿಂದ ದಿಗಿಲು; ಸಿಎಂ ಸಿದ್ದರಾಮಯ್ಯ, ಆಯ್ದ ಹಿರಿಯ ಸಚಿವರಿಗೆ

ವರಿಷ್ಠರ ಬುಲಾವ್

- ಏ. 2 ರಂದು ಸಿಎಂ, ಸಚಿವರ ತಂಡ ದೆಹಲಿ ಪ್ರಯಾಣ; ಏ. 3 ರಂದು ಇಡೀ ದಿನ ಮಹತ್ವದ ಸಭೆ
- ಈಗಾಗಲೇ ದೆಹಲಿಯಲ್ಲಿ ಬಿಡಾರ ಹೂಡಿ ರಾಜ್ಯ ರಾಜಕೀಯ ಬೆಳವಣಿಗೆ ಚಿತ್ರಣ ನೀಡಿರುವ ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಬೆಂಗಳೂರು, ಮಾ.29 (ಕೆಎಂಶಿ)– ಹನಿಟ್ರ್ಯಾಪ್ ಹಾಗೂ ಕೊಲೆ ಯತ್ನ ಸಂಚು ಬೆಳಕಿಗೆ ಬಂದ ಬೆನ್ನಲ್ಲೇ ಆತಂಕಗೊಂಡ ಕಾಂಗ್ರೆಸ್ ವರಿಷ್ಠರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸಂಪುಟದ ಆಯ್ದ ಹಿರಿಯ ಸಚಿವರಿಗೆ ದೆಹಲಿಗೆ ಬುಲಾವ್ ಮಾಡಿದ್ದಾರೆ.

ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಳೆದ ಮೂರ್ನಾಲ್ಕು ದಿನಗಳಿಂದ ದೆಹಲಿಯಲ್ಲೇ ಬಿಡಾರ ಹೂಡಿ ವರಿಷ್ಠರ ಜೊತೆ ನಿರಂತರ ಸಮಾಲೋಚನೆ ನಡೆಸಿ, ಕರ್ನಾಟಕ ಸರ್ಕಾರ ಮತ್ತು ಪಕ್ಷದಲ್ಲಿ ಆಗುತ್ತಿರುವ ಬೆಳವಣಿಗೆಗಳ ವಿವರ ನೀಡಿದ ನಂತರ ವರಿಷ್ಠರು ಈ ಬುಲಾವ್ ಮಾಡಿದ್ದಾರೆ.

ವರಿಷ್ಠರ ಕರೆಯಂತೆ ಮುಖ್ಯಮಂತ್ರಿ ಸೇರಿದಂತೆ ಆಪ್ತ ಬಳಗದ ಸಚಿವರು ಏಪ್ರಿಲ್ 2ರಂದು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.



ಏ. 3ರಂದು ಇಡೀ ದಿನ ಸಭೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ರಾಜ್ಯ ನಾಯಕರೊಂದಿಗೆ ಏಪ್ರಿಲ್ 3ರಂದು ಇಡೀ ದಿನ ಸಭೆ ನಡೆಸಲಿದ್ದಾರೆ. ಶಿವಕುಮಾರ್ ಅವರಿಗೆ ಅಂದಿನ ಸಭೆಗೆ ಇದುವರೆಗೂ ಆಹ್ವಾನ ಬಂದಿಲ್ಲ. ಆದರೆ, ಅವರು ಅದುವರೆಗೂ ದೆಹಲಿಯಲ್ಲೇ ತಮ್ಮ ಪ್ರವಾಸ ಮುಂದುವರೆಸುವರೋ ಅಥವಾ ರಾಜ್ಯಕ್ಕೆ ಹಿಂತಿರುಗುವರೋ ಎಂಬುದು ಕಾದು ನೋಡಬೇಕಿದೆ.

ಸಹಕಾರ ಸಚಿವ ಕೆಎನ್.ರಾಜಣ್ಣ ವಿಧಾನ ಸಭೆಯಲ್ಲಿ ತಮ್ಮ ವಿರುದ್ಧ ಹನಿಟ್ರ್ಯಾಪ್ ಪ್ರಯತ್ನ ನಡೆದಿತ್ತು. ಅಲ್ಲದೆ, ಆಡಳಿತ, ಪ್ರತಿಪಕ್ಷ, ಕೆಲವು ದೆಹಲಿ ನಾಯಕರೂ ಸೇರಿದಂತೆ 48 ಮಂದಿಯನ್ನು ಹನಿಟ್ರ್ಯಾಪ್‌ನಲ್ಲಿ ಸಿಲುಕಿಸಿದ್ದಾರೆ ಎಂದು ಬಹಿರಂಗಪಡಿಸಿದ್ದರು. ತಮ್ಮ ಬಳಿ ಕೆಲವು ದಾಖಲೆಗಳಿದ್ದು ಅವೂ ಸೇರಿದಂತೆ ಗೃಹ ಸಚಿವರಿಗೆ ದೂರು ನೀಡುತ್ತೇನೆ, ಅವರು ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದರು. ರಾಜಣ್ಣ ಅವರ ಹೇಳಿಕೆ ರಾಜ್ಯದಲ್ಲಷ್ಟೇ ■ 10ನೇ ಪುಟಕ್ಕೆ

ಕಾಫಿ ಪ್ರಿಯರಿಗೊಂದು ಸಿಹಿಸುದ್ದಿ

ಜಿಐ ಟ್ಯಾಗ್ ಹೊಂದಿರುವ ಕಾಫಿ ಡಿಪ್ ಬ್ಯಾಗ್ ಬಿಡುಗಡೆ

ಬೆಂಗಳೂರು, ಮಾ.29– ಭಾರತೀಯ ಕಾಫಿ ಮಂಡಳಿಯು ಶುಕ್ರವಾರ ತನ್ನ ಹೊಸ ಜಿಐ ಟ್ಯಾಗ್ ಮಾಡಲಾದ ಕಾಫಿ ಡಿಪ್ ಬ್ಯಾಗ್‌ಗಳನ್ನು ಬಿಡುಗಡೆ ಮಾಡಿದೆ.



ಸುಲಭವಾಗಿ ಸಾಗಿಸಲು ಅನುಕೂಲವಾಗಿರುವ ಟೀ ಬ್ಯಾಗ್‌ಗಳಂತೆಯೇ, ಹೊಸದಾಗಿ ಬಿಡುಗಡೆ ಮಾಡಲಾದ ಕಾಫಿ ಡಿಪ್ ಬ್ಯಾಗ್‌ಗಳು ಪೋರ್ಟಬಲ್ ಆಗಿರುತ್ತವೆ. ಆದರೆ ಕಾರ್ಯವಿಧಾನವು ಟೀ ಬ್ಯಾಗ್‌ಗಳಲ್ಲಿ ಡಿಪ್ಪಿಂಗ್ ವಿಧಾನಕ್ಕಿಂತ ಭಿನ್ನವಾಗಿರುತ್ತದೆ. ಅಂದರೆ ಕಾಫಿ ಬ್ಯಾಗ್‌ನೊಳಗೆ ಬಿಸಿ ನೀರನ್ನು ಸುರಿಯಬೇಕಾಗುತ್ತದೆ. ಹೀಗೆ ಕಾಫಿ ಬ್ಯಾಗ್‌ಗಳು ಪ್ರತಿ ಮನೆಗೆ ಆನಂದದಾಯಕ ಅನುಭವವನ್ನು ತರುತ್ತವೆ. ಅನುಕೂಲತೆಗಾಗಿ ■ 10ನೇ ಪುಟಕ್ಕೆ

2028ಕ್ಕೆ ನಾನೇ ಮುಖ್ಯಮಂತ್ರಿ

ಅಪ್ಪ–ಮಗನ ವಿರುದ್ಧ ಮತ್ತೆ ತೊಡೆ ತಟ್ಟಿದ ಯತ್ನಾಳ್!

- ವಿಜಯದಶಮಿಯಂದು ಅಂತಿಮ ನಿರ್ಧಾರ
- ಎಂದಿಗೂ ಜೆಡಿಎಸ್, ಕಾಂಗ್ರೆಸ್ ಸೇರುವ ಪ್ರಶ್ನೆ ಇಲ್ಲ

ಬೆಂಗಳೂರು: ಶಿಸ್ತು ಉಲ್ಲಂಘನೆ ಮಾಡಿದ ಆರೋಪದ ಮೇಲೆ ತಮ್ಮನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮತ್ತೊಮ್ಮೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬಗ್ಗೆ ಕೆಂಡಕಾರಿದ್ದಾರೆ. ನಾನು ಯಾರ ಕೈ ಕಾಲು ಹಿಡಿಯುವುದಿಲ್ಲ. ಬಿಜೆಪಿಗೆ ವಾಪಸ್ ಆಗೋದು ನನಗೆ ಗೊತ್ತಿದೆ. 2028ಕ್ಕೆ ಯಡಿಯೂರಪ್ಪ ಮಗ ವಿಜಯೇಂದ್ರನೇ ಸಿಎಂ ಆಗಬೇಕಾ. ಅವನಿಗೆ ನಾನು ಚಾಲೆಂಜ್ ಮಾಡ್ತೀನಿ, 2028ಕ್ಕೆ ನಾನು ಸಿಎಂ ಆಗುತ್ತೇನೆ ಎಂದು ಯತ್ನಾಳ್ ಗುಡುಗಿದ್ದಾರೆ.



ಸುದ್ದಿಸಂಸ್ಥೆ ಎಎನ್ಐ ಜೊತೆ ಮಾತನಾಡಿದ ಯತ್ನಾಳ್, 'ರಾಜ್ಯದಲ್ಲಿ ಬಿಜೆಪಿಯನ್ನು ಕುಟುಂಬದ ಪಕ್ಷವನ್ನಾಗಿ ಮಾಡಿಕೊಂಡಿರುವ ಬಿಎಸ್ ಯಡಿಯೂರಪ್ಪ ಮತ್ತು ಅವರ ಮಗನ ವಿರುದ್ಧ ನಾನು ಧ್ವನಿ ಎತ್ತುತ್ತೇನೆ. ಪ್ರಧಾನಿ ಮೋದಿ ಪ್ರತಿ ಸಾರ್ವಜನಿಕ ರ್‍ಯಾಲಿಯಲ್ಲಿ ಸ್ವಜನಪಕ್ಷಪಾತ, ಭ್ರಷ್ಟಾಚಾರ ■ 10ನೇ ಪುಟಕ್ಕೆ


ರಮೇಶ್ ಜಾರಕಿಹೊಳಿ ಸಿಡಿ ಮಾಡಿಸಿದ್ದು ವಿಜಯೇಂದ್ರ, ಡಿಕೆಶಿ!

ಈಗಿನ ಹನಿಟ್ರ್ಯಾಪ್ ಕೇಸ್‌ನಲ್ಲೂ ಇದೇ ಟೀಂ ಇದೆ

ಬೆಂಗಳೂರು, ಮಾ.29– ಡಿ.ಕೆ.ಶಿವಕುಮಾರ್ ಜೊತೆ ಸೇರಿ ರಮೇಶ್ ಜಾರಕಿಹೊಳಿ ಅವರ ಸಿಡಿ ಮಾಡಿಸಿದ್ದೇ ವಿಜಯೇಂದ್ರ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಬಿಜೆಪಿಯಿಂದ ಉಚ್ಚಾಟನೆಗೊಂಡ ಬಳಿಕ ಮತ್ತೆ ಬಿಎಸ್‌ವೈ ಕುಟುಂಬದ ವಿರುದ್ಧ ಗುಡುಗಿದ್ದಾರೆ. ನಾನು ಮನೆಯಲ್ಲಿ ಸುಮ್ಮನೆ ಕೂರಲ್ಲ. ಬೀದರ್ ನಿಂದ ಚಾಮರಾಜನಗರ, ಕೋಲಾರದಿಂದ ಕೊಡಗಿನವರೆಗೆ ಪ್ರವಾಸ ಮಾಡ್ತೇನೆ. ಇವರ ವಿರುದ್ಧ ಹೋರಾಟ ನಿಲ್ಲಿಸಲ್ಲ, ಹಿಂದೂಗಳ ರಕ್ಷಣೆಗೆ ರಾಜ್ಯ ಪ್ರವಾಸ. ಅಪ್ಪಮಕ್ಕಳ ಕುಟುಂಬವನ್ನು ರಾಜಕೀಯದಿಂದ ದೂರ ಮಾಡ್ತೇನೆ ಎಂದು ಶಪಥ ಮಾಡಿದ್ದಾರೆ.

ದೆಹಲಿಯಲ್ಲಿ ಇರುವ ನಮ್ಮ ಸಂಸದರು ಎಲ್ರೂ ವಿಜಯೇಂದ್ರ ವಿರುದ್ಧ ಇದ್ದಾರೆ, ವಿಜಯೇಂದ್ರನನ್ನ ತೆಗೀರಿ ಅಂತಿದ್ದಾರೆ. ರಮೇಶ್ ಜಾರಕಿಹೊಳಿ ಸಿಡಿ ಹಗರಣ ಮಾಡಿದ್ದೇ ವಿಜಯೇಂದ್ರ ಮತ್ತು ಡಿಕೆಶಿ. ಡಿಕೆಶಿ ಜೊತೆ ಸೇರಿ ವಿಜಯೇಂದ್ರ, ರಮೇಶ್ ಜಾರಕಿಹೊಳಿ ಸಿಡಿ ಮಾಡಿಸಿದ್ರು. ಈಗ ಎದ್ದಿರುವ ಹನಿಟ್ರ್ಯಾಪ್ ಹಗರಣದಲ್ಲೂ ಇದೇ ಟೀಮ್ ಇದೆ ■ 10ನೇ ಪುಟಕ್ಕೆ

ಶುಭಾಶಯಗಳು



ನಾಡಿನ ಸಮಸ್ತರಿಗೂ ಯುಗಾದಿ ಶುಭಾಶಯಗಳು

ಬಿಡುವು

ಯುಗಾದಿ ಪ್ರಯುಕ್ತ ಇಂದು ನಮ್ಮ ಕಾರ್ಯಾಲಯಕ್ಕೆ ರಜೆ ಇರುವುದರಿಂದ 31.03.2025ರ ಸೋಮವಾರದ 'ಮೈಸೂರು ಮಿತ್ರ' ಸಂಚಿಕೆ ಪ್ರಕಟವಾಗುವುದಿಲ್ಲ.

–ವ್ಯವಸ್ಥಾಪಕರು

ಇಂದಿನ ಸಂಚಿಕೆಯಲ್ಲಿ ಯುಗಾದಿ ವರ್ಷ ಭವಿಷ್ಯ ಪ್ರಕಟವಾಗಿದೆ.

ಮ್ಯಾನ್ಮಾರ್, ಥೈಲ್ಯಾಂಡ್‌ನ ಭೂಕಂಪದಲ್ಲಿ

ಮೃತರ ಸಂಖ್ಯೆ 1000ಕ್ಕೂ ಅಧಿಕ

2000ಕ್ಕೂ ಅಧಿಕ ಮಂದಿಗೆ ಗಾಯ: ಮ್ಯಾನ್ಮಾರ್‌ನಲ್ಲಿ ಮತ್ತೆ ಭೂಕಂಪ; ರಿಕ್ಟರ್ ಮಾಪಕದಲ್ಲಿ 5.1ರಷ್ಟು ದಾಖಲು; ಭಾರತದಿಂದ 15 ಟನ್ ಅಗತ್ಯ ಸಾಮಗ್ರಿಗಳ ರವಾನೆ

ನೇಪಿಡಾವ್ (ಮ್ಯಾನ್ಮಾರ್), ಮಾ.29– ಮ್ಯಾನ್ಮಾರ್ ಮತ್ತು ನೆರೆಯ ಥೈಲ್ಯಾಂಡ್‌ನಲ್ಲಿ ನಿನ್ನೆ (ಶುಕ್ರವಾರ) ಮಧ್ಯಾಹ್ನ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕಟ್ಟಡಗಳು, ಸೇತುವೆಗಳು, ರಸ್ತೆಗಳು, ಸಾರ್ವಜನಿಕ ಆಸ್ತಿಪಾಸ್ತಿಗಳು ನಾಶವಾಗಿದೆ. ಅನೇಕ ಸಾವು–ನೋವುಗಳು ವರದಿಯಾಗಿವೆ. ಭೂಕಂಪಕ್ಕೆ ಸಂಬಂಧಪಟ್ಟ ಫೋಟೋ–ವಿಡಿಯೊಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು, ದೃಶ್ಯಗಳು ಭಯಾನಕವಾಗಿವೆ.

ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ ಸುಮಾರು 1000ಕ್ಕೆ ಏರಿಕೆಯಾಗಿದ್ದು, 2ಸಾವಿರಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ದೇಶದ ಆಡಳಿತಾರೂಢ ಜುಂಟಾ ಸರ್ಕಾರ ಇಂದು (ಶನಿವಾರ) ತಿಳಿಸಿದೆ.




ನಿನ್ನೆ (ಶುಕ್ರವಾರ) ಮಧ್ಯ ಮ್ಯಾನ್ಮಾರ್‌ನ ಸಾಗೈಂಗ್ ನಗರದ ವಾಯುವ್ಯಕ್ಕೆ 7.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ದೇಶದ ದೊಡ್ಡ ■ 10ನೇ ಪುಟಕ್ಕೆ

ಪ್ರತ್ಯೇಕ ಪ್ರಕರಣಗಳಲ್ಲಿ ಐವರು ಜಲಸಮಾಧಿ

ನಂಜನಗೂಡು ಬಳಿ ಕೆರೆಯಲ್ಲಿ ಮೂವರು; ತಲಕಾಡು ಬಳಿ ಇಬ್ಬರು ನೀರಿನಲ್ಲಿ ಮುಳುಗಿ ದುರ್ಮರಣ


ಮುದ್ದೇಗೌಡ


ಬಸವೇಗೌಡ


ವಿನೋದ್


ಲಿಖಿತ್


ಭರತ್

ನಂಜನಗೂಡು/ತಲಕಾಡು, ಮಾ.29– ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ಸೇರಿ ಐವರು ಜಲಸಮಾಧಿಯಾಗಿದ್ದಾರೆ.

ನಂಜನಗೂಡು ತಾಲೂಕು ಬಿಳಿಗೆರೆ ಹೋಬಳಿಯ ಕಾಮಹಳ್ಳಿ ನಿವಾಸಿಗಳಾದ ವಿನೋದ್ (26), ಮುದ್ದೇಗೌಡ(55) ಮತ್ತು ರಾಮೇಗೌಡ(40) ಹಸು ತೊಳೆಯಲು ಹೋಗಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದರೆ, ಕೊಳ್ಳೇಗಾಲದ ಮಾನಸ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳಾದ ಭರತ್ (17) ಮತ್ತು ಲಿಖಿತ್ (18) ಅವರು ತಿ.ನರಸೀಪುರ ತಾಲೂಕು ತಲಕಾಡು ಸಮೀಪದ ಮೇದಿನಿಯಲ್ಲಿರುವ ಶ್ರೀರಾಮ ಅಣೆಕಟ್ಟೆ ಬಳಿ ನೀರಿನಲ್ಲಿ ಆಟವಾಡುತ್ತಿದ್ದಾಗ ನದಿ ಪಾಲಾಗಿದ್ದಾರೆ.

ನಂಜನಗೂಡು ವರದಿ: ಯುಗಾದಿ ಹಬ್ಬದ ಹಿಂದಿನ ದಿನವಾದ ಇಂದು ಬೆಳಗ್ಗೆ ನಂಜನಗೂಡು ತಾಲೂಕು ಬಿಳಿಗೆರೆ ಹೋಬಳಿ ಕಾಮಹಳ್ಳಿಯಲ್ಲಿ ಗ್ರಾಮದ ನಿವಾಸಿಗಳಾದ ವಿನೋದ, ಮುದ್ದೇಗೌಡ ಮತ್ತು ಬಸವೇಗೌಡ ಹಸುಗಳನ್ನು ತೊಳೆಯಲು ಕೆರೆಗೆ ಹೋಗಿದ್ದರು. ವಿನೋದ ಮೊದಲು ಕೆರೆಗೆ ಇಳಿದು ಹಸು ತೊಳೆಯುವಾಗ ಕಾಲು ಜಾರಿ ಮುಳುಗುವುದನ್ನು ಗಮನಿಸಿದ ಸಂಬಂಧಿಕ ಬಸವೇಗೌಡ ಆತನ ರಕ್ಷಿಸಲು ಮುಂದಾಗಿ, ತಾನು ಮುಳುತ್ತಿದ್ದಾಗ ಮುದ್ದೇಗೌಡ, ಅವರಿಬ್ಬರನ್ನೂ ರಕ್ಷಿಸಲು ಹೋಗಿ ತಾನೂ ನೀರು ಪಾಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಷಯ ತಿಳಿಯುತ್ತಿದ್ದಂತೆಯೇ ಬಿಳಿಗೆರೆ ■ 10ನೇ ಪುಟಕ್ಕೆ

ನಕ್ಕರೆ ಅದೇ ಸ್ವರ್ಗ

ಟೀಚರ್ : ವಾಸ್ಕೋಡಿಗಾಮ ಭಾರತಕ್ಕೆ ಯಾಕೆ ಬಂದ?
ವಿದ್ಯಾರ್ಥಿ : ನನ್ನ ಫೇಲ್ ಮಾಡೋದಿಕ್ಕೆ

ಮೈಸೂರು ಮಿತ್ರ

ಭಾನುವಾರ, 30 ಮಾರ್ಚ್ 2025

ಸತ್ಯೇನೋತ್ತಭಿತಾ ಭೂಮಿಃ ನ ಹಿ ಸತ್ಯಾತ್ಪರೋ ಧರ್ಮಃ
(ಭೂಮಿಯು ಸತ್ಯದ ಮೇಲೆ ನಿಂತಿದೆ, ಸತ್ಯಕ್ಕಿಂತ ಮಿಗಿಲಾದ ಧರ್ಮವಿಲ್ಲ)

ಸಂಪಾದಕ: ಎಂ.ಗೋವಿಂದೇಗೌಡ M.A.

ಅಮೃತ ವಾಹಿನಿ.........

ಹಣತೆ ಹಚ್ಚುತ್ತೇನೆ ನಾನೂ ಈ ಕತ್ತಲನ್ನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ. ಲೆಕ್ಕವೇ ಇರದ ದೀಪಾವಳಿಯ ಹಡಗುಗಳೇ ಇದರಲ್ಲಿ ಮುಳುಗಿ ಹೋಗಿರುವಾಗ ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ. – ಜಿ.ಎಸ್. ಶಿವರುದ್ರಪ್ಪ

ವೇದ ಸುಳ್ಳಾದರೂ ಗಾದೆ ಸುಳ್ಳಾಗದು { ಕುಳಿತು ತಿಂದರೆ ಕುಡಿಕೆ ಹೊನ್ನು ಸಾಲದು

ನಿಮ್ಮ ಪತ್ರಗಳು

ಯುಗಾದಿ ಹಬ್ಬಕ್ಕೆ ಸಿಎಂ ಸಿದ್ದರಾಮಯ್ಯ ಸರ್ಕಾರದಿಂದ ದೊಡ್ಡ ಉಡುಗೊರೆ

ಮಾನ್ಯರೆ,

ಹಿಂದೂಗಳಿಗೆ ವರ್ಷದ ಮೊದಲ ಹಬ್ಬವಾದ ಯುಗಾದಿ ಹಬ್ಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಹು ದೊಡ್ಡ ಉಡುಗೊರೆಯನ್ನು ನೀಡುತ್ತಿದೆ. ಆ ಉಡುಗೊರೆ ಎಂದರೆ ಹಾಲು ದರವನ್ನು 1 ಲೀಟರ್‌ಗೆ 4 ರೂಪಾಯಿಗಳನ್ನು ಹೆಚ್ಚಿಸಿರುವುದು. ಮಾರ್ಚ್ ತಿಂಗಳು ಬಂತೆಂದರೆ ಅವರಿಗೆ ಯಾವ ಯಾವ ಬಾಬ್ತುಗಳಲ್ಲಿ ಯಾವ ಯಾವ ಪದಾರ್ಥಗಳ ಬೆಲೆಯನ್ನು ಏರಿಸಿ ತಮ್ಮ ಕೊರತೆ ಬಜೆಟ್ ಅನ್ನು ಸರಿದೂಗಿಸಿಕೊಳ್ಳಬಹುದು ಎಂಬುದೇ ಚಿಂತೆ.

ಪ್ರಸ್ತುತ ಯುಗಾದಿ ಹಬ್ಬದ ಸಂಭ್ರಮದಲ್ಲಿರುವ ರಾಜ್ಯದ ಜನತೆಗೆ ಹಾಲಿನ ದರವನ್ನು ಒಂದು ಲೀಟರಿಗೆ 4 ರೂಪಾಯಿಗಳನ್ನು ಹೆಚ್ಚಿಸಿದೆ. ಇದಲ್ಲದೇ ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ ಮೂವತ್ತಾರು ಪೈಸೆ ಹೆಚ್ಚಿಸಿ ವಿದ್ಯುತ್ ಶಾಕ್ ನೀಡಿದೆ. ಈ ಹೊಸ ದರಗಳು ಬರುವ ಏಪ್ರಿಲ್ 1 ರಿಂದ ಜಾರಿಗೆ ಬರುವುದಂತೆ.

ಇತ್ತೀಚೆಗೆ ಬಸ್ ಹಾಗೂ ಮೆಟ್ರೋ ರೈಲಿನ ದರಗಳನ್ನು ಹೆಚ್ಚಿಸಲಾಗಿತ್ತು. ಅದರ ಬೆನ್ನಲ್ಲೇ ಈಗ ಹಾಲಿನ ದರ, ವಿದ್ಯುತ್ ದರ ಎರಡನ್ನೂ ಹೆಚ್ಚಿಸಿ ಬಡವರ ಬಾಳನ್ನು ಇನ್ನಷ್ಟು ಅಧೋಗತಿಗೆ ತಳ್ಳಲಾಗಿದೆ.

ಹೀಗಾಗಿ ಸರ್ಕಾರವು ತನ್ನ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿಗಳನ್ನು ತುಂಬಿಕೊಳ್ಳಲಿದೆ. ಈ ಬೆಲೆಯೇರಿಕೆಯು ವಿದ್ಯುತ್ ಪ್ರಸರಣ ನಿಗಮದ ವೆಚ್ಚಕ್ಕಾಗಿ ಏರಿಸಲಾಗಿದೆ ಎಂದಿದ್ದಾರೆ. ಪಂಪ್‌ಸೆಟ್ ಹೊಂದಿರುವ ರೈತರಿಗಂತೂ ಈ ವಿದ್ಯುತ್ ದರದ ಹೆಚ್ಚಳವು ನುಂಗಲಾರದ ತುತ್ತಾಗಿದೆ.

ರೈತರ ಅಭಿವೃದ್ಧಿಯ ಹೆಸರು ಹೇಳಿ ಅಧಿಕಾರಕ್ಕೆ ಬಂದ ಸರ್ಕಾರವು ಈಗ ಅವರ ಮೂಲಕ್ಕೇ ಕೊಡಲಿ ಪೆಟ್ಟು ಕೊಟ್ಟಿದೆ. ಕರ್ನಾಟಕದ ಜನತೆಯನ್ನು ಹುಂಬರೆಂದು ತಿಳಿದು ಇಂತಹ ಜನ ವಿರೋಧಿ ಕೃತ್ಯಕ್ಕೆ ಕೈ ಹಾಕಿರುವುದು ಒಂದು ದೊಡ್ಡ ವಿಪರ್ಯಾಸ. –ಬೇಲೂರು ದ.ಶಂ. ಪ್ರಕಾಶ್, ಮೈಸೂರು

ಇನ್ನೆಂದು ಮುಗಿಯುವುದು ಈ ದುರ್ನಾತದ ಕಥೆ?

ಮಾನ್ಯರೆ,



ಮೈಸೂರಿನ ವಿಜಯನಗರ ವಾಟರ್ ಟ್ಯಾಂಕ್ ಹತ್ತಿರದಲ್ಲಿರುವ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು ಬಳಿ ಮ್ಯಾನ್‌ಹೋಲ್‌ನಿಂದ ನೀರು ಉಕ್ಕಿ ಹರಿದು ರಸ್ತೆ ತುಂಬೆಲ್ಲಾ ದುರ್ನಾತ ಬೀರಿ ಕಿರಿಕಿರಿ ಉಂಟಾಗುತ್ತಿತ್ತು. ಇದರ ಬಗ್ಗೆ ಅಧಿಕಾರಿಗಳಿಗೆ ಗಮನವಹಿಸುವಂತೆ ಮುಂಚೆ ಮನವಿ ಮಾಡಿಕೊಂಡಂತೆಯೇ ಕೂಡಲೇ ಮ್ಯಾನ್ ಹೋಲ್ ಅನ್ನು ಅಧಿಕಾರಿಗಳ ಮುಂದಾಳತ್ವದಲ್ಲಿ ಸರಿಪಡಿಸಲಾಗಿತ್ತು. ಆದರೆ ಇದೀಗ ಮತ್ತೆ ಅದೇ ದುರಸ್ತಿಪಡಿಸಿದ ಜಾಗಕ್ಕಿಂತ ಕೊಂಚ ದೂರದಲ್ಲಿರುವ ಮತ್ತೊಂದು ಮ್ಯಾನ್‌ಹೋಲ್‌ನಿಂದ ಕೊಳಚೆ ನೀರು ಭೋರ್ಗರೆದು ಹರಿಯುತ್ತಿದ್ದು, ರಸ್ತೆ ತುಂಬೆಲ್ಲಾ ಸಹಿಸಕೊಳ್ಳಲಾಗದ ವಾಸನೆ ಸಾರ್ವಜನಿಕರಿಗೆ ಹಾಗೂ ವಾಯುವಿಹಾರಿಗಳಿಗೆ ಅಸಹ್ಯ ತರುತ್ತಿದೆ. ಈ ಘಟನೆಯಿಂದ ನಗರಪಾಲಿಕೆ ಅಧಿಕಾರಿಗಳ ಅಸಡ್ಡೆತನದ ಕೆಲಸ ಎದ್ದು ತೋರುತ್ತಿದ್ದು, 'ಎಮ್ಮೆ ಮೇಲೆ ಮಳೆ ಹೊಯ್ದ ಹಾಗೆ' ಎಂಬ ಗಾದೆ ಮಾತಿಗೆ ಉದಾಹರಣೆಯಂತೆ ಇವರುಗಳ ಕಾರ್ಯದಕ್ಷತೆಯಲ್ಲಿ ವಿಫಲವಾದ್ದರಿಂದ ಸಾರ್ವಜನಿಕರು ಬೇಸತ್ತುಹೋದಂತೆ ಕಾಣಿಸುತ್ತಿದೆ. ಪ್ರತಿದಿನ ಈ ರಸ್ತೆಯಲ್ಲಿ ಹೋಗುವಾಗ ಈ ಸಮಸ್ಯೆಗೆ ಪರಿಹಾರ ಎಂದು ಸಿಗುವುದೋ ಎಂದು ಪರಿತಪಿಸುವ ಸ್ಥಿತಿ ಎದುರಾಗಿದೆ.

–ಯಶಸ್. ಆರ್, ಲೇಖಕ ಹಾಗೂ ಸಾಮಾಜಿಕ ಕಾರ್ಯಕರ್ತ, ಮೈಸೂರು

'ಅಗಸ್ತ್ಯ ದರ್ಶನ' ಕೃತಿ ಬಿಡುಗಡೆ ಒಂದು ದಿಟ್ಟ ಹೆಜ್ಜೆ

ಮಾನ್ಯರೆ,

ಮೈಸೂರಿನ ಹಿರಿಯ ವಕೀಲರೂ, ಸಂಸ್ಕೃತಿ ಚಿಂತಕರೂ ಆದ ಓ. ಶ್ಯಾಮ ಭಟ್ ಅವರು ಡಾ.ಎಂ.ಎನ್ ಸುಧಾ ಅವರ ಜೊತೆಗೂಡಿ 'ಅಗಸ್ತ್ಯ ದರ್ಶನ' ಎಂಬ ಮಹತ್ತರವಾದ ಕೃತಿಯನ್ನು ರಚಿಸಿ ಇತ್ತೀಚೆಗೆ ಮೈಸೂರಲ್ಲಿ ಬಿಡುಗಡೆಗೊಳಿಸಿರುವುದು ಸ್ವಾಗತಾರ್ಹ. ಭಾರತೀಯ ಧರ್ಮ ಮತ್ತು ಸಂಸ್ಕೃತಿಯಲ್ಲಿ ಹಾಗೂ ಪುರಾಣ ಇತಿಹಾಸಗಳಲ್ಲಿ ಅಗಸ್ತ್ಯ ಮಹಾಮುನಿಗಳಿಗೆ ಮಹತ್ತರವಾದ ಸ್ಥಾನವಿದೆ.

ಅಗಸ್ತ್ಯರು ಲೋಕ ಕಂಟಕನಾಗಿದ್ದ ವಾತಾಪಿಯನ್ನು ಲೋಕಕಲ್ಯಾಣಕ್ಕಾಗಿ ನುಂಗಿ ಜೀರ್ಣಿಸಿಕೊಂಡಿದ್ದು, ಸೊಕ್ಕಿನಿಂದ ಮೆರೆಯುತ್ತಿದ್ದ ಸಮುದ್ರರಾಜನ ನೀರನ್ನೆಲ್ಲಾ ಒಂದೇ ಬೊಗಸೆಯಲ್ಲಿ ಕುಡಿದಿದ್ದು ಮುಂತಾದ ಕಥೆಗಳನ್ನು ನಮ್ಮ ಪುರಾಣೇತಿಹಾಸಗಳಿಂದ ಹೆಕ್ಕಿ ತೆಗೆಯಬಹುದು. ಮಹಾ ಮಹಿಮರು, ಅತ್ಯಂತ ತಪೋನಿಷ್ಟರೂ, ಜ್ಞಾನ ಜ್ಯೋತಿಗಳು, ತ್ರಿಲೋಕ ಜ್ಞಾನಿಗಳೂ ಆದ ಅಗಸ್ತ್ಯ ಮಹಾಮುನಿಗಳ ಜೀವನ ಚರಿತ್ರೆಯನ್ನು ತಿಳಿದುಕೊಳ್ಳಬಯಸುವ ಆಸ್ತಿಕ ಮಹಾಜನರಿಗೆ 'ಅಗಸ್ತ್ಯ ದರ್ಶನ' ಖಂಡಿತವಾಗಿಯೂ ಸಹಕಾರಿಯಾಗಲಿದೆ. ಕೃತಿಯ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದು, ಮಾತನಾಡಿರುವ 'ಮೈಸೂರು ಮಿತ್ರ' ಹಾಗೂ 'ಸ್ಟಾರ್ ಆಫ್ ಮೈಸೂರ್' ದಿನಪತ್ರಿಕೆಗಳ ಸಂಸ್ಥಾಪಕ ಸಂಪಾದಕರಾದ ಡಾ.ಕೆ.ಬಿ.ಗಣಪತಿಯವರು, ಅಗಸ್ತ್ಯರಂತೆ ಇತರ ಮಹಾ ಋಷಿಗಳ ಕೃತಿ ಹೊರತಂದರೆ, ದೇಶದ ಧರ್ಮ ಮತ್ತು ಸಂಸ್ಕೃತಿ ಉಳಿಯಲಿದೆ ಎಂದು ಹೇಳಿರುವುದು ಸಮಯೋಚಿತವಾಗಿದೆ.

ಇಂದಿನ ಕಂಪ್ಯೂಟರ್ ಯುಗದಲ್ಲಿ ನಮ್ಮ ಧರ್ಮ ಮತ್ತು ಸಂಸ್ಕೃತಿಯನ್ನು ಬಹುತೇಕ ಜನರು ಮರೆತೇ ಹೋಗಿದ್ದಾರೆ. ಕೆಲವರ ನೆನಪಿನಲ್ಲಿ ಅವು ಉಳಿದಿದ್ದರೂ, ಸಮಯಾಭಾವದಿಂದ ಅವುಗಳ ಬಗ್ಗೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗದೇ ಇರಬಹುದು. ಪಾಶ್ಚಾತ್ಯರೇ ನಮ್ಮ ಧರ್ಮ ಮತ್ತು ಸಂಸ್ಕೃತಿಯಲ್ಲಿ ನಂಬಿಕೆ ಇಟ್ಟಿರುವಾಗ, ನಾವು ಮತ್ತಷ್ಟು ಜಾಗೃತರಾಗಿ, ನಮ್ಮ ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ 'ಅಗಸ್ತ್ಯ ದರ್ಶನ' ಕೃತಿಯ ಬಿಡುಗಡೆ ದಿಟ್ಟ ಹೆಜ್ಜೆಯಾಗಿದೆ.

–ಕೆ.ವಿ.ವಾಸು, ವಕೀಲರು ಮತ್ತು ನೋಟರಿ, ಮೈಸೂರು

ನಾದಲಹರಿ



ಡಾ.ರಮಾ ವಿ. ಬೆಣ್ಣೂರ್
ಸಂಗೀತ ವಿಮರ್ಶಕರು
ಮೊ: 99452 82346

ಬದುಕಿಗೊಂದು ಸಾಂತ್ವನ

ಈ ಬದುಕಿನ ಅರ್ಥ ಏನು? ಈ ಬದುಕನ್ನು ನಡೆಸಬೇಕಾದ ರೀತಿ ಯಾವುದು? ಯಾವುದರಿಂದ ಎಲ್ಲರಿಗೂ ಹಿತ? ಇದು ಅನಾದಿಕಾಲದಿಂದಲೂ ಮನುಷ್ಯನನ್ನು ಚಿಂತನೆಗೆ ಒಳಪಡಿಸಿದ ವಿಚಾರಗಳು. ಮಾನವನ ಬದುಕು ಹಸನಾಗಲೆಂದು ಹಾರೈಸಿ ನಮ್ಮ ಹಿರಿಯರು ಹಿಂದಿನಿಂದಲೂ ಅದರ ಬಗ್ಗೆ ಚಿಂತಿಸಿ, ತಮ್ಮ ಅನುಭವದ ಮೂಸೆಯೊಳಗಿಂದ ಮೂಡಿಬಂದ ಅಸಂಖ್ಯಾತ ನಲ್ನುಡಿಗಳನ್ನು ನಮಗಾಗಿ ಬಿಟ್ಟುಹೋಗಿದ್ದಾರೆ. ಬದುಕಿನ ಹಾದಿ ತೋರುವ ದೀವಟಿಗೆಗಳಂತೆ ಅವು ನಮಗೆ ದಾರಿದೀಪಗಳಾಗಿವೆ. ಬದುಕಿನ ಬವಣೆಯಲ್ಲಿ ಬಸವಳಿದಾಗ, ದಾರಿಯೇ ಕಾಣದಂತಾದಾಗ ಅವು ನಮಗೆ ಸಾಂತ್ವನ ಹೇಳುತ್ತವೆ, ದಾರಿ ತೋರುತ್ತವೆ, ಧೈರ್ಯ ತುಂಬುತ್ತವೆ, ಆತ್ಮವಿಶ್ವಾಸ ಮತ್ತೆ ಚಿಗುರುವಂತೆ ಮಾಡುತ್ತವೆ. ಕಾಲಕಾಲದಿಂದ ಅವು ಸರಳವಾದ ಭಾಷೆಯಲ್ಲಿ, ಸಾಮಾನ್ಯರಿಗೂ ಅರ್ಥವಾಗುವಂತೆ ಕೆಲವೇ ಸಾಲುಗಳಲ್ಲಿ ಛಂದೋಬದ್ಧವಾಗಿಯೂ, ಅಲ್ಲದೆಯೂ ತಮ್ಮ ಉಪದೇಶಗಳನ್ನು ನೀಡುತ್ತಲೇ ಬಂದಿವೆ. ಲೋಕೋಕ್ತಿ, ತ್ರಿಪದಿಗಳು, ಗಾದೆಗಳು, ಸೂಕ್ತಿಗಳು ಇವೆಲ್ಲವೂ ಇದೇ ಗುಂಪಿಗೆ ಸೇರುವಂತಹವು. ಅಂತಹ ನಲ್ನುಡಿಗಳಲ್ಲಿ ಹಿರಿದಾದ ಪಾಲು ಸುಭಾಷಿತಗಳದು. ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ ಎಂಬ ಮಾತೇ ಅದರ ಪ್ರಾಮುಖ್ಯತೆಯನ್ನು, ಅದರ ಖಚಿತ ಪ್ರಭಾವವನ್ನು ಎತ್ತಿ ತೋರಿಸುತ್ತದೆ. ಕನ್ನಡದ ಮನೆಮಾತಾಗಿರುವ ಡಿ.ವಿ.ಗುಂಡಪ್ಪನವರ ಮಂಕುತಿಮ್ಮನ ಕಗ್ಗವೂ ಇದೇ ಸಾಲಿಗೆ ಸೇರುತ್ತದೆ.

ವಿದ್ಯೆ ಕಲಿತರೆ ಇಲ್ಲ । ಬುದ್ಧಿ ಕಲಿತರೆ ಇಲ್ಲ
ಉದ್ಯೋಗ ಮಾಡಿದರೆ ಇಲ್ಲ–ಗುರುಕರುಣ
ವಿದ್ದಲ್ಲದಿಲ್ಲ ಸರ್ವಜ್ಞ!

ಎಂಬುದು ಗುರುವಿನ ಮಹಿಮೆಯನ್ನು ಸಾರುವ ಸರ್ವಜ್ಞನ ವಚನಗಳಲ್ಲಿ ಒಂದು. ಗುರು ಕಾರುಣ್ಯಕ್ಕೆ ಭಾರತೀಯರು ಕೊಟ್ಟಿರುವ ಹಿರಿದಾದ ಸ್ಥಾನ ಅದು. ದಾಸರು ಹೇಳಿದ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಪದವೂ ಇದೇ ಸಾಲಿಗೆ ಸೇರುತ್ತದೆ. ಮಕ್ಕಳಿಗೆ ಎಳವೆಯಲ್ಲಿಯೇ ಕಲಿಸುವ ಗುರುಬ್ರಹ್ಮ ಗುರುವಿಷ್ಣು:. ಮತ್ತು ಅಜ್ಞಾನತಿಮಿ ರಾಂಧಸ್ಯ ಜ್ಞಾನಾಂಜನಶಲಾಕಾಯಾ । ಚಕ್ಷುರು ನ್ಮೀಲಿತಂ ಯೇನ ತಸ್ಮೈ ಶ್ರೀ ಗುರುವೇ ನಮಃ ॥ ಅಂದರೆ, ಅಜ್ಞಾನವೆಂಬ ಘೋರಾಂಧಕಾರವನ್ನು ಜ್ಞಾನವೆಂಬ ಶಲಾಕೆಯಿಂದ ಹೋಗಲಾಡಿಸಿ, ಕಣ್ಣು ತೆರೆಯುವಂತೆ ಮಾಡಿದ ಆ ಗುರುವಿಗೆ ನಮಸ್ಕಾರ ಎಂಬ ಶ್ಲೋಕಗಳು ಗುರುವಿಗೆ ನಾವು ನೀಡಿರುವ ಅತ್ಯುನ್ನತ ಸ್ಥಾನವನ್ನು ತಿಳಿಸುತ್ತದೆ.

ಮನುಷ್ಯನ ಬೆಳವಣಿಗೆಯ ಹಂತದಲ್ಲಿ, ಅವನ ಬದುಕಿನ ವಿವಿಧ ಘಟ್ಟಗಳಲ್ಲಿ ಆತನ ಸ್ವಭಾವದಲ್ಲಿ ಬದಲಾವಣೆಗಳಾಗುವುದನ್ನು ನೋಡುತ್ತಲೇ ಇರುತ್ತೇವೆ. ಯಾವಾಗ ಹೇಗಿದ್ದರೆ ಚಂದ ಎಂಬುದರ ತಿಳುವಳಿಕೆ ನೀಡುವವರು ಯಾರು?

ಸಿರಿ ಬಂದ ಕಾಲಕ್ಕೆ ಕರೆದು ದಾನವ ಮಾಡು,
ಪರಿಣಾಮವಕ್ಕು ಪದವಕ್ಕು ಕೈಲಾಸ ।
ನೆರೆಮನೆಯಕ್ಕು ಸುಜ್ಞಾನವಕ್ಕು ಸರ್ವಜ್ಞ।

ಎಂಬ ಪದಗಳಲ್ಲಿ ಇದಕ್ಕೆ ಸರಳವಾದ ಉತ್ತರ ಸಿಗುತ್ತದೆ.



ಸಂಗ್ರಹ ಚಿತ್ರ

> ಹಿರಿಯರು ನಮಗೆ ಬಿಟ್ಟುಹೋಗಿರುವ ಅಮೂಲ್ಯ ಆಸ್ತಿಗಳಲ್ಲಿ ಒಂದು ಈ ನಲ್ನುಡಿಗಳು. ಅದನ್ನು ಆಗಾಗ್ಗೆ ಓದಿ, ಮನನ ಮಾಡುವುದು ಹಸನಾದ ಬದುಕು ಸಾಗಿಸಲು ಸಹಕಾರಿ ಎಂಬುದರಲ್ಲಿ ಸಂಶಯವೇ ಇಲ್ಲ.

ಅದಕ್ಕೆ ಸಮೀಪವಾಗಿ ಸಂಸ್ಕೃತದಲ್ಲಿ ಯಾವುದು ಯಾವುದಕ್ಕೆ ಭೂಷಣ ಎಂಬುದನ್ನು ತಿಳಿಸುವ ಸುಭಾಷಿತ ಒಂದಿದೆ.

ಐಶ್ವರ್ಯಸ್ಯ ವಿಭೂಷಣಂ ಸುಜನತಾ ಶೌರ್ಯಸ್ಯ ವಾಕ್ಸಂಯಮೋ
ಜ್ಞಾನಸ್ಯೋಪಶಮಃ ಶ್ರುತಸ್ಯ ವಿನಯೋ ವಿತ್ತಸ್ಯ ಪಾತ್ರೇ ವ್ಯಯಃ ।
ಆಕ್ರೋಧಸ್ತಪಸಃ ಕ್ಷಮಾ ಪ್ರಭಾವಿತುರ್ಧರ್ಮಸ್ಯ ನಿರ್ವ್ಯಾಜತಾ
ಸರ್ವೇಷಾಮಪಿ ಸರ್ವಕಾರಣಮಿದು ಶೀಲಂ ಪರಂ ಭೂಷಣಮ್ ॥

ಐಶ್ವರ್ಯಕ್ಕೆ ಸೌಜನ್ಯವೇ ಅಲಂಕಾರ, ಶೂರತನವಿದ್ದರೆ ಅದಕ್ಕೆ ಮಾತಿನ ಮೇಲಿನ ಹತೋಟಿಯೇ ಭೂಷಣ. ತಿಳುವಳಿಕೆಗೆ ವಿರಕ್ತಿಯೇ ಅಲಂಕಾರ. ಪಾಂಡಿತ್ಯಕ್ಕೆ ವಿನಯವೇ ಭೂಷಣ. ಹಣವನ್ನು ಯೋಗ್ಯರಿಗೆ ದಾನ ಮಾಡಿದರೆ ಅದೇ ಭೂಷಣ. ತಪಸ್ಸಿಗೆ ಮನಸ್ಸಿನ ಸಮಾಧಾನವೇ ಅಲಂಕಾರ. ಸಮರ್ಥನಿಗೆ ಸಹನೆಯೂ, ಧರ್ಮವನ್ನು ಆಚರಿಸುವವನಿಗೆ ಆಡಂಬರವಿಲ್ಲದ ಸರಳತೆಯೂ ಅಲಂಕಾರ ಆಗುತ್ತದೆ. ಆದರೆ ಈ ಎಲ್ಲ ಸಂಗತಿಗಳಿಗೂ ಕಾರಣವಾದ ಶೀಲವೇ, ಅಂದರೆ ನಡವಳಿಕೆಯೇ ಎಲ್ಲಕ್ಕೂ ಭೂಷಣಪ್ರಾಯವಾಗಿದೆ. ಇಂತಹ ಒಳ್ಳೆಯ ಮಾತುಗಳನ್ನು ಕೇಳುತ್ತಾ ಬೆಳೆವ ಎಳೆಯ ಮನಸುಗಳಿಗೆ ಉತ್ತಮ ಸಂಸ್ಕಾರ ಆಗುವುದರಲ್ಲಿ ಸಂಶಯವೇನು?

ಹಾಲ ಕಾಯಿಸಿ ಹೆಪ್ಪನಿಕ್ಕಿ ಕಡೆದೊಡೆ ಮೊದಲು
ಮೇಲೆ ಕಾಣದ ಬೆಣ್ಣೆ ತೇಲಿ ಬರುವಂತೆ ।
ಬಾಳನೀ ಜಗದ ಮಂತುವು ಕಡೆಯಲೇಳುವುದು
ಆಳದಿಂದಾತ್ಮಮತಿ ಮಂಕುತಿಮ್ಮ ॥

(ಮಂತು ಎಂದರೆ ಕಡೆಗೋಲು) ಜಗತ್ತು ಎಂಬ ಕಡೆಗೋಲು ನಮ್ಮ ಬದುಕನ್ನು ಕಡೆದಾಗಲೇ ತಾನೆ ನಮಗೆ ನಿಜವಾದ ತಿಳುವಳಿಕೆ, ಅಂದರೆ ಕಷ್ಟಗಳನ್ನು ಅನುಭವಿಸುವುದರಿಂದ ಬರುವ ಅನುಭವದ ಬೆಳಕು ಬರುವುದು. ಇಂತಹ ಅನುಭವದ ಮಾತುಗಳು ಎಲ್ಲ ಕಾಲಕೂ ನಮಗೆ ದಾರಿದೀಪವಾಗಬಲ್ಲವು. ಬದುಕಿನಲ್ಲಿ ಸೋಲು–ನಷ್ಟಗಳ ಸಾಲು ಸಾಲು ಎದುರಾದಾಗ ಮುಂದಿನ ಪಥ ಕಾಣದೆ ಧೈರ್ಯಗೆಟ್ಟಾಗ ಕಗ್ಗ ನೀಡುವ ಸಾಂತ್ವನವನ್ನು ಅನುಭವಿಸಿದವರೇ ಬಲ್ಲರು. ಬದುಕಿನ ಈ ಏಳುಬೀಳುಗಳ ಆಟವನ್ನು ಬಲು ಸರಳವಾಗಿ, ಮನಕ್ಕೆ ತಾಗುವಂತೆ ವರ್ಣಿಸುವ ಡಿವಿಜಿಯವರ ಶೈಲಿಗೆ ನಮೋ ನಮಃ. ಅಂತಹ ಮತ್ತೊಂದು ಕಗ್ಗ.

ಬೀಳುವುದ ನಿಲ್ಲಿಪುದು; ಬಿದ್ದುದನು ಕಟ್ಟುವುದು ।
ಹಾಲೊಡೆಯೆ ಕಡೆದದನು ತಕ್ರವಾಗಿಪುದು ।
ಹಾಳ ಹಾಳಾಗಿಪುದು; ಹಳದ ಹೊಸತಾಗಿಪುದು।
ಬಾಳಿಗಿದೆ ಚಿರಧರ್ಮ ಮಂಕುತಿಮ್ಮ ॥

ಬದುಕಿನ ಇಡೀ ತಿರುಳನ್ನು, ಅದರ ಆಗುಹೋಗನ್ನು ತೀರಾ ಸರಳವಾಗಿ ಕೆಲವೇ ಮುತ್ತಿನಂತಹ ಮಾತುಗಳಲ್ಲಿ ಕಟ್ಟಿ ಕೊಡುವ ಅಪೂರ್ವ ಪ್ರತಿಭೆ ಗುಂಡಪ್ಪನವರದು. ಸತ್ಪುರುಷರ ಲಕ್ಷಣಗಳನ್ನು ಹೇಳುವ ಈ ಸುಭಾಷಿತವನ್ನು ನೋಡಿ

ಛಾಯಾಮನ್ಯಸ್ಯ ಕುರ್ವಂತಿ ತಿಷ್ಠಂತಿ ಸ್ವಯಮಾತಪೇ
ಫಲಾನ್ಯಪಿ ಪರಾರ್ಥಾಯ ವೃಕ್ಷಾಃ ಸತ್ಪುರುಷಾ ಇವ ॥

ಮರಗಳು ತಾವು ಬಿಸಿಲಿನಲ್ಲಿ ನಿಂತುಕೊಂಡು ಉಳಿದವರಿಗೆ ನೆರಳನ್ನು ನೀಡುತ್ತವೆ. ಹಾಗೆಯೇ ತಮ್ಮಲ್ಲಿರುವ ಹಣ್ಣುಗಳನ್ನೂ ಇನ್ನೊಬ್ಬರಿಗೆ ನೀಡುತ್ತವೆ, ತಾವು ತಿನ್ನುವುದಿಲ್ಲ. ಸತ್ಪುರುಷರೂ ಹಾಗೆಯೇ. ತಾವು ಕಷ್ಟಪಡುತ್ತಾ ಇನ್ನೊಬ್ಬರಿಗೆ ನೆಮ್ಮದಿಯನ್ನು ಉಂಟು ಮಾಡುತ್ತಾರೆ. ಇಂತಹುದೇ ಕೆಲವು ಸೂಕ್ತಿಗಳನ್ನು ನೋಡೋಣ. ದುಡ್ಡಿಲ್ಲದವರಿಗೆ ಹಣವನ್ನು ಗಳಿಸುವುದು ಹೇಗೆಂಬ ಚಿಂತೆ ಸದಾ ಕಾಡುತ್ತಿರುತ್ತದೆ. ಅಂಥವರಿಗೆ ಉದ್ಯೋಗಿನಂ ಪುರುಷಸಿಂಹಮುಪೈತಿ ಲಕ್ಷ್ಮೀಃ ಪ್ರಯತ್ನಶೀಲನಾದ, ಸಿಂಹದಂತೆ ಪರಾಕ್ರಮಿಯಾದ ಪುರುಷನನ್ನು ಐಶ್ವರ್ಯವು ಬಂದು ಸೇರುತ್ತದೆ ಎಂಬುದರಲ್ಲಿ ಉತ್ತರ ಸಿಗುತ್ತದೆ. ಅಂತೆಯೇ ಬದುಕಿನಲ್ಲಿ ಮನುಷ್ಯ ಪ್ರಯತ್ನ ಎಂಬುದು ಇದ್ದಾಗ ಮಾತ್ರ ಫಲವನ್ನು ನಿರೀಕ್ಷಿಸಬಹುದು. ಜೊತೆಗೆ ಅದೃಷ್ಟವೂ ಸೇರಿದಲ್ಲಿ ಯಶಸ್ಸು ಖಂಡಿತಾ.

ಯಥಾ ಹ್ಯೇಕೇನ ಚಕ್ರೇಣ ನ ರಥಸ್ಯ ಗತಿರ್ಭವೇತ್ ।
ಏವಂ ಪುರುಷಕಾರೇಣ ವಿನಾ ದೈವಂ ನ ಸಿದ್ಧ್ಯತಿ ॥

ಒಂದು ರಥಕ್ಕೆ ಎರಡು ಚಕ್ರಗಳು. ಒಂದೇ ಚಕ್ರ ಇದ್ದರೆ ರಥ ಮುಂದೆ ಹೋಗಲಾರದು. ಹೀಗೆಯೇ ಜೀವನದಲ್ಲಿಯೂ ಅದೃಷ್ಟಬಲ ಹಾಗೂ (ಮನುಷ್ಯ)ಪ್ರಯತ್ನಗಳು ಎರಡು ಚಕ್ರಗಳಿದ್ದಂತೆ. ಕಾರ್ಯ ಸಿದ್ಧಿಗಾಗಿ ನಾವು ಏನೂ ಪ್ರಯತ್ನವನ್ನೇ ಮಾಡಿಲ್ಲವಾದಲ್ಲಿ ಜೀವನವು ಒಂದೇ ಚಕ್ರದ ರಥದಂತಾಗಿ ನಿಂತು ಹೋಗುತ್ತದೆ. ಅದೃಷ್ಟದ ಬಲವಿದ್ದರೂ ಪುರುಷ ಪ್ರಯತ್ನದ ಸಹಕಾರ ಇಲ್ಲದುದರಿಂದ ಅದು ಯಾವ ಫಲವನ್ನೂ ಕೊಡದು.

ಹೀಗೆ ಹಿರಿಯರು ನಮಗೆ ಬಿಟ್ಟುಹೋಗಿರುವ ಅಮೂಲ್ಯ ಆಸ್ತಿಗಳಲ್ಲಿ ಒಂದು ಈ ನಲ್ನುಡಿಗಳು. ಅದನ್ನು ಆಗಾಗ್ಗೆ ಓದಿ, ಮನನ ಮಾಡುವುದು ಹಸನಾದ ಬದುಕು ಸಾಗಿಸಲು ಸಹಕಾರಿ ಎಂಬುದರಲ್ಲಿ ಸಂಶಯವೇ ಇಲ್ಲ.

ಯುಗಾದಿ ಹಸಿರನ್ನು ಉಳಿಸಿ, ಉಸಿರನ್ನು ಕಾಪಾಡಲಿ



ಡಾ.ಸುಧಾ ಎಂ.ಎನ್.
ಆಯುರ್ವೇದ ಮತ್ತು ಯೋಗ ತಜ್ಞರು
ಮೊ. 9448071933
e-mail: drsudhamn@yahoo.com

ಚೈತ್ರಮಾಸದ ಮೊದಲ ದಿನ ಯುಗಾದಿ, ಭಾರತೀಯರಿಗೆ ಈ ದಿನ ಹಿಂದೂ ಸಂಪ್ರದಾಯದಂತೆ ವರ್ಷದ ಮೊದಲ ದಿನ!

ಶತಾಯುರ್ ವಜ್ರ ದೇಹಾಯ, ಸರ್ವ ಸಂಪತ್ಕರಾಯಚ, ಸರ್ವಾರಿಷ್ಟ ವಿನಾಶಾಯ, ನಿಂಬಕಂ ದಳ ಭಕ್ಷಣಂ

ನೂರು ವರ್ಷಗಳ ಸದೃತ ಆಯುಷ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು–ಬೆಲ್ಲ ಸೇವನೆ ಮಾಡುತ್ತೇವೆಂದು, ಸುಖ–ದುಃಖದ ಸಂಕೇತವಾಗಿ ಬೇವು–ಬೆಲ್ಲವನ್ನು ಸಮನಾಗಿ ಸ್ವೀಕರಿಸುವ ಜೀವನ ಸಮನ್ವಯದ ಹಬ್ಬವೇ ಯುಗಾದಿ! ಆಯುರ್ವೇದದ ನಿಟ್ಟಿನಲ್ಲಿ ಬೇವು–ಬೆಲ್ಲದ ಔಷಧೀಯ ಗುಣಗಳ ಪಟ್ಟಿಯೇ ಇದೆ! ಪುರಾಣಗಳ ಪ್ರಕಾರ, ಬ್ರಹ್ಮದೇವನು ಯುಗಾದಿಯಂದು ಬ್ರಹ್ಮಾಂಡದ ಸೃಷ್ಟಿಯನ್ನು ಪ್ರಾರಂಭಿಸಿದನಂತೆ.

ಮತ್ತೊಂದು ಐತಿಹ್ಯದ ಪ್ರಕಾರ ದುರ್ಗಾದೇವಿಯ 9 ರೂಪಗಳನ್ನು ಆಚರಿಸುವ 9 ದಿನಗಳ ಉತ್ಸವದ ಮೊದಲ ದಿನ ಚೈತ್ರ ನವರಾತ್ರಿಯು ಈ ದಿನದಿಂದಲೇ ಪ್ರಾರಂಭವಾಗುತ್ತದೆ. ಬಹುಶಃ 12ನೇ ಶತಮಾನದಲ್ಲಿಯೇ ಮಹಾಮಹಿಮ ಭಾರತೀಯ ಗಣಿತಶಾಸ್ತ್ರಜ್ಞ ಭಾಸ್ಕರಾಚಾರ್ಯರು ಯುಗಾದಿಯನ್ನು ಹೊಸ ವರ್ಷದ ಆರಂಭ, ಹೊಸ ತಿಂಗಳು ಮತ್ತು ಹೊಸ ದಿನ ಎಂದು ಉಲ್ಲೇಖಿಸಿದ್ದಾರೆ.

ಜನಸಾಮಾನ್ಯರಾದ ನಮಗೆ ಪೌರಾಣಿಕ ಕತೆಗಳೇನೇ ಇರಲಿ, ಹಿನ್ನೆಲೆಗಳೇನೇ ಇರಲಿ ನಮ್ಮ ಸುಲಭ ಭಾಷೆಯಲ್ಲಿ ನಮಗೆಲ್ಲ ಯುಗಾದಿಯೆಂದರೆ ಸಂಭ್ರಮದ ಹೊಸ ಹಬ್ಬ! ಮಾವಿನ ತಳಿರು ತೋರಣದ ಸಡಗರದೊಂದಿಗೆ ರುಚಿಯಾದ ಆರೋಗ್ಯಕರ ಮಾವಿನ ಕಾಯಿ ಚಿತ್ರಾನ್ನ, ಹೋಳಿಗೆ, ಕೋಸಂಬರಿಯನ್ನು ಸವಿಯುವ ಹಬ್ಬ! ಕಡೆಗೂ ಮತ್ತೆ ಯುಗಾದಿ ಬಂದಿದೆ, ಶಿಶಿರದಲ್ಲಿ ಎಲೆಯುದುರಿ ಬೋಳಾಗಿದ್ದ ಮರಗಿಡಗಳು ಮತ್ತೆ ಚಿಗುರಿ ಹೂ, ಹಣ್ಣಿನೊಂದಿಗೆ ನಳನಳಿಸುತ್ತದೆ. ಹಲಸು, ಮಾವು, ನೇರಳೆ, ಗೇರು ಹೀಗೆ ಹಣ್ಣುಗಳ ಮೇಳವಾಗಿರುತ್ತದೆ.

ಬಗೆ ಬಗೆಯ ಹೂವುಗಳು ಅರಳಿ ಘಮ ಘಮಿಸುತ್ತವೆ. ಹಾಗೇ ವಸಂತನ ಆಗಮನದೊಂದಿಗೆ ನಮ್ಮ ಪ್ರಕೃತಿ ಹೊಸ ಚಿಗುರು, ಹೂವು, ಹಣ್ಣಿನ ಸಂಭ್ರಮದೊಂದಿಗೆ ಸಕಲ ಜೀವರಾಶಿಗಳಿಗೂ ನಮಗೂ ಹೊಸ ಚೈತನ್ಯ, ಉಲ್ಲಾಸ ತರುವ ಕಾಲವಾಗಿರುತ್ತದೆ.



ಆತ್ಮಾವಲೋಕನ ಮಾಡಿಕೊಂಡರೆ, ಇತ್ತೀಚಿನ ವರ್ಷಗಳ ನಮ್ಮ ಈ ಯುಗಾದಿಯಲ್ಲಿ ನಾನು ಮೇಲೆ ಹೇಳಿದ ಚೈತ್ರದ ಚಿಗುರಿನ ಸಂಭ್ರಮವಿಲ್ಲ, ಪ್ರಕೃತಿಯ ಮೇಲೆ ನಾವು ಎಸಗಿರುವ ದೌರ್ಜನ್ಯದಿಂದ ಕೋಗಿಲೆಯ ಕುಹುವೂ ಇಲ್ಲ!

ನಿಸರ್ಗದಲ್ಲಾಗುತ್ತಿರುವ ಬದಲಾವಣೆಗಳು ತಲ್ಲಣವನ್ನುಂಟು ಮಾಡುತ್ತಿವೆ. ಮುಂದಿನ ಪೀಳಿಗೆಗೆ ಬೆಲ್ಲದ ಸಿಹಿಯಿರಲಿ, ಬರೀ ಬೇವಿನ ಕಹಿಯೇ ಉಳಿಯಬಹುದೆಂಬ ಪ್ರಶ್ನೆ ಕಾಡುತ್ತಿದೆ. ಈಗಾಗಲೇ ಜಲಕ್ಷಾಮ ಕಾಡುತ್ತಿದೆ, ಹೊತ್ತಿ ಉರಿಯುವ ಉರಿಬಿಸಿಲಲ್ಲಿ ಭೂಮಿ ನಲುಗುತ್ತಿದೆ. ನಮಗೆ ಮನುಷ್ಯರಿಗೆ ಮಾತ್ರ ಅಭಿವೃದ್ಧಿಯ ಹೆಸರಲ್ಲಿ ಭೂಮಿಯ ಮೇಲ್ಪದರದ ಮಣ್ಣು ಮತ್ತು ಅದರಲ್ಲಿ ಜೀವಹಿಡಿದಿದ್ದ ಅಪಾರ ಮರ–ವೃಕ್ಷಗಳು ಅದರಲ್ಲಿದ್ದ ಅಸಂಖ್ಯಾತ ಪಕ್ಷಿ, ಜೀವ, ಕ್ರಿಮಿ ಜಂತುಗಳು ಚೆಲ್ಲಾಪಿಲ್ಲಿಯಾಗಿ ಎಲ್ಲಿ ಹೋದವೋ ಗೊತ್ತಿಲ್ಲ !

ಜೀವ ಜಲ ಹಾಲಾಹಲವಾಗಿದ್ದು, ನಮ್ಮ ರಾಜ್ಯದಲ್ಲಿನ ಸುಮಾರು 12 ನದಿಗಳ ನೀರು ಕುಡಿಯಲು ಯೋಗ್ಯವಾಗಿಲ್ಲವೆಂದು ಪರಿಸರ ವಿಜ್ಞಾನಿಗಳು ಎಚ್ಚರಿಸುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವ ಮಳೆಯ ಪ್ರಮಾಣದಿಂದ ಅಂತರ್ಜಲ ಕುಸಿದಿದೆ, ಒಂದೇ ಎರಡೇ ಬರೀ ಮನುಷ್ಯನೆಂಬ ಜೀವಿ ಭೂಮಿಯಲ್ಲಿರುವ ಇತರೇ ಲಕ್ಷಾಂತರ ಲಕ್ಷ ಜೀವಜಂತುಗಳಿಗೆ ಸಂಚಕಾರ ತಂದಿದ್ದಾನೆ! ಅಂದಾಜು 80 ಲಕ್ಷ ಜೀವ ಪ್ರಬೇಧಗಳು, ಹಲವಾರು ಪ್ರಜಾತೀಯ ಸೂಕ್ಷ್ಮಾಣು ಜೀವಿಗಳು, ಪ್ರಾಣಿಪಕ್ಷಿಗಳು, ಸಸ್ಯಗಳು ಮತ್ತು ವನ್ಯಜೀವಿಗಳು ಎಲ್ಲವನ್ನೂ ರಕ್ಷಣೆ ಮಾಡಿದರೆ ಮಾತ್ರ ನಾವು ಈ ಭೂಮಿಯ ಮೇಲೆ ಜೀವಿಸಲು ಸಾಧ್ಯ.

ಆದರೆ ಮಾನವರಿಂದಾಗುತ್ತಿರುವ ಹವಾ ಮಾನ ಬದಲಾವಣೆ (Climate changing) ಯಿಂದ ಈ ಎಲ್ಲ ಜೀವರಾಶಿಗಳೂ ಆತಂಕದಲ್ಲಿವೆ! ಸುಮಾರು 73% ಕಶೇರುಕಗಳು ಈಗಾಗಲೇ ಅವನತಿ ಹೊಂದಿವೆ. ಈಗಾಗಲೇ ಜಾಗತಿಕ ತಾಪಮಾನ ಏರುತ್ತಿದ್ದು, ಆರೋಗ್ಯದ ಸಮಸ್ಯೆಗಳು ಕಾಡುತ್ತಿವೆ. ಪರಿಸರವನ್ನು ಮನುಷ್ಯ ಕಸದ ತೊಟ್ಟಿ ಮಾಡಿ ಬಹಳ ಕಾಲವೇ ಆಯಿತು. ನಮ್ಮ ಶರೀರವೂ ಈ ತ್ಯಾಜ್ಯದ ಗುಂಡಿಯ ಮಲಿನವನ್ನು ನಾನಾ ರೂಪದಲ್ಲಿ ಅನುಭವಿಸುತ್ತಿದೆ ಎಂಬ Minimum sense ಕೂಡಾ ನಮ್ಮಲ್ಲಿ ಇಲ್ಲವಾಗಿದೆ ! ನಮ್ಮೆಲ್ಲರ ಆಹಾರ, ತರಕಾರಿ, ನೀರು, ದವಸ ಧಾನ್ಯ, ಬೇಳೆಕಾಳುಗಳಲ್ಲಿ, ಹಣ್ಣುಗಳಲ್ಲಿ ಹಾನಿಕಾರಕ ಪ್ಲಾಸ್ಟಿಕ್ ಅಂಶಗಳು, ರಸಗೊಬ್ಬರದ ಅಂಶಗಳು ಸೇರಿ, ವರ್ಷದಿಂದ ವರ್ಷಕ್ಕೆ ಕ್ಯಾನ್ಸರ್‌ನಂತಹ ರೋಗಿಗಳ ಸಂಖ್ಯೆ 12.8% 2020ರಿಂದ 2025ರವರೆಗೆ ಹೆಚ್ಚಾಗಿದೆ. ಸಾವಿರಾರು ಜಾನುವಾರುಗಳು ಪ್ಲಾಸ್ಟಿಕ್‌ನ ಸಮಸ್ಯೆಯಿಂದ ಪ್ರಾಣ ಸಂಕಟ ಎದುರಿಸುತ್ತಿವೆ. ನಾವು ಚೆಲ್ಲುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಅರಿವಿಲ್ಲದೇ ತಿನ್ನುತ್ತಿರುವ ಈ ಮೂಕಪ್ರಾಣಿಗಳು, ಅವುಗಳ ಹಾಲನ್ನೇ ಸೇವಿಸುತ್ತಿರುವ ಹಾಲುಗಲ್ಲದ ಮಕ್ಕಳು, ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯದ ಪ್ರಕರಣಗಳು ಮತ್ತೆ ಹೆಚ್ಚಾಗಿವೆಯಂತೆ, ಮಾದಕ ವಸ್ತುಗಳ ಸುಳಿಯಲ್ಲಿ smart ಯುವ ಸಮೂಹ ತೇಲಾಡುತ್ತಿದ್ದರೆ (2000 ಮಂದಿಯಲ್ಲಿ 300 ಜನ ವ್ಯಸನಿಗಳು). ಅಳಿವಿನಂಚಿಗೆ ಅಪರೂಪದ ಔಷಧಿ ಸಸ್ಯಗಳು ಸೇರುತ್ತಿವೆ.

ಬೇವು ಬೆಲ್ಲ, ಸುಖದುಃಖದ ಸಂಕೇತ ಯುಗಾದಿ ಹಬ್ಬದ ಪ್ರತೀಕ, ನಮ್ಮ ಕುಟುಂಬ ವ್ಯವಸ್ಥೆಯ ಪ್ರತಿರೂಪದಂತೆ! ಆದರೆ ಕರ್ನಾಟಕದಲ್ಲಿ ವಿಚ್ಛೇದನದ ಅರ್ಜಿಗಳ ಸಂಖ್ಯೆ ಹೆಚ್ಚುತ್ತಿವೆಯಂತೆ ! ಇನ್ನೆಲ್ಲಿಯ ಬೇವು ಬೆಲ್ಲದ ಬದುಕು! ಬಂಜೆತನ ಚಿಕಿತ್ಸೆಗಾಗಿ ಬರುವ ದಂಪತಿಗಳ ಸಂಖ್ಯೆ ಈ ವರ್ಷ 10–15% ಹೆಚ್ಚಾಗಿದೆಯಂತೆ, ಹಾಗಾದರೆ ಪ್ರೇಮವೆಂದರೇನು.

ಯುದ್ಧದಿಂದ ತತ್ತರಿಸುತ್ತಿರುವ ದೇಶಗಳು, ಆರ್ಥಿಕತೆ, ಸಾಮಾಜಿಕ ಅವ್ಯವಸ್ಥೆಯಿಂದ ನಲುಗುತ್ತಿವೆ. ತೀವ್ರಗತಿಯ ತಂತ್ರಜ್ಞಾನದ ಬದಲಾವಣೆಗಳು ಮನುಷ್ಯನಿಗೆ ಸುಖ ಸಮೃದ್ಧಿಯನ್ನೇನೋ ತರುತ್ತಿರುವುದಾಗಿದೆ, ಪರವಾಗಿಲ್ಲ. ಜೊತೆಗೇ ಸಮಸ್ತ ಮನುಕುಲಕ್ಕೆ ಒಳಿತು ತರಬೇಕಾಗಿರುವುದೂ ಅಗತ್ಯ. ಜೊತೆಗೇ ಈ ತಂತ್ರಜ್ಞಾನದ ಪ್ರಗತಿಯ ಹಾದಿಯಲ್ಲಿ ದೌಡಾಯಿಸುತ್ತಿರುವಾಗ ನಮ್ಮೆಲ್ಲರನ್ನು ಬೆಸೆಯುವ ಜೀವನ ಮೌಲ್ಯಗಳನ್ನು ಕಾಪಾಡಿಕೊಂಡು ಬದುಕಲೇ ಬೇಕಾದ ಎಚ್ಚರಿಕೆಯೇ ಹೊಸ ವರ್ಷದ ಯುಗಾದಿಯ ಬೇವು–ಬೆಲ್ಲವಾಗಲಿ.

ಈ ಬಾರಿಯ ಯುಗಾದಿ, ಹಸಿರನ್ನು ಉಳಿಸಿ, ಉಸಿರನ್ನು ಕಾಪಾಡುವ, ಜೀವನೀಯ ಶಾಂತಿ, ಸೌಹಾರ್ದ, ನೆಲೆಸುವ ಸುಸ್ಥಿರ ಆರೋಗ್ಯಕರ ಬದುಕಿಗೆ ಮೆಟ್ಟಿಲಾಗಿ ಮುಂದಿನ ಸಂವತ್ಸರದವರೆಗೂ ನೆಮ್ಮದಿಯುಂಟು ಮಾಡುವ ಅರಿವಿನ ಹಬ್ಬವಾಗಲಿ !

Printed by T.S. Gopinath, Published by M. Govinde Gowda on behalf of Academy Newspapers Private Limited, 15-C Industrial 'A' Layout, Bannimantap, Mysore-570 015 and Printed at Academy Newspapers Private Limited, 15-C Industrial 'A' Layout, Bannimantap, Mysore-570 015 and Published at 15-C Industrial 'A' Layout, Bannimantap, Mysore-570 015, Editor: M. Govinde Gowda Ph: 2496520 / 2496521 / 2496526 / 2496527 / 2496528. Fax: 0821-2496525. CITY OFFICES: Visveswaraya Building, III Floor, K.R. CIRCLE, MYSORE-570 001, Ph: 2431774 and No. 114, D. DEVARAJ URS ROAD (Opposite Big Bus), MYSORE-570 001. Ph: 2428695. RNI Reg. No. 36581 / 1980 E-mail address: mysoorumithra@gmail.com For advertisements: mysoorumithra@gmail.com

ಮೈಸೂರು ಮಿತ್ರ ಭಾನುವಾರ 30 ಮಾರ್ಚ್ 2025

ಮೈಸೂರಿನಲ್ಲಿ ರಂಜಾನ್ ಹಬ್ಬದ ಸಂಭ್ರಮ

ಕೆಲವೆಡೆ ತಡರಾತ್ರಿವರೆಗೂ ವ್ಯಾಪಾರ–ವಹಿವಾಟು; ಸಂಭ್ರಮ

ಸರ್ಕಾರಿ ನೌಕರರಿಗೆ ಹ್ಯಾಪಿ ಸಂಡೆ, ಹ್ಯಾಪಿ ಮಂಡೆ

ಮೈಸೂರು, ಮಾ.29(ಬಿಎಲ್‌ಯು)– ರಂಜಾನ್ ಮತ್ತು ಯುಗಾದಿ ಹಬ್ಬ ಒಂದಾದ ಮೇಲೆ ಒಂದರಂತೆ ಒಟ್ಟಿಗೆ ಬಂದಿರುವ ಹಿನ್ನೆಲೆ ಮೈಸೂರಿನಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೆ ಎರಡು ದಿನಗಳ ಬಂಪರ್ ರಜೆ ದೊರೆತಿದ್ದು, ಹ್ಯಾಪಿ ಸಂಡೆ, ಹ್ಯಾಪಿ ಮಂಡೆಯಾಗಿದೆ.

ರಂಜಾನ್ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವರು ಕಳೆದ ಒಂದು ತಿಂಗಳಿನಿಂದ ಉಪವಾಸದಲ್ಲಿದ್ದಾರೆ. ನಾಳೆಗೆ ಉಪವಾಸ ಕೊನೆಗೊಳ್ಳಲಿದ್ದು, ಏಪ್ರಿಲ್ 1 ರಂದು ರಂಜಾನ್ ಹಬ್ಬ ಆಚರಣೆ.

ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಹೊಸ ಬಟ್ಟೆ ಖರೀದಿ ಭರಾಟೆ ಜೋರಾಗಿದೆ. ನಗರದ ಮಂಡಿ ಮೊಹಲ್ಲಾ, ಎನ್.ಆರ್.ಮೊಹಲ್ಲಾ, ರಾಜೀವ್ ನಗರ, ಉದಯಗಿರಿ, ಗೌಸಿಯಾನಗರ, ಕಲ್ಯಾಣಗಿರಿ ಸೇರಿದಂತೆ ಹಲವು ಬಡಾವಣೆಗಳಲ್ಲಿ ಕಳೆದ ನಾಲ್ಕು ದಿನಗಳಿಂದ ತಡರಾತ್ರಿವರೆಗೆ ವ್ಯಾಪಾರ–ವಹಿವಾಟು ನಡೆಯುತ್ತಿದೆ.

ರಂಜಾನ್ ಹಬ್ಬದ ಹಿಂದಿನ ದಿನವಾದ ನಾಳೆ ಹಲವು ಬಡಾವಣೆಗಳಲ್ಲಿ ಮುಂಜಾನೆ ತನಕ ವ್ಯಾಪಾರ–ವಹಿವಾಟು ನಡೆಯಲಿದೆ. ರಂಜಾನ್ ಮತ್ತು ಯುಗಾದಿ ಹಬ್ಬ ಒಟ್ಟಿಗೆ ಬಂದಿರುವ ಹಿನ್ನೆಲೆಯಲ್ಲಿ ಬಟ್ಟೆ, ದಿನಸಿ ಇನ್ನಿತರೆ ಅಂಗಡಿಗಳಲ್ಲಿ ಗ್ರಾಹಕರಿಂದ ಖರೀದಿ ಭರಾಟೆ ಜೋರಾಗಿದೆ.

ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಬೆಲೆ ಹೆಚ್ಚಳವಾಗಿದೆ ಎಂದು ಹಬ್ಬದ ಆಚರಣೆ ಮಾಡದಿರಲು ಸಾಧ್ಯವಿಲ್ಲ. ತುಂಬಾ ಅದ್ದೂರಿ ಆಗಿಲ್ಲದಿದ್ದರು ಅಗತ್ಯಕ್ಕೆ ತಕ್ಕಂತೆ ಎಲ್ಲರೂ ಹಬ್ಬ ಆಚರಣೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.

ಸರ್ಕಾರಿ ನೌಕರರಿಗೆ ಭಾನುವಾರ ಎಂದಿನಂತೆ ರಜೆ ಇದ್ದು, ಸೋಮವಾರ ಕೂಡ ರಜೆ ದೊರೆತಿದೆ. ಇದೇ ಸಮಯ ಬಳಸಿಕೊಂಡು ಯುಗಾದಿ ಹಬ್ಬದ ಮಾರನೆ ದಿನ ಕೆಲವರು ಒಂದು ದಿನದ ಜಾಲಿ ಟ್ರಿಪ್‌ಗೆ ಹೋಗಲುಬಹುದು.

ಮೈಸೂರಲ್ಲಿ ಹೊಸ ಸಂವತ್ಸರ ಯುಗಾದಿ ಹಬ್ಬದ ಸಂಭ್ರಮ

ಹಬ್ಬಕ್ಕೆ ಖರೀದಿ ಬಲು ಜೋರು



ಮೈಸೂರಿನ ಚಿಕ್ಕಗಡಿಯಾರ ವೃತ್ತದ ಬಳಿ ಯುಗಾದಿ ಹಬ್ಬಕ್ಕಾಗಿ ಮಾವು–ಬೇವಿನ ಸೊಪ್ಪು ಖರೀದಿಸುತ್ತಿರುವ ಗ್ರಾಹಕರು.

ಮೈಸೂರು, ಮಾ.29(ಎಂಟಿವೈ)– ಹಿಂದೂ ಪಂಚಾಂಗದ ಪ್ರಕಾರ ಹೊಸ ವರ್ಷವೆಂದೇ ಪರಿಗಣಿತ ಯುಗಾದಿ ಸಂವತ್ಸರಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದ್ದು, ಜನರು ಬೇವು–ಬೆಲ್ಲದೊಂದಿಗೆ ಹಬ್ಬದ ಖರೀದಿ ಜೋರಾಗಿದೆ.

ಯುಗಾದಿ ಹಬ್ಬದ ಆಚರಣೆಗಾಗಿ ಮೈಸೂರಿನ ಚಿಕ್ಕಗಡಿಯಾರ ವೃತ್ತ, ಸಯ್ಯಾಜಿರಾವ್ ರಸ್ತೆ, ಧನ್ವಂತ್ರಿ ರಸ್ತೆ, ಅಗ್ರಹಾರ, ಟೆರೇಷಿಯನ್ ಕಾಲೇಜು ವೃತ್ತ, ಸಿದ್ಧಾರ್ಥನಗರ, ಎಂ.ಜಿ. ರಸ್ತೆ, ಚಾಮುಂಡಿಪುರಂ ವೃತ್ತ, ನಂಜುಮಳಿಗೆ, ಜೆ.ಕೆ. ಮೈದಾನ, ಪಡುವಾರಹಳ್ಳಿ, ಟೆಂಪಲ್ ರಸ್ತೆ ಸೇರಿದಂತೆ ವೃತ್ತ, ರಸ್ತೆಗಳಲ್ಲಿ ಮಾವಿನಸೊಪ್ಪು, ಬೇವಿನ ಸೊಪ್ಪು, ಬಾಳೆಕಂದು, ಸೇವಂತಿ ಹೂವು ಸೇರಿದಂತೆ ಪೂಜಾ ಸಾಮಗ್ರಿಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸಿದರು.

ಹಿಂದು ಧರ್ಮದಲ್ಲಿ ಯುಗಾದಿ ಹಬ್ಬಕ್ಕೆ ಮಹತ್ವ ಸ್ಥಾನವಿದ್ದು, ಈ ಹಿನ್ನೆಲೆಯಲ್ಲಿ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸುವ ಪರಿಪಾಠವಿದೆ. ನಗರ ಪ್ರದೇಶದಲ್ಲಿರುವ ಮಲೆ ಮಹದೇಶ್ವರ, ಶಿವನ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯ ಜರುಗಲಿದ್ದು, ಅದಕ್ಕಾಗಿ ಎಲ್ಲಾ ದೇವಾಲಯಗಳಲ್ಲೂ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮಾರುಕಟ್ಟೆಗಳಲ್ಲಿ ರಶ್: ದೇವರಾಜ ಮಾರುಕಟ್ಟೆ, ಎಂಜಿ ಮಾರುಕಟ್ಟೆ, ಮಂಡಿ ಮಾರುಕಟ್ಟೆ ಸೇರಿದಂತೆ ವಿವಿಧೆಡೆ ಬಾಳೆಹಣ್ಣು, ತೆಂಗಿನಕಾಯಿ, ಅರಿಶಿನ ಕುಂಕುಮ ಸೇರಿದಂತೆ ಹಣ್ಣು, ತರಕಾರಿ ಖರೀದಿಗೆ ಜನ ಮುಗಿ ಬಿದ್ದಿದ್ದರು. ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಹಬ್ಬದ ಸಾಮಗ್ರಿ ಖರೀದಿ ಮಂದಗತಿಯಲ್ಲಿ ಸಾಗಿತ್ತು. ಮಧ್ಯಾಹ್ನದ ನಂತರ ಮಾರುಕಟ್ಟೆಗೆ ಗುಂಪು ಗುಂಪಾಗಿ ಆಗಮಿಸಿದ ಜನ ಹಣ್ಣು, ತರಕಾರಿ, ಹೂವು, ಪೂಜಾ ಸಾಮಗ್ರಿ ಖರೀದಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಸಂಭ್ರಮ: ನಗರ ಪ್ರದೇಶದಲ್ಲಿ ಹೊಸ ಸಂವತ್ಸರ ಎಂದು ಯುಗಾದಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರೆ, ಗ್ರಾಮೀಣ ಪ್ರದೇಶದಲ್ಲಿ ಭೂ ತಾಯಿ ಪೂಜೆಯೊಂದಿಗೆ ಗ್ರಾಮ ದೇವರ ಉತ್ಸವದೊಂದಿಗೆ ಯುಗಾದಿಯನ್ನು ಸಂಭ್ರಮದಿಂದ ಆಚರಿಸುವ ಪದ್ಧತಿ ಇದೆ. ನೇಗಿಲು, ನೊಗ ಸೇರಿದಂತೆ ಕೃಷಿ ಪರಿಕರಗಳಿಗೂ ಪೂಜೆ ಸಲ್ಲಿಸಿ, ಕುಲ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ತ್ರಿವೇಣಿ ಸಂಗಮದಲ್ಲಿ ಜಾತ್ರೆ: ಯುಗಾದಿ ಹಿನ್ನೆಲೆಯಲ್ಲಿ ನಾಳೆ(ಮಾ.30) ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಜಾತ್ರೆ ಜರುಗಲಿದೆ. ಕಳೆದ ತಿಂಗಳಷ್ಟೇ ಕುಂಭಮೇಳದಿಂದಾಗಿ ರಾಜ್ಯದ ವಿವಿಧೆಡೆಯಿಂದ ತಿ.ನರಸೀಪುರಕ್ಕೆ ಅಪಾರ ಸಂಖ್ಯೆಯಲ್ಲಿ ಆಸ್ತಿಕರು ಆಗಮಿಸಿ, ಕಾವೇರಿ, ಕಪಿಲ ಹಾಗೂ ಗುಪ್ತಗಾಮಿನಿ ಸ್ಪಟಿಕ ಸರೋವರ ಸೇರುವ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದರು. ಇದೀಗ ಸಂಪ್ರದಾಯದಂತೆ ಯುಗಾದಿ ಜಾತ್ರಾ ಮಹೋತ್ಸವ ನಾಳೆ ವಿಜೃಂಭಣೆಯಿಂದ ಜರುಗಲಿದೆ. ಮೈಸೂರು, ತಿ.ನರಸೀಪುರ ತಾಲೂಕಿನ ವಿವಿಧ ಗ್ರಾಮಗಳ ಗ್ರಾಮ ದೇವತೆಯ ಉತ್ಸವ ಮೂರ್ತಿಯನ್ನು ಭಾನುವಾರ ಮುಂಜಾನೆಯಿಂದಲೇ ತಿ.ನರಸೀಪುರದ ತ್ರಿವೇಣಿ ಸಂಗಮದ ಸ್ಥಳಕ್ಕೆ ಛತ್ರಿ, ಛಾಮರ, ಬಿರುದು, ಬಾವಲಿ, ದೀವಟಿಗೆಯೊಂದಿಗೆ ತಂದು, ತ್ರಿವೇಣಿ ಸಂಗಮದಲ್ಲಿ ಅಭಿಷೇಕ ಮಾಡಿದ ಬಳಿಕ ಅಲಂಕಾರ ಮಾಡಿ ಗ್ರಾಮಗಳಲ್ಲಿ ಮೆರವಣಿಗೆ ಮಾಡಲು ತೆಗೆದುಕೊಂಡು ಹೋಗಲಾಗುತ್ತದೆ. ನೂರಾರು ಗಡಿ ಗ್ರಾಮಗಳ ದೇವರಿಗೆ ಅಭಿಷೇಕ ನೆರವೇರಿಸುವ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಲು ಅಪಾರ ಸಂಖ್ಯೆಯ ಭಕ್ತರು ಆಗಮಿಸಲಿದ್ದಾರೆ. ನಂಜನಗೂಡಿನ ಕಪಿಲಾ ನದಿಯಲ್ಲೂ ಪುಣ್ಯಸ್ನಾನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ತೆರಳಲಿದ್ದಾರೆ.

ಲೈಂಗಿಕ ಶೋಷಣೆ ವಿರುದ್ಧ ಜನ ಜಾಗೃತಿ; ಒಡನಾಡಿಯಿಂದ 'ಯೋಗ ಸ್ಟಾಪ್ಸ್ ಟ್ರಾಫಿಕ್' ಸಾಮೂಹಿಕ ಯೋಗ ಪ್ರದರ್ಶನ



ಮೈಸೂರು ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗ ಒಡನಾಡಿ ಸಂಸ್ಥೆ ಮಾನವ ಸಾಗಾಣಿಕೆ ವಿರೋಧಿಸಿ ಜನ ಜಾಗೃತಿ ಮೂಡಿಸಲು ಆಯೋಜಿಸಿದ್ದ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡಿರುವ ಯೋಗಪಟುಗಳು.

ಮೈಸೂರು, ಮಾ.29(ಎಂಟಿವೈ)– ಲಿಂಗ ತಾರತಮ್ಯ, ಮಾನವ ಸಾಗಾಣಿಕೆ ಹಾಗೂ ಲೈಂಗಿಕ ಶೋಷಣೆಯ ವಿರುದ್ಧ ಜನ ಜಾಗೃತಿ ಮೂಡಿಸಲು ಒಡನಾಡಿ ಸಂಸ್ಥೆ 'ಯೋಗ ಸ್ಟಾಪ್ಸ್ ಟ್ರಾಫಿಕ್' ಶೀರ್ಷಿಕೆಯಲ್ಲಿ ಆಯೋಜಿಸಿದ್ದ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಹಲವಾರು ಮಂದಿ ಪಾಲ್ಗೊಂಡು, ಯೋಗ ಪ್ರದರ್ಶನ ನೀಡಿದರು.

ಮೈಸೂರು ಅರಮನೆ ದ್ವಾರದಲ್ಲಿರುವ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ಭಾನುವಾರ ಬೆಳಗ್ಗೆ ಆಯೋಜಿಸಿದ್ದ 'ಯೋಗ ಸ್ಟಾಪ್ಸ್ ಟ್ರಾಫಿಕ್' ಅಂತಾರಾಷ್ಟ್ರೀಯ ಯೋಗ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್. ವಿಶ್ವನಾಥ್ ಚಾಲನೆ ನೀಡಿ ಮಾತನಾಡಿ, ಲೈಂಗಿಕ ಶೋಷಣೆ, ಲಿಂಗ ತಾರತಮ್ಯ ಹಾಗೂ ಮಾನವ ಸಾಗಾಣಿಕೆ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು ಒಡನಾಡಿ ಸಂಸ್ಥೆ ಯೋಗವನ್ನೇ ಅಸ್ತ್ರವಾಗಿಸಿಕೊಂಡು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ. ದೇಶದಲ್ಲಿ ಭಿನ್ನ ಧ್ವನಿಗಳಿರುವ ಕಾಲಘಟ್ಟದಲ್ಲಿ ಒಡನಾಡಿ ಸಂಸ್ಥೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಒಂದೇ ಎಂಬ ಸಂದೇಶ ಸಾರುವ ಕಾರ್ಯಕ್ರಮ ನಡೆಸುತ್ತಿದೆ. ಈ ಸಂಸ್ಥೆಗೆ ಸಮಾಜ ಸಹಕಾರ ನೀಡಬೇಕು. ಸತ್ಯವನ್ನು ಬಯಲು ಮಾಡುವ ಕೆಲಸವನ್ನು ಮಾಡುತ್ತಿರುವ ಈ ಸಂಸ್ಥೆಗೆ ಜನ ಕೈ ಜೋಡಿಸಬೇಕು. ರಾಜ್ಯದಲ್ಲಿ ಲೈಂಗಿಕ ಹಗರಣದಲ್ಲಿ ತೊಡಗಿದ್ದ ಸ್ವಾಮೀಜಿಯೊಬ್ಬರ ಪ್ರಕರಣದ ಸತ್ಯಾನ್ವೇಷಣೆ ನಡೆಸಿ ಬಯಲು ಮಾಡಿದ ಒಡನಾಡಿ ಸಂಸ್ಥೆಗೆ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರು, ಯಾವೊಬ್ಬ ಜನಪ್ರತಿನಿಧಿಗಳು ಬೆನ್ನಿಗೆ ನಿಲ್ಲಲಿಲ್ಲ ಎಂದು ವಿಷಾದಿಸಿದರು.

ಒಡನಾಡಿ ಸಂಸ್ಥೆಯ ಸಂಸ್ಥಾಪಕರಾದ ಸ್ಟ್ಯಾನ್ಲಿ–ಪರಶು ಮಾತನಾಡಿ, ಇದು 17ನೇ ವರ್ಷದ ಕಾರ್ಯಕ್ರಮವಾಗಿದ್ದು, ವಿಶ್ವದ 40 ದೇಶಗಳ 168 ನಗರಗಳಲ್ಲಿ ಅಲ್ಲಿನ ಕಾಲಮಾನಕ್ಕೆ ಅನುಗುಣವಾಗಿ 'ಯೋಗ ಸ್ಟಾಪ್ಸ್ ಟ್ರಾಫಿಕ್' ಕಾರ್ಯಕ್ರಮ ನಡೆಯುತ್ತಿದೆ ಎಂದರು.

ಇದೇ ವೇಳೆ ಯೋಗ ನೃತ್ಯ, 'ಸಂವಿಧಾನ ಆಶಯ' ಬೀದಿ ನಾಟಕ ಪ್ರದರ್ಶಿಸಲಾಯಿತು. ವಿದ್ಯಾರ್ಥಿ ಮುಖಂಡರಾದ ಸಂಜನಾ, ಲಂಡನ್‌ನ ಅಡ್ವೆಂಚರ್ ಆಶ್ರಮದ ಜೇನ್ ಲೀಚ್, ಗ್ಯಾರಿ, ಬೆಸ್ಟಿ ಲೀಚ್, ಡೀಡ್ ಸಂಸ್ಥೆಯ ನಿರ್ದೇಶಕ ಡಾ.ಶ್ರೀಕಾಂತ್, ಕರ್ನಾಟಕ ರಾಜ್ಯ ರೈತ ಸಂಘದ ಹೊಸಕೋಟೆ ಬಸವರಾಜು, ಯೋಗ ಒಕ್ಕೂಟದ ಮೂರ್ತಿ, ಪ್ರದೀಪ್, ಶಶಾಂಕ್, ಸುಮಾ, ನಾಶಿಯ ಬೇಗಂ, ಸರಸ್ವತಿ ಇನ್ನಿತರರು ಹಾಜರಿದ್ದರು. ವಿದ್ಯಾವರ್ಧಕ ಕಾನೂನು ಕಾಲೇಜು, ಜೆಎಸ್‌ಎಸ್ ಕಾನೂನು ಕಾಲೇಜು, ಮಾನಸ ಗಂಗೋತ್ರಿ, ಟೆರೇಷಿಯನ್ ಕಾಲೇಜು, ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು 350ಕ್ಕೂ ಹೆಚ್ಚು ಯೋಗಪಟುಗಳು ಪಾಲ್ಗೊಂಡಿದ್ದರು.

ಪೊಲೀಸ್ ಬಡಾವಣೆಯಲ್ಲಿ ಮನೆಗೆ ನುಗ್ಗಿ ಮಾರಕಾಸ್ತ್ರ ತೋರಿಸಿ ಸುಲಿಗೆ; ಐವರ ಬಂಧನ

ಆಲನಹಳ್ಳಿ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ; 40,000 ಮೌಲ್ಯದ ಚಿನ್ನದ ಸರ, ಮಾರಕಾಸ್ತ್ರಗಳು, ದ್ವಿಚಕ್ರ ವಾಹನಗಳು ವಶಕ್ಕೆ

ಮೈಸೂರು,ಮಾ.29(ಆರ್‌ಕೆ)–ಮೈಸೂರಿನ ಪೊಲೀಸ್ ಬಡಾವಣೆಯ ಎಸ್‌ವಿಪಿ ನಗರದ ಗಿರೀಶ್ ಎಂಬುವರ ಮನೆಗೆ ನುಗ್ಗಿ ಮಚ್ಚು ತೋರಿ ಬೆದರಿಸಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಐವರು ಸುಲಿಗೆಕೋರರನ್ನು ಬಂಧಿಸುವಲ್ಲಿ ಆಲನಹಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಂಡ್ಯ ಜಿಲ್ಲೆ, ಮದ್ದೂರು ತಾಲೂಕು ಮಾರಸಿಂಗನಹಳ್ಳಿ ಗ್ರಾಮದ ಕೃಷ್ಣೇಗೌಡರ ಮಗ ಯೋಗಾನಂದ ಅಲಿಯಾಸ್ ಯೋಗ ಅಲಿಯಾಸ್ ಆನಂದ್, ಅಲಿಯಾಸ್ ದಡಿಯಾ ಅಲಿಯಾಸ್ ಉಪೇಂದ್ರ(34), ಬೆಂಗಳೂರಿನ ಬ್ಯಾಟರಾಯನಪುರ 3ನೇ ಕ್ರಾಸ್ ನಿವಾಸಿ ರವಿಕುಮಾರ್ ಅವರ ಮಗ ಅಭಿಷೇಕ್(30), ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ತಾಲೂಕು ಕಣ್ಣೂರು ಗ್ರಾಮದ ವೀರಯ್ಯ ಅವರ ಮಗ ಮನುಕುಮಾರ (27), ಅದೇ ಗ್ರಾಮದ ನಾಗರಾಜು ಮಗ ಆಕಾಶ್ (26) ಹಾಗೂ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲೂಕು, ಗುಂಡಶೆಟ್ಟಿಹಳ್ಳಿ ಶಿವಣ್ಣ ಅವರ ಮಗ ವೆಂಕಟೇಶ ಅಲಿಯಾಸ್ ಗಜ ಬಂಧಿತ ಆರೋಪಿಗಳು.

ಮಾರ್ಚ್ 13ರಂದು ರಾತ್ರಿ 9 ಗಂಟೆ ವೇಳೆಗೆ ಮೈಸೂರಿನ ಪೊಲೀಸ್ ಬಡಾವಣೆಯ ಎಸ್‌ವಿಪಿ ನಗರ 2ನೇ ಹಂತದ ಗಿರೀಶ್ ಎಂಬುವರ ಮನೆಗೆ ಏಕಾಏಕಿ ಹೆಲ್ಮೆಟ್ ಧರಿಸಿ ನುಗ್ಗಿದ ಯೋಗಾನಂದ ಮತ್ತು ಇತರರು, ಮಚ್ಚು ಲಾಂಗ್ ತೋರಿಸಿ ಗಿರೀಶ್ ಅವರ ಕೊರಳಲ್ಲಿದ್ದ 23 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಆಲನಹಳ್ಳಿ ಠಾಣೆ ಇನ್ಸ್‌ಪೆಕ್ಟರ್ ಜಿ.ಎಸ್.ಸ್ವರ್ಣ ಅವರು ತನಿಖೆ ನಡೆಸಿ ಲಭ್ಯವಾದ ಸುಳಿವಿನ ಜಾಡು ಹಿಡಿದು ಆರೋಪಿಗಳನ್ನು ಬಂಧಿಸಿ, ಅವರಿಂದ 40,000 ಮೌಲ್ಯದ ಚಿನ್ನದ ಸರ, ಕೃತ್ಯಕ್ಕೆ ಬಳಸಿದ್ದ 2 ಮಚ್ಚುಗಳು, 2 ಡ್ರಾಗನ್, 2 ರಾಡ್, ಮಾಸ್ಕ್, ಗ್ಲೌಸ್‌ಗಳು, ಹೆಲ್ಮೆಟ್‌ಗಳು ಹಾಗೂ 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರ ಪೈಕಿ ಆರೋಪಿಗಳಾದ ಯೋಗಾನಂದ, ಅಭಿಷೇಕ್ ವಿರುದ್ಧ ಈ ಹಿಂದೆ ಮೈಸೂರಿನ ಕುವೆಂಪುನಗರ, ಮೇಟಗಳ್ಳಿ, ಚಿತ್ರದುರ್ಗ ಸೇರಿದಂತೆ ರಾಜ್ಯದ ಹಲವೆಡೆ ಪೆಟ್ರೋಲ್ ಬಂಕ್, ಮನೆಗಳಿಗೆ ನುಗ್ಗಿ ಮಚ್ಚು, ಲಾಂಗ್ ತೋರಿಸಿ ನಗದು, ಚಿನ್ನಾಭರಣ ದೋಚಿದ ಪ್ರಕರಣಗಳು ದಾಖಲಾಗಿವೆ. ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಅವರ ಮಾರ್ಗದರ್ಶನದಲ್ಲಿ ಅಪರಾಧ ಮತ್ತು ಸಂಚಾರ ಡಿಸಿಪಿ ಎಸ್.ಜಾಹ್ನವಿ ಅವರ ನಿರ್ದೇಶನದಂತೆ, ದೇವರಾಜ ಉಪವಿಭಾಗದ ಎಸಿಪಿ ಕೆ.ರಾಜೇಂದ್ರ ಮೇಲ್ವಿಚಾರಣೆಯಲ್ಲಿ ನಡೆದ ಪತ್ತೆ ಕಾರ್ಯಾಚರಣೆಯಲ್ಲಿ ಆಲನಹಳ್ಳಿ ಠಾಣೆ ಇನ್ಸ್‌ಪೆಕ್ಟರ್ ಜಿ.ಎಸ್.ಸ್ವರ್ಣ, ಸಬ್ ಇನ್ಸ್‌ಪೆಕ್ಟರ್ ಗಂಗಾಧರ್, ಸಿಬ್ಬಂದಿಗಳಾದ ಚೇತನ್, ಕಿರಣ್ ರಾಥೋಡ್, ಮಂಜುನಾಥ, ಮಲ್ಲಿಕಾರ್ಜುನ, ತಾಂತ್ರಿಕ ವಿಭಾಗದ ಸಬ್‌ಇನ್ಸ್‌ಪೆಕ್ಟರ್ ಚಂದ್ರಶೇಖರ್, ಸಿಬ್ಬಂದಿಗಳಾದ ಕುಮಾರ್, ಪ್ರದೀಪ್, ಶಿವಕುಮಾರ್ ಪಾಲ್ಗೊಂಡಿದ್ದರು.

ಸಿಸಿ ಕ್ಯಾಮರಾ ಇಲ್ಲದ ಮನೆಗಳೇ ಅವರ ಟಾರ್ಗೆಟ್

ಮೈಸೂರು, ಮಾ.29(ಆರ್‌ಕೆ)–ದರೋಡೆ ಮಾಡಲು ಸುಲಿಗೆಕೋರರು ಸಿಸಿ ಟಿವಿ ಕ್ಯಾಮರಾ ಅಳವಡಿಸದಿರುವ ಮನೆಗಳು, ಅಂಗಡಿ–ಮುಂಗಟ್ಟುಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು. ಮಾರ್ಚ್ 13ರಂದು ರಾತ್ರಿ ಮೈಸೂರಿನ ಪೊಲೀಸ್ ಬಡಾವಣೆಯ ಎಸ್‌ವಿಪಿ ನಗರ 2ನೇ ಹಂತದ ಗಿರೀಶ್ ಅವರ ಮನೆಗೆ ನುಗ್ಗಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಯೋಗಾನಂದ ಮತ್ತು ತಂಡದ ಸುಲಿಗೆಕೋರರು, ಅಲ್ಲಿ ಸಿಸಿ ಟಿವಿ ಕ್ಯಾಮರಾಗಳಿಲ್ಲದಿರುವುದನ್ನು ಖಚಿತಪಡಿಸಿಕೊಂಡ ಬಳಿಕವೇ ಕೃತ್ಯವೆಸಗಿದ್ದಾರೆ ಎಂಬುದು ವಿಚಾರಣೆ ವೇಳೆ ತಿಳಿಯಿತು.

ಈ ಹಿಂದೆ ಅವರು ಎಸಗಿದ ಎಲ್ಲಾ ದರೋಡೆ ಪ್ರಕರಣಗಳಲ್ಲೂ ಮೊದಲು ಹೊಂಚು ಹಾಕಿ, ಸ್ಕೆಚ್ ಸಿದ್ಧಪಡಿಸಿಕೊಂಡು ಆ ರಸ್ತೆ, ಜಂಕ್ಷನ್, ಮನೆ, ವಾಣಿಜ್ಯ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಕೃತ್ಯ ಎಸಗಿದ್ದಾರೆ ಎಂಬುದು ಬಯಲಾಗಿದೆ. ಈ ಸಂಬಂಧ ಸಾರ್ವಜನಿಕರಿಗೆ ಸಲಹೆ ನೀಡಿರುವ ಆಲನಹಳ್ಳಿ ಠಾಣೆ ಇನ್ಸ್‌ಪೆಕ್ಟರ್ ಜಿ.ಎಸ್. ಸ್ವರ್ಣ, ನಿಮ್ಮ ಮನೆ, ಉದ್ದಿಮೆ, ವ್ಯಾಪಾರ ಕೇಂದ್ರಗಳಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಸಿ, ನಿರ್ವಹಣೆ ಮಾಡಿ ಎಂದು ಸಲಹೆ ನೀಡಿದ್ದಾರೆ.

ರೈಲ್ವೆ ಕೋ–ಆಪರೇಟಿವ್ ಬ್ಯಾಂಕ್‌ನ ನೂತನ ತಂಡ



ದಿ ರೈಲ್ವೆ ಕೋ ಆಪರೇಟಿವ್ ಬ್ಯಾಂಕಿನ 2025 ರಿಂದ 2030ರವರೆಗೆ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ಪದಾಧಿಕಾರಿಗಳ ಚುನಾವಣೆ ಬ್ಯಾಂಕಿನ ಸಭಾಂಗಣದಲ್ಲಿ ರಿಟರ್ನಿಂಗ್ ಆಫೀಸರ್ ಹಾಗೂ ಸಹಕಾರ ಸಂಘಗಳ ಉಪನಿಬಂಧಕ ಬೀರೇಂದ್ರ ನೇತೃತ್ವದಲ್ಲಿ ನಡೆಯಿತು. ಬ್ಯಾಂಕಿನ ಅಧ್ಯಕ್ಷರಾಗಿ ಡಾ.ಎಂ.ಬಿ.ಮಂಜೇಗೌಡ, ಹಾಗೂ ಉಪಾಧ್ಯಕ್ಷರಾಗಿ ಡಾ.ಎಸ್.ಆನಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬ್ಯಾಂಕಿನ ನಿರ್ದೇಶಕರಾದ ಹನುಮಂತ, ಯೋಗಾನಂದ ಎಂ.ಬಿ., ಮುತ್ತುಕುಮಾರ್ ಎಸ್., ಚಂದ್ರಶೇಖರ ಆರ್., ಯತಿರಾಜು ಎಂ., ರಾಮನಾದನ್ ಸಿ., ಮಂಜುನಾಥ ಸಿ.ಹೆಚ್., ಶಿವಶಂಕರ್ ಸಿ., ಉತ್ತೇಜ್ ಎಸ್., ಶ್ರೀಮತಿ ಶ್ವೇತಾ. ಎಸ್, ಶ್ರೀಮತಿ ನಿರ್ಮಲ ಸಿ., ಚಂದ್ರಶೇಖರ್ ಪಿ., ನಂದಕುಮಾರ್ ಎನ್.ಎಸ್. ಈ ವೇಳೆ ಉಪಸ್ಥಿತರಿದ್ದರು.

ಸುಂದರರಾಜ್ ಮೈಸೂರು ಅಪರಾಧ ಮತ್ತು ಸಂಚಾರ ಡಿಸಿಪಿ

ಮೈಸೂರು, ಮಾ.29(ಆರ್‌ಕೆ) ಮೈಸೂರು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿಯಾಗಿ ಕೊಡಗು ಅಡಿಷನಲ್ ಎಸ್ಪಿ ಸುಂದರರಾಜ್ ಅವರನ್ನು ವರ್ಗಾವಣೆ




ಮಾಡಲಾಗಿದೆ. ಪ್ರಸ್ತುತ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್.ಜಾಹ್ನವಿ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಸ್ಥಳ ನಿಯುಕ್ತಿ ಮಾಡದ ಕಾರಣ ಬೆಂಗಳೂರಿನ ಡಿಜಿ ಮತ್ತು ಐಜಿಪಿ ಕಚೇರಿಯಲ್ಲಿ ವರದಿ ಮಾಡಿಕೊಳ್ಳುವಂತೆ ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು) ಅಧೀನ ಕಾರ್ಯದರ್ಶಿ ಎಂ.ಧನಂಜಯ ಆದೇಶದಲ್ಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಹಿಂದೂ ವಿರೋಧಿ ನೀತಿ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ

- ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಘೋಷಣೆ
- ಪಕ್ಷದಿಂದ ಯತ್ನಾಳ್ ಉಚ್ಚಾಟನೆ ನಮಗೆ ಸಂಬಂಧಿಸಿದ್ದಲ್ಲ

ಬೆಂಗಳೂರು, ಮಾ.29 (ಕೆಎಂಶಿ)– ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಸಮುದಾಯಕ್ಕೆ ಸರ್ಕಾರಿ ಗುತ್ತಿಗೆಯಲ್ಲಿ ಶೇಕಡ 4ರಷ್ಟು ಮೀಸಲಾತಿ ಕಲ್ಪಿಸುವುದೂ ಸೇರಿದಂತೆ ಅವರ ಓಲೈಕೆಗೆ ಅನೇಕ ಕಾರ್ಯಕ್ರಮಗಳನ್ನು ನೀಡಿ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದರು.



ಬಡವರು, ರೈತರು, ಕೂಲಿಕಾರ್ಮಿಕರಿಗೆ ಕಾರ್ಯಕ್ರಮಗಳನ್ನು ಜಾರಿಗೊಳಿಸದೆ, ಕೇವಲ ಒಂದು ನಿರ್ದಿಷ್ಟ ಸಮುದಾಯದ ತುಷ್ಟೀಕರಣಕ್ಕೆ ಸರ್ಕಾರ ಮುಂದಾಗಿದೆ. ಸಿದ್ದರಾಮಯ್ಯ ಸರ್ಕಾರ ಬಂದ ದಿನದಿಂದಲೂ ಮುಸ್ಲಿಂ ಸಮುದಾಯವನ್ನು ಓಲೈಸುತ್ತಿದೆ, ಇವರಿಗೆ ಬೇರೆ ಸಮುದಾಯಗಳು ಕಾಣಿಸುತ್ತಿಲ್ಲವೆ ಎಂದು ಪ್ರಶ್ನಿಸಿದರು.

ಸರ್ಕಾರದ ಈ ನೀತಿ ವಿರೋಧಿಸಿ ಏಪ್ರಿಲ್ 2ರಿಂದ ಪಕ್ಷ ರಾಜ್ಯಾದ್ಯಂತ ಹೋರಾಟ ನಡೆಸಲಿದೆ. ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹಾಗೂ ಹಿರಿಯ ಶಾಸಕರ ಜೊತೆಗೂಡಿ ಸರ್ಕಾರದ ಹಿಂದೂತ್ವ ವಿರೋಧಿ ನೀತಿಯನ್ನು ಜನರಿಗೆ ತಲುಪಿಸಲಾಗುವುದು.

ಯತ್ನಾಳ್ ಉಚ್ಚಾಟನೆ ನಮಗೆ ಸಂಬಂಧಿಸಿದ್ದಲ್ಲ : ಪಕ್ಷದಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ವಿಷಯ ತಮಗಾಗಲೀ ಅಥವಾ ತಮ್ಮ ತಂದೆ ಯಡಿಯೂರಪ್ಪ ಅವರಿಗಾಗಲೀ ಸಂಬಂಧಿಸಿಲ್ಲ ಇದು ವರಿಷ್ಠರ ತೀರ್ಮಾನ ಎಂದರು.

ತಾವು ರಾಜ್ಯಾಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ಯತ್ನಾಳ್ ನಮ್ಮ ಕುಟುಂಬದ ವಿರುದ್ಧ ಹಾದಿಬೀದಿಯಲ್ಲಿ ಟೀಕೆ ಮಾಡಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು.

ವರಿಷ್ಠರು ಮೇಲಿಂದ ಮೇಲೆ ಎಚ್ಚರಿಕೆ ನೀಡಿದರೂ ತಮ್ಮ ನಡವಳಿಕೆ ಬದಲಾಯಿಸಿಕೊಳ್ಳಲಿಲ್ಲ. ರಾಜ್ಯಾಧ್ಯಕ್ಷನಾಗಿ ನಾನೇ ಸ್ವತಃ ವಿಧಾನಸಭಾ ಅಧಿವೇಶನ ನಡೆಯುತ್ತಿರುವ ವೇಳೆ ಹಾಗೂ ನಂತರ ಅವರನ್ನು ಸಂಪರ್ಕಿಸಿ, ಏನೇ ಸಮಸ್ಯೆ ಇದ್ದರೂ ಮುಖಾಮುಖಿ ಭೇಟಿ ಮಾಡಿ, ಕುಳಿತು ಬಗೆಹರಿಸಿಕೊಳ್ಳೋಣ ಎಂಬುದಾಗಿ ಮನವಿ ಮಾಡಿದ್ದೆ.

ಅಲ್ಲದೆ, ಔತಣಕೂಟಕ್ಕೂ ಅವರನ್ನು ಖುದ್ದಾಗಿ ಆಹ್ವಾನಿಸಿದ್ದೆ, ಆದರೆ, ಅವರು ಎಂದೂ ನನ್ನ ಆಹ್ವಾನಕ್ಕೆ ಮನ್ನಣೆ ನೀಡಲಿಲ್ಲ. ಇಷ್ಟೆಲ್ಲಾ ಆದರೂ, ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ರಾಜ್ಯಾಧ್ಯಕ್ಷನಾಗಿ ವರಿಷ್ಠರಿಗೆ ದೂರು ನೀಡಲಿಲ್ಲ.

ರಾಜ್ಯ ಬಿಜೆಪಿ ಬೆಳವಣಿಗೆಗಳನ್ನು ಗಮನಿಸಿದ ವರಿಷ್ಠರು ಅವರಿಗೆ ಎರಡು ಬಾರಿ ನೋಟಿಸ್ ನೀಡಿ ನಂತರ ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ. ಉಚ್ಚಾಟನೆ ವಿಷಯದಲ್ಲಿ ನಮ್ಮ ಕುಟುಂಬದ ಪಾತ್ರ ಇಲ್ಲ. ಸಾರ್ವಜನಿಕವಾಗಿ ಇನ್ನು ಮುಂದಾದರೂ ಇಂತಹ ತಪ್ಪು ಅಭಿಪ್ರಾಯಗಳು ಬರಬಾರದು ಎಂದು ಮನವಿ ಮಾಡಿದರು.

3ನೇ ಬಾರಿಗೆ ರೈಲ್ವೆ ಕೋ–ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾಗಿ ಮಂಜೇಗೌಡ ಆಯ್ಕೆ



ಮೈಸೂರು, ಮಾ.29– ಮೈಸೂರು ದಿ ರೈಲ್ವೆ ಕೋ ಆಪರೇಟಿವ್ ಬ್ಯಾಂಕ್‌ನ 2025–30ನೇ ಸಾಲಿಗೆ ನಡೆದ ಆಡಳಿತ ಮಂಡಳಿ ಚುನಾವಣೆಯ ನಂತರ, ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಡಾ.ಎಂ.ಬಿ. ಮಂಜೇಗೌಡ 3ನೇ ಬಾರಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರು ಬ್ಯಾಂಕಿನ ಅಭಿವೃದ್ಧಿಯಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಅಲ್ಲದೆ ಠೇವಣಿದಾರರ ಹಿತ ಕಾಯುವುದರೊಂದಿಗೆ ಬ್ಯಾಂಕಿನ ಆರ್ಥಿಕ ಸ್ಥಿತಿಯನ್ನು ಸುಧಾರಿಸಿದ್ದರು. ಅಲ್ಲದೆ ಬ್ಯಾಂಕ್ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದ ಪ್ರೀತಿ ವಿಶ್ವಾಸಕ್ಕೂ ಪಾತ್ರರಾಗಿದ್ದರು.

ಮೈಸೂರಿನಲ್ಲಿ ಯಶೋಧರ ದಾಸಪ್ಪನವರ ಜನ್ಮ ದಿನಾಚರಣೆ

ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ



ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಏರ್ಪಡಿಸಲಾಗಿದ್ದ ಯಶೋಧರ ದಾಸಪ್ಪನವರ ಜನ್ಮ ದಿನಾಚರಣೆ ಕಾರ್ಯಕ್ರಮ

ಮೈಸೂರು, ಮಾ. 29– ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ಮೈಸೂರು ಜಿಲ್ಲಾ ಮಹಿಳಾ ಘಟಕದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಾಡಿನ ರಾಜಕೀಯ ಧುರೀಣರೂ ಆದ ಹೆಮ್ಮೆಯ ಶ್ರೀಮತಿ ಯಶೋಧರ ದಾಸಪ್ಪನವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಲಲಿತಾ ಜಿ.ಟಿ.ದೇವೇಗೌಡ ಉದ್ಘಾಟನೆ ಮಾಡಿ, ಶ್ರೀಮತಿ ಯಶೋಧರ ದಾಸಪ್ಪನವರ ಕೊಡುಗೆ ನಮ್ಮ ರಾಜ್ಯಕ್ಕೆ ಅಪಾರ. ಮಹಾತ್ಮ ಗಾಂಧೀಜಿಯವರ ಸ್ವಾತಂತ್ರ್ಯ ಚಳುವಳಿಯಲ್ಲಿ ಶ್ರೀಮತಿ ಯಶೋಧರ ದಾಸಪ್ಪನವರು ಭಾಗವಹಿಸಿ, ನಮ್ಮ ನಾಡಿನ ಮುಂಚೂಣಿ ಮಹಿಳಾ ನಾಯಕರಾಗಿದ್ದರು. ಶಾಸಕರಾಗಿ, ಸಚಿವರಾಗಿ ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿ ರಾಜ್ಯಕ್ಕೆ ಹಲವು ಕೊಡುಗೆಗಳನ್ನು ನೀಡಿದವರು. ಇಂತಹವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಒಕ್ಕಲಿಗ ಸಂಘ ಏರ್ಪಡಿಸಿರುವುದು ಶ್ಲಾಘನೀಯ ಎಂದರು.


ತದ ನಂತರ ಶ್ರೀಮತಿ ಯಶೋಧರ ದಾಸಪ್ಪನವರ ಭಾವಚಿತ್ರಕ್ಕೆ ಅವರ ಸೊಸೆ ಸರೋಜ ತುಳಸಿ ದಾಸಪ್ಪನವರು ಪುಷ್ಪಾರ್ಚನೆ ಮಾಡಿ ಮಾತನಾಡಿ, ರಾಜ್ಯ ಕಂಡುತಹ ಅತ್ಯದ್ಭುತ ನಾಯಕ, ಹೋರಾಟಗಾರ, ಕೊಡುಗೈ ದಾನಿ ಹಾಗೂ ರಾಜ್ಯ ಒಕ್ಕಲಿಗರ ಸಂಘದ ಸಂಸ್ಥಾಪಕ ಕೆ.ಹೆಚ್. ರಾಮಯ್ಯನವರ ಮೊದಲನೇ ಮಗಳಾದ ಶ್ರೀಮತಿ ಯಶೋಧರ ದಾಸಪ್ಪನವರು ರಾಜ್ಯದಲ್ಲಿ ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದರು. ಅದರಲ್ಲೂ ವಿಶೇಷವಾಗಿ ಅವರು ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿದ್ದಾಗ ರಾಜ್ಯದ ಮಹಿಳೆಯರ, ಮಕ್ಕಳ ನೋವು ನಲಿವುಗಳನ್ನು ಅರಿತು ಪ್ರಪ್ರಥಮ ಬಾರಿಗೆ ಮಹಿಳಾ ಮತ್ತು ಮಕ್ಕಳ ಇಲಾಖೆ ಸ್ಥಾಪನೆಯಾಗಲು ಕಾರಣಕರ್ತರಾದರು. ಈಗಿನ ಮಹಿಳೆಯರು ಅವರ ತತ್ವ ಆದರ್ಶಗಳನ್ನು ಅಳವಡಿಸಿಕೊಂಡು ಬದುಕಬೇಕು. ಅವರ ಸೊಸೆಯಾಗಿ ನನಗೆ ಹೆಮ್ಮೆ ಇದೆ ಎಂದರು.

ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ.ಜಿ. ಗಂಗಾಧರ್ ಮಾತನಾಡಿ, ನಾಡಿನ ಮೊಟ್ಟ ಮೊದಲ ಮಹಿಳಾ ಸಚಿವರಾಗಿದ್ದ ಶ್ರೀಮತಿ ಯಶೋಧರ ದಾಸಪ್ಪನವರ ಕೊಡುಗೆಗಳನ್ನು ಸ್ಮರಿಸಿ, ರಾಜ್ಯ ಸರ್ಕಾರ ಮಹಿಳಾ ಮತ್ತು ಮಕ್ಕಳ ಇಲಾಖೆಯ ಯಾವುದಾದರೂ ಒಂದು ಪ್ರಮುಖ ಯೋಜನೆಗೆ ಶ್ರೀಮತಿ ಯಶೋಧರ ದಾಸಪ್ಪನವರ ಹೆಸರು ಇಡಬೇಕು. ಮೈಸೂರಿನ ಪ್ರಮುಖ ವೃತ್ತವೊಂದಕ್ಕೆ ಅವರ ಹೆಸರಿಡಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಕ್ರೀಡಾ ಕ್ಷೇತ್ರದ ಕುಮಾರಿ ರಕ್ಷಿತಾ ಕೃಷ್ಣಪ್ಪ, ರಂಗ ಕಲಾವಿದೆ ಗೀತಾ ಮೋಂಟಡ್ಕ, ರಾಜಕೀಯ ಕ್ಷೇತ್ರದ ಮೋದಾಮಣಿ, ಉದ್ಯಮ ಕ್ಷೇತ್ರದ ಗೀತಾ ರುಕ್ಮಾಂಗದ, ಸಮಾಜ ಸೇವಾ ಕ್ಷೇತ್ರದ ಗೀತಾ ಪುಟ್ಟಸ್ವಾಮಿ, ರಾಜಕೀಯ ಕ್ಷೇತ್ರದ ಮುಡಾ ಎಸ್.ಲಕ್ಷ್ಮೀದೇವಿ, ಕನ್ನಡ ಸಂಘಟನೆ ಕ್ಷೇತ್ರದ ಸುಜಾತಾ ಕೃಷ್ಣ ಸಿಜೆ, ಸಹಕಾರ ಕ್ಷೇತ್ರದ ಸುಶೀಲ ನಂಜಪ್ಪ ಅವರಿಗೆ ರಾಷ್ಟ್ರಕವಿ ಕುವೆಂಪುರವರ ಸುಪುತ್ರಿ ಶ್ರೀಮತಿ ತಾರಿಣಿ ಚಿದಾನಂದ್‌ರವರು ಶ್ರೀಮತಿ ಯಶೋಧರ ದಾಸಪ್ಪ ಮಹಿಳಾ ರತ್ನ ಪ್ರಶಸ್ತಿ ಪ್ರದಾನ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಅಧ್ಯಕ್ಷೆ ಶ್ರೀಮತಿ ಲತಾ ರಂಗನಾಥ್ ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮೈಸೂರು ಮಹಾನಗರ ಪಾಲಿಕೆ ಮಾಜಿ ಉಪ ಮಹಾಪೌರರಾದ ಶ್ರೀಮತಿ ಶಾಂತ ಕುಮಾರಿ, ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವನಜಾ ಲೋಕೇಶ್, ಪದ್ಮ, ಹೇಮಲತಾ ಡಿಕೆ, ರೇಣುಕಾ, ವಸಂತ ಶ್ರೀಕಂಠಯ, ಗಾಯಿತ್ರಿ ನಾರಾಯಣ್‌ಗೌಡ, ಲತಾ ಮುದ್ದಪ್ಪ, ಮಂಜುಳಾ, ನಳಿನಿ, ನಾಗರತ್ನ, ಜಯಲಕ್ಷ್ಮಿ ಮುದ್ದೆಗೌಡ್ರು, ಅನಿತ ನಾರಾಯಣ್, ವನಜಾ, ಸೌಭಾಗ್ಯ, ಶಾಂತ ಜಯರಾಂ, ಲಕ್ಷ್ಮಿ ಶಿವರಾಜ್, ಲೀಲಾವತಿ, ಸುಧಾ, ಶಿಲ್ಪಾ, ಉಷಾ, ಪ್ರಮೀಳ, ಹೇಮಲತಾ,ಗೀತಾ, ಜ್ಯೋತಿ, ಶೋಭಾ, ಅರುಣಾ, ಶೀಲಾ, ಛಾಯಾ, ಇಂದು, ಅರುಣಾ, ರಶ್ಮಿ, ನೇಹಾ, ಭಾಗ್ಯಮ್ಮ ಯಶೋದಾ, ಮಾಯಾ, ಉಮಾ ಇತರರು ಉಪಸ್ಥಿತರಿದ್ದರು.







ಕರ್ನಾಟಕ ಸರ್ಕಾರ

ಲೋಕೋಪಯೋಗಿ ಇಲಾಖೆ

ಕಾರ್ಯಪಾಲಕ ಇಂಜಿನಿಯರ್‌ರವರ ಕಛೇರಿ,
ಮೈಸೂರು ವಿಭಾಗ, ಮೈಸೂರು.
www:eepwdmys21@gmail.com
ದೂ.ಸಂ./ಫ್ಯಾ.ನಂ: 0821–2420810

ಈ ಕಛೇರಿ ಅಲ್ಪಾವಧಿ ಟೆಂಡರ್ ಪ್ರಕಟಣೆ ಅಧಿಸೂಚನೆ:29/2024–25/ 2ನೇ ಕರೆ ದಿ:27.03.2025

ಕರ್ನಾಟಕ ರಾಜ್ಯಪಾಲರ ಪರವಾಗಿ ಮೈಸೂರು ಲೋಕೋಪಯೋಗಿ ಇಲಾಖೆ ವಿಭಾಗದ ಕಾರ್ಯಪಾಲಕ ಇಂಜಿನಿಯರ್‌ರವರಿಂದ ಲೆಕ್ಕ ಶೀರ್ಷಿಕೆ:8443 ಠೇವಣಿ ವಂತಿಕೆ ಅಡಿಯಲ್ಲಿ ಅನುಮೋದನೆಯಾದ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದ ಎಡಭಾಗದಲ್ಲಿನ ರೂ.100.00 ಗಳ ಸರತಿ ಸಾಲನ್ನು ಭಕ್ತಾಧಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಸರತಿ ಸಾಲು ಹಾಗೂ ಮೇಲ್ಭಾಗದಲ್ಲಿ ಗ್ಯಾಲ್ವನೈಜ್ಡ್ ಶೀಟ್ ಅಳವಡಿಕೆ ಹಾಗೂ ಪ್ರವೇಶದ ಹೆಚ್ಚುವರಿ 3 ಸಾಲುಗಳಿಗೆ ಎಸ್ ಎಸ್ ಕ್ಯೂ ರೈಲಿಂಗ್ಸ್ ಅಳವಡಿಸಿ ಸರತಿ ಸಾಲಿನ ನಿರ್ಮಾಣ ಪ್ರದೇಶದಲ್ಲಿ 20 ಮೀ ಮೀ ಕಲ್ಲಿನ ಚಪ್ಪಡಿ ನೆಲಹಾಸನ್ನು ಹಾಕುವ ಕಾಮಗಾರಿಗೆ ಸ್ಟ್ಯಾಂಡರ್ಡ್ ಬಿಡ್ ಡಾಕ್ಯುಮೆಂಟ್ ಕೆ.ಡಬ್ಲ್ಯೂ–2ರ ಷರತ್ತು ಮತ್ತು ನಿಯಮಗಳನ್ವಯ ದ್ವಿ–ಲಕೋಟೆ ಪದ್ಧತಿಯಲ್ಲಿ ಅಲ್ಪಾವಧಿ ಐಟಂವಾರು ಟೆಂಡರ್ ಪ್ರಕಟಣೆಯನ್ನು ಹೊರಡಿಸಲಾಗಿದೆ. ಕೆಪಿಪಿ ಪೋರ್ಟ್‌ಲ್‌ನಲ್ಲಿ ನೊಂದಾಯಿಸಿರುವ ಲೋಕೋಪಯೋಗಿ 3ನೇ ದರ್ಜೆ ಮತ್ತು ಮೇಲ್ಪಟ್ಟ ಲೋಕೋಪಯೋಗಿ ಗುತ್ತಿಗೆದಾರರು ಕೆಪಿಪಿ ಪೋರ್ಟ್‌ಲ್‌ನಲ್ಲಿ (viz https://kppp.karnataka.gov.in/) 27.03.2025 ರಿಂದ 05.04.2025ರ ಸಂಜೆ 17:00ರ ವರೆಗೆ ಸಲ್ಲಿಸಬಹುದಾಗಿರುತ್ತದೆ. ಟೆಂಡರ್‌ಗಿಟ್ಟ ಮೊತ್ತ ರೂ.25.50 ಲಕ್ಷ ಹಾಗೂ ಇ.ಎಂ.ಡಿ ಮೊತ್ತ ರೂ.0.51 ಲಕ್ಷಗಳಾಗಿರುತ್ತದೆ. ಕಾಮಗಾರಿಯ ಕಾಲಾವಧಿ: 03 ತಿಂಗಳು (ಮಳೆಗಾಲ ಸೇರಿದಂತೆ) ಗಳಾಗಿದ್ದು, ಕಾಮಗಾರಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಬೇಕಾದ್ದಲ್ಲಿ ಈ ಕೆಳಗೆ ಸಹಿ ಮಾಡಿರುವವರ ಕಛೇರಿಯಲ್ಲಿ ಕೆಲಸದ ವೇಳೆಯಲ್ಲಿ ಪಡೆಯಬಹುದಾಗಿದ್ದು, ಟೆಂಡರ್ ಪ್ರಕಟಣೆಯಲ್ಲಿ ಯಾವುದೇ ತಿದ್ದುಪಡಿ ಅಥವಾ ಮಾರ್ಪಾಡುಗಳಾದಲ್ಲಿ ಕೆಪಿಪಿ ಪೋರ್ಟ್‌ಲ್ ಮೂಲಕ ಮಾತ್ರ ಪ್ರಕಟಿಸಲಾಗುವುದು.

ಸಹಿ/– ಕಾರ್ಯಪಾಲಕ ಇಂಜಿನಿಯರ್,
ಲೋಕೋಪಯೋಗಿ ಇಲಾಖೆ, ಮೈಸೂರು ವಿಭಾಗ, ಮೈಸೂರು.

DIPR-DD-MYS/1526/KSMCA-1153/2024-25

5ನೇ ವರ್ಷದ ಸವಿನೆನಪು



ಸಣ್ಣೇದೇಗೌಡ

ಸದಾ ನಿಮ್ಮ ನೆನಪಿನಲ್ಲಿರುವ: ಪತ್ನಿ: ಶ್ರೀಮತಿ ಚಿಕ್ಕಣ್ಣಮ್ಮ ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು

ಸ್ಥಳ: ಬೋಂತಗಹಳ್ಳಿ

ಮೈಸೂರು ಮಿತ್ರ

ಓದುಗರ ಗಮನಕ್ಕೆ

ಪತ್ರಿಕೆಯಲ್ಲಿ ಪ್ರಕಟವಾಗುವ ಜಾಹೀರಾತುಗಳು ವಿಶ್ವಾಸಪೂರ್ಣವೇ ಆದರೂ ಅವುಗಳಲ್ಲಿನ ಮಾಹಿತಿ, ವಸ್ತು ಲೋಪ ದೋಷ, ಗುಣಮಟ್ಟ ಮುಂತಾದವುಗಳ ಕುರಿತು ಆಸಕ್ತ ಸಾರ್ವಜನಿಕರು ಜಾಹೀರಾತುದಾರರೊಡನೆಯೇ ವ್ಯವಹರಿಸಬೇಕಾಗುತ್ತದೆ. ಅದಕ್ಕೆ ಪತ್ರಿಕೆ ಜವಾಬ್ದಾರಿಯಾಗುವುದಿಲ್ಲ.

-ಜಾಹೀರಾತು ವ್ಯವಸ್ಥಾಪಕರು

16ನೇ ವರ್ಷದ ಪುಣ್ಯಸ್ಮರಣೆ



ಶ್ರೀ.ಎಂ.ಆರ್ ಸತ್ಯನಾರಾಯಣ್

ಮ್ಯಾನೇಜರ್, ಎಕ್ಸಿಕ್ಯೂಟಿವ್ ಇಂಜಿನಿಯರ್ ಕಛೇರಿ, ಎಂಡಿಪಿ, ಮೈಸೂರು

ನೀವು ನಮ್ಮನ್ನಗಲಿ ಇಂದಿಗೆ 16 ವರ್ಷ ಕಳೆದರೂ ಸದಾ ನಿಮ್ಮ ನೆನಪಿನಲ್ಲಿರುವ

ದುಃಖತಪ್ತರು: ಪತ್ನಿ: ಸುನೀತಿ, ಮಗ: ಬಿಪಿನ್, ಸೊಸೆ: ಸವಿತಾ, ಮಗಳು: ಕೃತಿಕಾ, ಅಳಿಯ: ವಿಕ್ರಮ್

ಸ್ಥಾಪನೆ: 1994

ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ., (ರಿ)

ಪ್ರಧಾನಕಛೇರಿ: #1414, 6ನೇ ಕ್ರಾಸ್, ಕೃಷ್ಣಮೂರ್ತಿಪುರಂ, ಮೈಸೂರು–4 ಫೋ: 2330014, 2334140
ಶಾಖಾ ಕಛೇರಿ: # ಸಿ ಎ 16, 2ನೇ ಹಂತ ವಿಜಯನಗರ, ಮೈಸೂರು–17 ಫೋ: 2411556

"ಸಂಘದ ಸದಸ್ಯ ಬಾಂಧವರಿಗೆ ವಿಶ್ವಾವಸು ನಾಮ ಸಂವತ್ಸರದ ಯುಗಾದಿ ಹಬ್ಬದ ಶುಭಾಶಯಗಳು"

ಶುಭಕೋರುವವರು :

ಶ್ರೀ ಎಂ ಡಿ ಗೋಪಿನಾಥ್	ಶ್ರೀಮತಿ ಎಂ ಎನ್ ಸೌಮ್ಯ	ಶ್ರೀ ಕೆ ನಾಗರಾಜ
ಅಧ್ಯಕ್ಷರು	ಉಪಾಧ್ಯಕ್ಷರು	ಖಜಾಂಚಿ

ನಿರ್ದೇಶಕರು: ಸಹಕಾರ ರತ್ನ ಶ್ರೀ ಸಿ ವಿ ಪಾರ್ಥಸಾರಥಿ, ಶ್ರೀ ಹೆಚ್ ಎಸ್ ಪ್ರಶಾಂತ್ ತಾತಾಚಾರ್, ಶ್ರೀ ಎಂ ಆರ್ ಬಾಲಕೃಷ್ಣ, ಶ್ರೀ ಚೇತನ್ ಹೆಚ್ ಪಿ, ಶ್ರೀ ಎನ್ ಪಣಿರಾಜ್, ಶ್ರೀಮತಿ ಮಹಿಮಾ ಪಿ, ಶ್ರೀ ವಿಕ್ರಂ ಕೆ, ಶ್ರೀಮತಿ ನಾಗಶ್ರೀ ಎನ್, ಶ್ರೀ ಕೆ ಎನ್ ಅರುಣ್, ಶ್ರೀ ಶಿವರುದ್ರಪ್ಪ, ಶ್ರೀಮತಿ ಎಸ್ ರಾಜಮ್ಮ, ಶ್ರೀಮತಿ ಶಾಶ್ವತಿ ನಾಯಕ ಎಂ ಪಿ ಹಾಗೂ ಪ್ರಭಾರ ಕಾರ್ಯದರ್ಶಿ ಶ್ರೀಮತಿ ಎನ್ ವೀಣಾ ಮತ್ತು ಸಿಬ್ಬಂದಿ ವರ್ಗದವರು.

ನಮ್ಮಲ್ಲಿ ಆಕರ್ಷಕ ಬಡ್ಡಿದರದಲ್ಲಿ ಸಾಲ ಸೌಲಭ್ಯ ದೊರೆಯುತ್ತದೆ


ಶೇ.11ರ ಬಡ್ಡಿ ದರದಲ್ಲಿ ಸ್ಥಿರಾಧಾರ ಸಾಲ ನೀಡಲಾಗುವುದು.

ಚಿನ್ನಾಭರಣ ಸಾಲವನ್ನು ಪ್ರತಿ ಗ್ರಾಂಗೆ ರೂ. 5,500/–ರಂತೆ ಶೇ.11ರ ಬಡ್ಡಿ ದರದಲ್ಲಿ ಸದಸ್ಯರಿಗೆ ನೀಡಲಾಗುವುದು.

2021–22ನೇ ಸಾಲಿನ ಲಾಭಾಂಶ ಪಡೆಯದೇ ಇರುವ ಸದಸ್ಯರು ದಿನಾಂಕ:30/09/2025ರ ಒಳಗೆ ಪಡೆಯಲು ಅವಕಾಶವಿರುತ್ತದೆ.

ಆಡಳಿತ ಮಂಡಲಿ ಅಪ್ಪಣೆ ಮೇರೆಗೆ
ಸಹಿ/– ಪ್ರಭಾರ ಕಾರ್ಯದರ್ಶಿ

ಉತ್ತರ ಕ್ರಿಯಾದಿ ಭೂಶಾಂತಿ ಆಹ್ವಾನ ಪತ್ರಿಕೆ



ಶ್ರೀ ಸಿದ್ದೇಗೌಡ

ಇವರು ದಿನಾಂಕ 22-03-2025ನೇ ಶನಿವಾರ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ತತ್ಸಂಬಂಧವಾಗಿ ಉತ್ತರ ಕ್ರಿಯಾದಿ ಭೂಶಾಂತಿ ಕಾರ್ಯವನ್ನು ದಿನಾಂಕ 01-04-2025ರ ಮಂಗಳವಾರ ಮಧ್ಯಾಹ್ನ 12ಕ್ಕೆ ಮೃತರ ಸ್ವಗೃಹ ಮೈಸೂರು ಸಿಟಿ, ವಿಜಯನಗರ 4ನೇ ಹಂತ, 2ನೇ ಫೇಸ್ ಬಡಾವಣೆ # 4895, ಮರಿಮಲ್ಲಪ್ಪ ಶಾಲೆ ರಸ್ತೆ, ಬಾಟಾ ಶೋರೂಂ ಹತ್ತಿರ ಇಲ್ಲಿ ಏರ್ಪಡಿಸಿರುವುದರಿಂದ ತಾವುಗಳು ಸಕಾಲಕ್ಕೆ ಆಗಮಿಸಿ ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಬೇಕಾಗಿ ವಿನಂತಿ.

ದುಃಖತಪ್ತರು: ಶಿವಣ್ಣ, ಹೆಚ್.ಎಸ್. ಸುರೇಶ್, ಸಿದ್ದೇಗೌಡ, ಪುಟ್ಟಮ್ಮ ಮತ್ತು ಪ್ರೇಮ, ಮಕ್ಕಳು, ಮೊಮ್ಮಕ್ಕಳು ಮತ್ತು ಕುಟುಂಬವರ್ಗದವರು ಹಾಗೂ ಬಂಧುಮಿತ್ರರು

ಮೈಸೂರು ಮಹಾನಗರಪಾಲಿಕೆ

ಕಾರ್ಯಪಾಲಕ ಅಭಿಯಂತರವರ ಕಛೇರಿ,
ನೀಸ&ಒಚ (ಪೂರ್ವ) ವಿಭಾಗ, ವಾವಿನೀಸ ಆವರಣ, ಯಾದವಗಿರಿ, ಮೈಸೂರು.

ಟೆಂಡರ್ ಪ್ರಕಟಣೆ ಸಂಖ್ಯೆ: ಮೈನಪಾ/ಕಾಇಂ/ನೀಸ&ಒಚ(ಪೂರ್ವ)/ಟಿಎನ್–21/1074/2024–25 ದಿನಾಂಕ: 28–03–2025

ಟೆಂಡರ್ ಪ್ರಕಟಣೆ

ಕರ್ನಾಟಕ ಸರ್ಕಾರದ ಕೆ.ಪಿಪಿ ಪೋರ್ಟಲ್ ಮುಖಾಂತರ ಮಾತ್ರ

ಪಾಲಿಕೆ ಅನುದಾನದಡಿ KTPP ನಿಯಮಗಳಿಗೆ ಒಳಪಟ್ಟಂತೆ ಟೆಂಡರ್‌ಗೆ ಕರ್ನಾಟಕ ಸರ್ಕಾರದ ಕೆ.ಪಿಪಿ ಪೋರ್ಟಲ್ ಮುಖಾಂತರ ಟೆಂಡರ್ ಆಹ್ವಾನಿಸಲಾಗಿದೆ. ವಿವರ ಈ ಕೆಳಕಂಡಂತಿರುತ್ತದೆ.

				ಸಂಜೆ 4.30 ಗಂಟೆ ನಂತರ	ಬೆಳಗ್ಗೆ 11.00 ಗಂಟೆ	ಬೆಳಗ್ಗೆ 11.30 ಗಂಟೆ ನಂತರ
ಕ್ರ ಸಂ	ವಿವರ	ಕಾಮಗಾರಿ ಸಂಖ್ಯೆ	ಟೆಂಡರ್ ಮೊತ್ತ (ರೂ.ಲಕ್ಷಗಳಲ್ಲಿ)	ಕೆ.ಪಿ.ಪಿ ಪೋರ್ಟಲ್ ನಲ್ಲಿ ಟೆಂಡರ್ ಚಾಲ್ತಿಗೆ ಬರುವ ದಿನಾಂಕ	ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ	ತಾಂತ್ರಿಕ / ಆರ್ಥಿಕ ಬಿಡ್ ತೆರೆಯುವ ದಿನಾಂಕ
1	Kw-2	1	40.00	29.03.2025	15.04.2025	16.04.2025
2	Kc-8	1	30.00	29.03.2025	15.04.2025	16.04.2025
3	Kc-7	6	–	29.03.2025	15.04.2025	16.04.2025

ವಿಶೇಷ ಸೂಚನೆ: ಮುಂದೆ ಯಾವುದೇ ಸೂಚನೆ/ಬದಲಾವಣೆ/ತಿದ್ದುಪಡಿಗಳಿದ್ದಲ್ಲಿ ಕೆ.ಪಿ.ಪಿ ಪೋರ್ಟಲ್‌ನಲ್ಲಿ ಮಾತ್ರ ಪ್ರಕಟಿಸಲಾಗುವುದು ಮತ್ತು ಯಾವುದೇ ಪತ್ರಿಕಾ ಪ್ರಕಟಣೆ ಹೊರಡಿಸಲಾಗುವುದಿಲ್ಲ.

ಸಹಿ/– ಕಾರ್ಯಪಾಲಕ ಅಭಿಯಂತರರು , ನೀಸ & ಒಚ (ಪೂರ್ವ) ವಿಭಾಗ ಮೈಸೂರು ಮಹಾನಗರ ಪಾಲಿಕೆ, ಮೈಸೂರು

ಮೈಸೂರು ಮಿತ್ರ ಭಾನುವಾರ 30 ಮಾರ್ಚ್ 2025

ಭಾಷೆ, ಸಂಸ್ಕೃತಿ, ಕಲೆಗಳನ್ನು ಔನತ್ಯಕ್ಕೆ ಕೊಂಡೊಯ್ಯಲು ಕರೆ



'ಕೊಡವ ಬಲ್ಯನಮ್ಮೆ' ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿದರು.

ಮಡಿಕೇರಿ, ಮಾ.29–ಕಾವೇರಿ ನಾಡಿನ ಪುಣ್ಯಭೂಮಿಯಲ್ಲಿ ಹುಟ್ಟಿ ಬೆಳೆದ ನಾವುಗಳು ಕೊಡವ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸುವಂತಾಗಬೇಕು. ಆ ದಿಸೆಯಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸಾಹಿತ್ಯ ಮತ್ತು ಸಂಸ್ಕೃತಿ ಚಟುವಟಿಕೆಗೆ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದ್ದಾರೆ.

ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಅಮ್ಮತ್ತಿ ಕೊಡವ ಸಮಾಜದಲ್ಲಿ ಶನಿವಾರ ನಡೆದ 'ಕೊಡವ ಬಲ್ಯನಮ್ಮೆ' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾಡು ನುಡಿ ಬಗ್ಗೆ ವಿಶೇಷ ಪ್ರೀತಿ ಇರಬೇಕು. ಕೊಡವ ಭಾಷೆ ಸಂಸ್ಕೃತಿ, ಕಲೆಗಳು ಉಳಿದಾಗ ಮಾತ್ರ ಸಮಾಜ ಉಳಿಯಲು ಸಾಧ್ಯ, ಆ ನಿಟ್ಟಿನಲ್ಲಿ ಕೊಡವ ಭಾಷೆ ಸಂಸ್ಕೃತಿ ಕಲೆಗಳನ್ನು ಮತ್ತಷ್ಟು ಔನ್ನತ್ಯಕ್ಕೆ ಕೊಂಡೊಯ್ಯಬೇಕು ಎಂದು ನುಡಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ಕೊಡವ ಭಾಷಿಕರ ಪರಂಪರೆ ಹೆಗ್ಗುರುತುಗಳಾದ ಐನ್‌ಮನೆ, ಮುಂದ್ ಮನೆ, ಕೈಮಡ, ಅಂಬಲ, ಮಂದ್–ಮಾನಿ, ಕೇಕೊಳ– ತೂಟ್‌ಂಗಳ, ಆರೋಡಗಳನ್ನು ಉಳಿಸಿಕೊಂಡು ಹೋಗಲು ಸರ್ಕಾರದಿಂದ ಸೌಲಭ್ಯ ಒದಗಿಸುವಂತಾಗಬೇಕು. ಜೊತೆಗೆ ಪ್ರತ್ಯೇಕ ಪರಿಹಾರ ನಿಧಿ ಸ್ಥಾಪಿಸುವಂತಾಗಬೇಕು ಎಂದು ಕೋರಿದರು.

ಪುತ್ತರಿ ಹುತ್ತರಿಯಾಗಿ, ಕೈಲ್ ಪೊವ್ದ್ ಕೈಲು ಮುಹೂರ್ತವಾಗಿ, ಮೂಂದ್ ನಾಡ್–ಮೂರ್ನಾಡು ಆಗಿ, ಪೆಗ್ಗಳ–ಹೆಗ್ಗಳವಾಗಿ, ಬಲಂಬೇರಿ–ಬಲಮುರಿಯಾಗಿ, ಪದಿಕೇರಿ–ಹುದಿಕೇರಿಯಾಗಿ, ಬೊಳ್ಳರಿಮಾಡ್–ಬೆಳ್ಳರಿಮಾಡು ಆಗಿ, ಬುಟ್ಟಂಗಾಲ –ಬಿಟ್ಟಂಗಾಲವಾಗಿ, ಪಟ್ಟಿಪೊಳೆ–ಹಟ್ಟಿಹೊಳೆಯಾಗಿ, ಬೊಳ್ಳುಮಾಡ್–ಬೆಳ್ಳುಮಾಡು ಆಗಿ, ಬೊಳ್ಯಪ್ಪ–ಬೆಳ್ಯಪ್ಪ, ಬೆಂಜಕಾರ್ಡ್–ಬೆಂದಕಾಡು ಆಗಿ ಬದಲಾಗಿದೆ. ಆದ್ದರಿಂದ ಈ ಸ್ಥಳದ ಮರು ನಾಮಕರಣ ಮಾಡುವಂತಾಗಬೇಕು ಎಂದು ಕೋರಿದರು.

ಕೊಡವ ಸಂಸ್ಕೃತಿಯ ಅವಿಭಾಜ್ಯ ಅಂಗ ಎಣಿಸಿಕೊಂಡಿರುವ ಕೊಡವ ಆಭರಣಗಳಾದ ಪತ್ತಾಕ್, ಅಡ್ಡಿಗೆ, ಕೊಕ್ಕೆತಾತಿ, ಜೋಮಾಲೆ, ಎಣೆ ಕಡಗ ಮೊದಲಾದ ಸಾಂಪ್ರದಾಯಿಕ ಆಭರಣ ಹಾಗೆಯೇ ಉಡುಪುಗಳಾದ ಬೊಳ್ತ ಕುಪ್ಯ, ಕರ್ತ ಕುಪ್ಯ, ಚೇಲೆ, ಪೀಚೆ ಕತ್ತಿ, ಕೋರೆ ಕೆಟ್ಟ್, ಪಾನಿ ಕೆಟ್ಟ್, ಕೊಡವತಿ ಪೊಡಿಯ(ಸೀರೆ) ಕೊಡವರ ಪಾರಂಪರಿಕ ಉಡುಪುಗಳಾಗಿ ಘೋಷಿಸಬೇಕು ಎಂದರು.

ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಐನಂಡ ಪ್ರಕಾಶ್ ಗಣಪತಿ, ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಕೆ.ಸುಬ್ರಮಣಿ, ಕೊಡವ ಸಮಾಜದ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣುಕಾರ್ಯಪ್ಪ, ಕೊಡವ ಭಾಷಾ ಸಮುದಾಯಗಳ ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ, ಸವಿತ ಸಮಾಜದ ಅಧ್ಯಕ್ಷ ತಾಪನೆರ ಎಂ.ಸಾಬು, ಬಣ್ಣ ಸಮಾಜದ ಅಧ್ಯಕ್ಷ ಬೀಕಚಂಡ ಬೆಳ್ಯಪ್ಪ, ಸೋಮವಾರಪೇಟೆ ಕೊಡವ ಸಮಾಜದ ಅಧ್ಯಕ್ಷ ಮಾಳೇಟಿರ ಅಭಿಮನ್ಯು ಕುಮಾರ್, ಅರಮಣಮಾಡ ಸಮಾಜದ ಮುಖ್ಯಸ್ಥ ಅರಮನೆಪಾಲೆರ ದೇವಯ್ಯ ಮಾತನಾಡಿದರು.

ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಐಚ್ಚೆಟ್ಟಿರ ಎಸ್.ತಮ್ಮಯ್ಯ, ಐಮುಡಿಯಂಡ ರಾಣಿ ಮಾಚಯ್ಯ, ಬಾಚರಣಿಯಂಡ ಪಿ.ಅಪ್ಪಣ್ಣ, ಅಕಾಡೆಮಿ ಸದಸ್ಯರಾದ ಪುತ್ತರಿರ ಪಪ್ಪು ತಿಮ್ಮಯ್ಯ, ಕಂಬೆಯಂಡ ಡೀನ ಬೋಜಣ್ಣ, ಮೊಳ್ಳೆಕುಟ್ಟಂಡ ದಿನು ಬೋಜಪ್ಪ, ಕೊಂಡಿಜಮ್ಮನ ಎಂ.ಬಾಲಕೃಷ್ಣ, ಪಾನಿಕುಟ್ಟಿರ ಕೆ.ಕುಟ್ಟಪ್ಪ, ಪೊನ್ನಿರ ಯು.ಗಗನ್, ಕುಡಿಯರ ಎಂ.ಕಾವೇರಪ್ಪ, ನಾಯಂದಿರ ಆರ್.ಶಿವಾಜಿ, ಚೆಟ್ಟುಡಿರ ಎಸ್.ಉತ್ತಪ್ಪ, ನಾಯಕಂಡ ಬೇಬಿ ಚಿಣ್ಣಪ್ಪ, ಚೋಟ್ಟೆಯಂಡ ಎ.ಸಂಜು ಕಾವೇರಪ್ಪ, ನಾಪಂಡ ಸಿ.ಗಣೇಶ್, ರಿಜಿಸ್ಟ್ರಾರ್ ಚಿನ್ನಸ್ವಾಮಿ, ಅಮ್ಮತ್ತಿ ಕೊಡವ ಸಮಾಜದ ಆಡಳಿತ ಮಂಡಳಿ ಹಾಗೂ ಕೊಡವ ಬಲ್ಯ ನಮ್ಮೆ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಇದ್ದರು.

ಟಿ.ಎಸ್.ಕಮಲಾಕ್ಷಿ ನಿಧನ

ನಾಪೋಕ್ಲು,ಮಾ.29– ಸಮೀಪದ ಕಕ್ಕುಂದ ಕಾಡು ನಿವಾಸಿ ದಿವಂಗತ ಸುಬ್ರಮಣಿ ಅವರ ಪತ್ನಿ ಟಿ.ಎಸ್ ಕಮಲಾಕ್ಷಿ (ಗಿಣಿ–79) ಶನಿವಾರ ಬೆಳಿಗ್ಗೆ ನಿಧನರಾದರು.



ಅಂತ್ಯಕ್ರಿಯೆ ಶನಿವಾರ ನೆರವೇರಿಸಲಾಯಿತು. ಮೃತರು ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಹಾಡಿಗಳಿಗೂ ಪಂಚ ಗ್ಯಾರಂಟಿ ತಲುಪಿಸಿ: ಪಂಕಜ


ಪಂಚ ಗ್ಯಾರಂಟಿ ಯೋಜನೆ ಸಮಿತಿ ಉಪಾಧ್ಯಕ್ಷೆ ಪಂಕಜ ಮಾತನಾಡಿದರು.

ಮಡಿಕೇರಿ ಮಾ.29–ಜಿಲ್ಲೆಯ ಹಾಡಿಗಳಿಗೂ ಸರ್ಕಾರದ ಪಂಚ ಗ್ಯಾರಂಟಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಪಂಚ ಗ್ಯಾರಂಟಿ ಯೋಜನೆ ಸಮಿತಿಯ ಉಪಾಧ್ಯಕ್ಷರಾದ ಪಂಕಜ ತಿಳಿಸಿದರು.

ನಗರದ ಜಿ.ಪಂ.ಹಳೇಯಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಹಾಡಿಗಳಲ್ಲಿಯೂ ಪದವಿ ಪೂರ್ಣಗೊಳಿಸಿರುವ ಯುವಕರಿದ್ದು, ಅವರಿಗೆ ಯುವನಿಧಿ ಯೋಜನೆಯ ಬಗ್ಗೆ ಮಾಹಿತಿ ನೀಡಿ ನೋಂದಣಿ ಮಾಡಿಸಬೇಕು ಎಂದರು.

ಸಮಿತಿಯ ಉಪಾಧ್ಯಕ್ಷರಾದ ನಾಸಿರ್ ಸದಸ್ಯರಾದ ಮಂದ್ರಿರ ಮೋಹನ್‌ದಾಸ್, ಕಾಳಿಮಾಡ ಪ್ರಶಾಂತ್ ಸಭೆಯಲ್ಲಿ ಉಪಾಧ್ಯಕ್ಷ ಶಾರಿ ಗಿರೀಶ್, ಭೀಮಯ್ಯ ಕೆ.ಸಿ., ಸದಸ್ಯರಾದ ಕುಟ್ಟಂಡ ಕೃಷ್ಣ, ಬಿ.ಬಿ ಅಣ್ಣಯ್ಯ, ಕೆ.ಎಂ. ಬಶೀರ್, ಹರಿಪ್ರಸಾದ್, ಪಿ.ಎಲ್.ಸುರೇಶ್, ಧನ್ಯ, ಕೆ.ಜಿ.ಪೀಟರ್, ಕಾಂತರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಟರಾಜ್ ಇತರರಿದ್ದರು.

ಏ.1ರಿಂದ ನರೇಗಾ ಕೂಲಿ ಮೊತ್ತ ಹೆಚ್ಚಳ

ಮಡಿಕೇರಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಏ.1 ರಿಂದ ದಿನದ ಕೂಲಿ ಮೊತ್ತವನ್ನು ರೂ.349 ರಿಂದ 370ಕ್ಕೆ ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಜಿಲ್ಲೆಯಲ್ಲಿ ನರೇಗಾ ಯೋಜನೆಯ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ಇನ್ನು ಮುಂದೆ ನರೇಗಾ ಕೂಲಿಕಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಲಾಗಿದೆ. ಆರ್ಥಿಕ ವರ್ಷದಲ್ಲಿ ಕುಟುಂಬಕ್ಕೆ ಕನಿಷ್ಠ 100 ದಿನಗಳ ಕೂಲಿ ದೊರೆಯುವಂತೆ ಮಾಡುವುದು ಹಾಗೂ 65 ವರ್ಷ ಮೇಲ್ಪಟ್ಟ ವೃದ್ಧರಿಗೆ ಮತ್ತು ವಿಶೇಷ ಚೇತನರಿಗೆ ಕೆಲಸದಲ್ಲಿ ಶೇ.50 ವಿನಾಯಿತಿ ನೀಡಲಾಗಿದೆ.

ಇಂದು ಡಾ. ಹೆಡಗೇವಾರ್ ಜನ್ಮದಿನ



ಮಡಿಕೇರಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪಕ ಡಾ. ಹೆಡಗೇವಾರ್ ಜನ್ಮದಿನ ಆಚರಣೆ ಅಂಜನೇಯ ದೇವಾಲಯದ ಆವರಣದಲ್ಲಿ ಸಂಜೆ 4.00 ಗಂಟೆಗೆ ಪ್ರಾರಂಭವಾಗಲಿದೆ. ಸಂಘ ಸ್ಥಾಪಕರಾದ ಡಾ. ಹೆಡಗೇವಾರರ ಜೀವನ ದರ್ಶನದ ವಿಡಿಯೋ ಪ್ರದರ್ಶನ, ನಾಡಿಗಾಗಿ ಬಾಳಿದವರು, ಭಾರತದ ಸಂತ ಪರಂಪರೆ, ಭಾರತದ ಸಮಾಜ ಸುಧಾರಕರು ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಡೆಸಿಕೊಂಡು ಬರುತ್ತಿರುವ ಕಾರ್ಯಗಳ ಬಗ್ಗೆ ಮಾಹಿತಿಯನ್ನು ನೀಡಲಾಗುವುದೆಂದು ಪ್ರಕಟಣೆ ತಿಳಿಸಿದೆ.

ನಾಳೆ ಜನರಲ್ ತಿಮ್ಮಯ್ಯ ಜನ್ಮ ದಿನಾಚರಣೆ



ಮಡಿಕೇರಿ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪದ್ಮಭೂಷಣ ಜನರಲ್ ಕೆ.ಎಸ್.ತಿಮ್ಮಯ್ಯ ಅವರ 119ನೇ ಜನ್ಮ ದಿನಾಚರಣೆಯು ಮಾ.31 ರ ಬೆಳಗ್ಗೆ 11 ಗಂಟೆಗೆ ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿ ನಡೆಯಲಿದೆ. ಗಣ್ಯರು ಪಾಲ್ಗೊಳ್ಳಲಿದ್ದಾರೆ.

ರಾಗಿ ಖರೀದಿ ಕೇಂದ್ರದಲ್ಲಿ ಅಧಿಕಾರಿಗಳ ತಾರತಮ್ಯ

ರೈತರಿಂದ ರಾಗಿ ಖರೀದಿಸಲು ನಕಾರ, ದಲ್ಲಾಳಿಗಳಿಂದ ಖರೀದಿ


ಪಾಂಡವಪುರ ಪಟ್ಟಣದ ಹಾರೋಹಳ್ಳಿ ಬಳಿ ಇರುವ ಎಪಿಎಂಸಿಯ ರಾಗಿ ಖರೀದಿ ಕೇಂದ್ರದಲ್ಲಿ ರೈತರ ರಾಗಿಯನ್ನು ತಿರಸ್ಕರಿಸುತ್ತಿದ್ದಾರೆ ಎಂದು ಆರೋಪಿಸಿ ತಿರುಮಲಪುರ ಗ್ರಾಮದ ರೈತ ತಿಮ್ಮೇಗೌಡ ಆಕ್ರೋಶ ಹೊರಹಾಕುತ್ತಿರುವುದು.

ಪಾಂಡವಪುರ, ಮಾ.29– ಪಟ್ಟಣದ ಹಾರೋಹಳ್ಳಿ ಬಳಿ ಎಪಿಎಂಸಿ ಆವರಣದಲ್ಲಿ ಇರುವಂತಹ ರಾಗಿ ಖರೀದಿ ಕೇಂದ್ರದಲ್ಲಿ ಅಧಿಕಾರಿಗಳು ರೈತರಿಂದ ರಾಗಿ ಖರೀದಿಸಲು ತಾರತಮ್ಯ ಮಾಡುತ್ತಿದ್ದಾರೆ. ಕೆಲವು ರೈತರನ್ನು ಟಾರ್ಗೆಟ್ ಮಾಡಿ ತಮಗೆ ಬೇಕಾದ ದಲ್ಲಾಳಿಗಳು, ರೈತರಿಂದ ಮಾತ್ರ ರಾಗಿಯನ್ನು ಖರೀದಿಸುವ ಮೂಲಕ ರೈತರಿಗೆ ವಂಚಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿರುಮಲಪುರ ಗ್ರಾಮದ ರೈತ ತಿಮ್ಮೇಗೌಡ ಆರೋಪಿಸಿದರು.

ರಾಗಿ ಖರೀದಿ ಕೇಂದ್ರದಲ್ಲಿ ರೈತರಿಂದ ರಾಗಿ ಖರೀದಿ ಮಾಡುವುದಕ್ಕಿಂತ ಹೆಚ್ಚಾಗಿ ಖರೀದಿ ಅಧಿಕಾರಿಗಳು ದಲ್ಲಾಳಿಗಳ ಕಡೆಯಿಂದ ಬರುವ ರಾಗಿಯನ್ನೇ ಹೆಚ್ಚಾಗಿ ಖರೀದಿಸಲು ಮುಂದಾಗುತ್ತಿದ್ದಾರೆ. ರೈತರು ರಾಗಿಯನ್ನು ಸ್ವಚ್ಛಗೊಳಿಸಿ ಚೆನ್ನಾಗಿರುವ ರಾಗಿ ನೀಡಿದರೂ ಕಲ್ಲು ಮಣ್ಣಿದೆ ಎಂದು ಸಬೂಬು ಹೇಳಿ ತಿರಸ್ಕರಿಸುತ್ತಿದ್ದಾರೆ. ಅದೇ ದಲ್ಲಾಳಿಗಳು ಕಲ್ಲು ಮಣ್ಣಿನಿಂದ ಕೂಡಿರುವ ರಾಗಿ ನೀಡಿದರೂ ಸಹ ಸುಮ್ಮನೆ ಖರೀದಿಸುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ ಖರೀದಿ ಕೇಂದ್ರ ಅಧಿಕಾರಿಗಳು ರೈತರ ಮೇಲೆ ದಬ್ಬಾಳಿಕೆ ಮಾಡಲು ಮುಂದಾಗುತ್ತಿದ್ದಾರೆ ಎಂದು ಕಿಡಿಕಾರಿದರು.

ದಿನಕ್ಕೆ 300 ಕ್ವಿಂಟಾಲ್ ರಾಗಿ ಖರೀದಿಸಲು ನೋಂದಾಯಿಸಿಕೊಂಡಿದ್ದಾರೆ. ಆದರೆ, ಖರೀದಿ ಕೇಂದ್ರದಲ್ಲಿ 300 ಕ್ವಿಂ.ರಾಗಿಯನ್ನೇ ಖರೀದಿಸುತ್ತಿಲ್ಲ. ಖರೀದಿ ಕೇಂದ್ರದಲ್ಲಿ ಸ್ವಲ್ಪ ಖರೀದಿಸಿ ಉಳಿದ ರಾಗಿಯನ್ನು ಬೇರೆಡೆಯಿಂದ ಪೂರೈಕೆ ಮಾಡುತ್ತಿದ್ದಾರೆ. ರೈತರು ರಾಗಿಯನ್ನು ತೆಗೆದುಕೊಂಡು ಹೋಗಿ ದಿನಗಟ್ಟಲೆ ಕಾದರೂ ಸಹ ರೈತರಿಗೆ ಸ್ಪಂದನೆ ನೀಡುತ್ತಿಲ್ಲ. ಇದರಿಂದಾಗಿ ದಿನಗಟ್ಟಲೆ ಕಾದು ಕುಳಿತು ರಾಗಿಯನ್ನು ಖರೀದಿ ಕೇಂದ್ರಕ್ಕೆ ಹಾಕಿಬರುವಂತಹ ಸ್ಥಿತಿ ಎದುರಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮವಹಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೆರೆ–ಕಟ್ಟೆಗಳ ಅತಿಕ್ರಮಣವಾಗದಂತೆ ನಿಗಾ ವಹಿಸಿ


ಮಾಸಿಕ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ವಿ.ಅನ್ಬುಕುಮಾರ್ ಮಾತನಾಡಿದರು.

ಮಂಡ್ಯ,ಮಾ.29– ಮಂಡ್ಯ ಜಿಲ್ಲೆಯಲ್ಲಿರುವ ಯಾವುದೇ ಕೆರೆಕಟ್ಟೆಗಳನ್ನು ಯಾರೂ ಅತಿಕ್ರಮಣ ಮಾಡದಂತೆ ಕ್ರಮ ವಹಿಸಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬುಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶನಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ, ಕೃಷ್ಣರಾಜಸಾಗರದಲ್ಲಿ ಪ್ರಸ್ತುತ 106 ಅಡಿ ನೀರು ಸಂಗ್ರಹವಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 968 ಕೆರೆಗಳಿದ್ದು ಅದರಲ್ಲಿ 232 ಕೆರೆಗಳು ಶೇ.100 ರಷ್ಟು ಪ್ರಮಾಣದಲ್ಲಿ ನೀರು ಭರ್ತಿಯಾಗಿವೆ, 168 ಕೆರೆಗಳು ಶೇ.75 ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ನೀರು ಶೇಖರಣೆಯಾಗಿದೆ, ಕೆರೆ ಕಟ್ಟೆಗಳಿಗೆ ನೀರು ಪೂರೈಕೆ ಆಗದಂತೆ ಯಾರಾದರೂ ಅಡ್ಡ ಗಟ್ಟಿದ್ದರೆ ಅಂತಹವರನ್ನು ಗುರುತಿಸಿ ಸೂಕ್ತ ಕ್ರಮ ಜರುಗಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಈಗಾಗಲೇ ಸೂಕ್ತ ಕ್ರಮ ಕೈಗೊಳ್ಳಲಾಗಿದೆ, ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಉದ್ಭವಿಸಬಹುದಾದ ಗ್ರಾಮಗಳನ್ನು ಗುರುತಿಸಲಾಗಿದೆ ಅಂತಹ ಗ್ರಾಮಗಳಿಗೆ ನೀರು ಪೂರೈಕೆ ಮಾಡಲು 160 ಖಾಸಗಿ ಕೊಳವೆ ಬಾವಿಗಳನ್ನು ಖರೀದಿಸಲಾಗಿದೆ, ಇನ್ನೂ 124 ಗ್ರಾಮಗಳಲ್ಲಿ ಕೊಳವೆ ಬಾವಿಯನ್ನು ಕೊರೆಯಲು ಸೂಕ್ತ ಜಾಗ ಗುರುತಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸಾಧ್ಯವಾದಷ್ಟು ಗಿಡ–ಮರಗಳನ್ನು ಬೆಳೆಸಿ ಬೇಸಿಗೆ ಸಂದರ್ಭದಲ್ಲಿ ಅನುಕೂಲವಾಗುತ್ತದೆ, ಗಿಡ ನೆಡುವ ಸಂದರ್ಭದಲ್ಲಿ 2X3 ಅಡಿ ಗುಂಡಿ ತೆಗೆದು ಗಿಡ ನೆಟ್ಟರೆ ಗಿಡಗಳು ಉತ್ತಮವಾಗಿ ಬೆಳೆಯುತ್ತವೆ, ಉತ್ತಮ ಪರಿಸರಕ್ಕೆ ಅಗತ್ಯವಿರುವ ಹಾಗೂ ವನ್ಯಜೀವಿಗಳಿಗೆ ಅನುಕೂಲವಾಗುವಂತಹ ಗಿಡ–ಮರಗಳನ್ನು ಬೆಳೆಸಿ, ಪ್ರಸ್ತುತ ಇರುವ ಗಿಡ ಮರಗಳನ್ನು ಉಳಿಸಿ ಇದು ಅತಿ ಮುಖ್ಯವಾದ ಕೆಲಸ ಎಂದು ಹೇಳಿದರು.

ಜಿಲ್ಲೆಯ ಸರ್ಕಾರಿ ಬಸ್ಸುಗಳು ಸರ್ವಿಸ್ ರಸ್ತೆಯಲ್ಲಿ ಪ್ರಯಾಣಿಸುತ್ತಿರುವುದು ಗಮನಕ್ಕೆ ಬಂದಿದೆ, ಸಾರ್ವಜನಿಕರ ಹಿತದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರಿ ಬಸ್ಸುಗಳಿಗೆ ಟೋಲ್‌ಗಳಲ್ಲಿ ವಿನಾಯಿತಿ ಕಲ್ಪಿಸುವಂತೆ ಪ್ರಸ್ತಾವನೆ ಸಲ್ಲಿಸಬೇಕು. ಅಧಿಕಾರಿಗಳು ಯಾವುದೇ ನಿರ್ಲಕ್ಷ್ಯ ತೋರದೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮವಹಿಸಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿ ಎಂದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಭೂ ಸುರಕ್ಷಾ ಯೋಜನೆಯಡಿ ಎಲ್ಲಾ ಕಂದಾಯ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ, ಪ್ರತಿ ದಿನಕ್ಕೆ 1000 ಭೂ ದಾಖಲೆ ಹಾಳೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಲಾಗುತ್ತಿದೆ, ಸದರಿ ವರ್ಷದಲ್ಲಿ 53 ಲಕ್ಷ ಹಾಳೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಲಾಗಿದೆ ಎಂದು ತಿಳಿಸಿದರು.

ರೈತ ಆತ್ಮಹತ್ಯೆ ಪ್ರಕರಣಗಳನ್ನು ಪರಿಶೀಲಿಸಿ ಪರಿಹಾರ ಧನ ನೀಡಲಾಗಿದೆ, ಜಿಲ್ಲೆಯ ಎಲ್ಲಾ ಕರೆಗಳ ಸರ್ವೆ ನಡೆಸಿ ಕೆರೆಯ ಸುತ್ತಳತೆಯನ್ನು ಗುರುತಿಸಲಾಗಿದೆ, ಸಂಬಂಧಪಟ್ಟ ಇಲಾಖೆಯವರು ಯಾವುದೇ ಕಾರಣಕ್ಕೂ ಒತ್ತುವರಿ ಆಗದಂತೆ ನೋಡಿಕೊಳ್ಳಿ, ಸಾರ್ವಜನಿಕರ ಅನುಕೂಲಕ್ಕಾಗಿ ಅನಕೆರೆ ಮತ್ತು ಗೌಡಹಳ್ಳಿಯಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿ.ಪಂ. ಸಿಇಓ ಕೆ.ಆರ್. ನಂದಿನಿ, ಅಪರ ಜಿಲ್ಲಾಧಿಕಾರಿ ಬಿ.ಶಿವಾನಂದ ಮೂರ್ತಿ, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಡಿಎಚ್‌ಓ ಡಾ.ಕೆ. ಮೋಹನ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜಮೂರ್ತಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ರೂಪಶ್ರೀ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಮಾಕವಳ್ಳಿ ಸೋಮಶೇಖರ್‌ಗೆ ಕನ್ನಡ ಫಿಲಂ ಚೇಂಬರ್ ಪ್ರಶಸ್ತಿ

ಕೆಆರ್.ಪೇಟೆ, ಮಾ.29– ರಾಜ್ಯದ ಪ್ರತಿಷ್ಠಿತ ಕನ್ನಡ ಫಿಲಂ ಚೇಂಬರ್ ಸಂಸ್ಥೆಯು ದಿ:ಪುನೀತ್ ರಾಜ್‌ಕುಮಾರ್ ಜನ್ಮದಿನದ ಅಂಗವಾಗಿ ಕೆ.ಆರ್.ಪೇಟೆ ತಾಲೂಕಿನ ಮಾಕವಳ್ಳಿ ಗ್ರಾಮದ ಕಿರುತೆರೆ ಕಲಾವಿದ ಎಂ.ಕೆ.ಸೋಮಶೇಖರ್ ಅವರಿಗೆ ರಾಜ್ಯ ಮಟ್ಟದ ಅತ್ಯುತ್ತಮ ಛಾಯಾಗ್ರಹಣ ಕಲಾವಿದ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಫಿಲಂ ಚೇಂಬರ್ ವತಿಯಿಂದ ಡಾ. ಪುನೀತ್ ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಕ್ಷೇತ್ರಗ ಸಾಧಕರಿಗೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಂ.ಕೆ. ಸೋಮಶೇಖರ್ ರಾಜ್ಯಮಟ್ಟದ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಹಾಗೂ ಉತ್ತಮ ಕಲಾವಿದ ಯುವರತ್ನ ಪ್ರಶಸ್ತಿಯನ್ನು ಗಣ್ಯರಿಂದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ನಟ ಮೈಕೋ ನಾಗರಾಜ್, ಶಂಖನಾದ ಅಂಜನಪ್ಪ ಮಹಾಲಕ್ಷ್ಮೀ, ಟಿ.ಆರ್. ಚಲನಚಿತ್ರ ನಟಿ ಭಾವನಾ ನಾಗೇಂದ್ರಸ್ವಾಮಿ ಜಿಲ್ಲಾ ಸಮಾದೇಷ್ಟ ಸಿ.ಕೆ. ಸಂಧ್ಯಾ, ಜಿಲ್ಲಾ ಗೃಹರಕ್ಷಕ ದಳ ಇಲಾಖೆ ಚಿತ್ರದುರ್ಗ, ಶಶಿಕುಮಾರ್ ಬಿ.ಹೆಚ್, ಸಹಾಯಕ ನಿರ್ದೇಶಕ ಪ್ರವಾಸೋದ್ಯಮ ಇಲಾಖೆ. ಜಿ.ರೇಖಾ ಸೇರಿದಂತೆ ಹಲವು ಗಣ್ಯರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ರಾಜ್ಯ ಮಟ್ಟದ ಸಾಧನೆ ಮಾಡಿರುವ ಎಂ.ಕೆ.ಸೋಮಶೇಖರ್ ಅವರನ್ನು ಶಾಸಕ ಹೆಚ್.ಟಿ.ಮಂಜು, ಸಮಾಜ ಸೇವಕ ಆರ್.ಟಿ.ಓ. ಮಲ್ಲಿಕಾರ್ಜುನ್, ಮನ್‌ಮುಲ್ ನಿರ್ದೇಶಕರಾದ ಡಾಲು ರವಿ, ಎಂ.ಬಿ.ಹರೀಶ್, ಮಿತ್ರ ಫೌಂಡೇಶನ್ ಅಧ್ಯಕ್ಷ ವಿಜಯ್ ರಾಮೇಗೌಡ ಸೇರಿದಂತೆ ಹಲವು ಗಣ್ಯರು ಅಭಿನಂದಿಸಿದ್ದಾರೆ.


ಕೆ.ಆರ್.ಪೇಟೆ ತಾಲೂಕಿನ ಮಾಕವಳ್ಳಿ ಗ್ರಾಮದ ಕಿರುತೆರೆ ಕಲಾವಿದ ಎಂ.ಕೆ.ಸೋಮಶೇಖರ್ ರಾಜ್ಯ ಮಟ್ಟದ ಅತ್ಯುತ್ತಮ ಛಾಯಾಗ್ರಹಣ ಕಲಾವಿದ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಡಿಕೆಶಿ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ



ಡಿ.ಕೆ.ಶಿ ರಾಜೀನಾಮೆಗೆ ಆಗ್ರಹಿಸಿ ಜಿಲ್ಲಾ ಬಿಜೆಪಿ ಪ್ರತಿಭಟನೆ ನಡೆಸಿತು. ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಪಾಲ್ಗೊಂಡಿದ್ದರು.

ಚಾಮರಾಜನಗರ,ಮಾ29– ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳಿಕೆ ನೀಡಿರುವ ಡಿ.ಕೆ.ಶಿವಕುಮಾರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಪ್ರತಿಭಟನೆ ನಡೆಸಿತು.

ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾನಿರತರು ರಾಜ್ಯ ಸರಕಾರ ಹಾಗೂ ಡಿಸಿಎಂ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಅಲ್ಲಿಂದ ಮೆರವಣಿಗೆಯಲ್ಲಿ ಭುವನೇಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ರಸ್ತೆ ತಡೆ ನಡೆಸಿದರು.

ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ ಮಾತನಾಡಿ, ಉಪಮುಖ್ಯಮಂತ್ರಿ ಶಿವಕುಮಾರ್ ಸಂವಿಧಾನ ಬದಲಾವಣೆ ಮಾಡಿ ಮುಸ್ಲಿಂರಿಗೆ ಶೇ.4 ರಷ್ಟು ಮೀಸಲಾತಿ ನೀಡುವುದಾಗಿ ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯ. ಕಾಂಗ್ರೆಸ್ ಸರ್ಕಾರ ವೋಟ್ ಬ್ಯಾಂಕ್‌ಗಾಗಿ ದಲಿತರು, ಹಿಂದುಳಿದ ಪರ ಮೊಸಳೆ ಕಣ್ಣೀರು ಹಾಕಿ ಡಾ. ಅಂಬೇಡ್ಕರ್‌ರವರು ಹಾಗೂ ಸಂವಿಧಾನ ವಿರುದ್ಧ ಅಪಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಮಾತನಾಡಿ, ಅವರು ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ನಮ್ಮ ಪಕ್ಷದ ಆನಂತ್ ಕುಮಾರ್ ಹೆಗಡೆ ಹೇಳಿಕೆ ನೀಡಿದಕ್ಕೆ ಸಂಸತ್‌ನಲ್ಲಿ ಕ್ಷಮೆ ಕೇಳಿಸಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ ಮತ್ತೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಲಿಲ್ಲ. ಇದೇ ರೀತಿ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್ ರಾಜೀನಾಮೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಕಾಡಾ ಮಾಜಿ ಅಧ್ಯಕ್ಷ ನಿಜಗುಣರಾಜು ಮಾತನಾಡಿದರು. ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ವೃಷಬೇಂದ್ರಪ್ಪ, ಹೊನ್ನೂರು ಮಹಾದೇವಸ್ವಾಮಿ, ನಗರ ಮಂಡಲ ಅಧ್ಯಕ್ಷ ಶಿವರಾಜ್, ಮುಖಂಡರಾದ ನೂರೊಂದು ಶೆಟ್ಟಿ ಆರ್.ಸುಂದರ್, ಕೂಡೂರು ಶ್ರೀಧರ್‌ಮೂರ್ತಿ, ಬಾಲಸುಬ್ರಮಣ್ಯಂ, ಹಂಗಳ ಪ್ರಣಯ್, ಜಯಸುಂದರ್, ಆನಂದ ಭಗೀರಥ, ಶಿವಣ್ಣ ರಾಮಸಮುದ್ರ, ವಿರೇಂದ್ರ, ಕಾಡಳ್ಳಿ ಕುಮಾರ್, ನಗರಸಭಾಧ್ಯಕ್ಷ ಸುರೇಶ್, ಅರಕಲವಾಡಿ ಮಹೇಶ್, ಹನೂರು ವೃಷಬೇಂದ್ರಸ್ವಾಮಿ, ಅರಕಲವಾಡಿ ನಾಗೇಂದ್ರ ಟಗರಪುರ ರೇವಣ್ಣ, ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮೂಡಳ್ಳಿ ಮೂರ್ತಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸೂರ್ಯಕುಮಾರ್ ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ ಚಂದ್ರಶೇಖರ್ ನಾಗರಾಜು, ಚಂದ್ರಶೇಖರ್, ನವೀನ್ ಮೌರ್ಯ, ಶಿವಣ್ಣ, ವೀರೇಂದ್ರ ಮಾಧ್ಯಮ ಪ್ರಮುಖ್ ಮಂಜುನಾಥ್, ಶಿವಣ್ಣ, ನಲ್ಲೂರು ಪರಮೇಶ್, ಕೆರಳ್ಳಿ ಮಹಾದೇವಸ್ವಾಮಿ ಜಯಸುಂದರ್, ಬುಲೆಟ್ ಚಂದ್ರು ಸಿಎಂ ಕೃಷ್ಣಮೂರ್ತಿ, ಕಿಲಗೆರೆ ಬಸವರಾಜ್, ಬೇಡರಪುರ ಬಸವಣ್ಣ, ನವೀನ್ ಮೌರ್ಯ, ಹೂಂಗನೂರು ಮಹಾದೇವಸ್ವಾಮಿ, ಕೂಸಣ್ಣ, ಮಹೇಶ್, ಲೋಕೇಶ್ ಜತ್ತಿ ಭಾಗವಹಿಸಿದ್ದರು.

ಯರಗಂಬಳ್ಳಿ ಗ್ರಾಪಂಗೆ ಶೋಭಾ ಮಹದೇಶ ಅಧ್ಯಕ್ಷೆ


ಯರಗಂಬಳ್ಳಿ ಗ್ರಾಪಂ ಅಧ್ಯಕ್ಷರಾಗಿ ಶುಕ್ರವಾರ ಆಯ್ಕೆಯಾದ ಎಂ. ಶೋಭಾ ಮಹದೇಶ ಅವರನ್ನು ಇತರೆ ಸದಸ್ಯರು ಹಾಗೂ ಮುಖಂಡರು ಅಭಿನಂದಿಸಿದರು.

ಯಳಂದೂರು,ಮಾ29–ತಾಲೂಕಿನ ಯರಗಂಬಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಎಂ.ಶೋಭಾ ಮಹದೇಶ ಅವಿರೋಧವಾಗಿ ಆಯ್ಕೆಯಾದರು.

ಒಟ್ಟು 14 ಮಂದಿ ಸದಸ್ಯರಿರುವ ಪಂಚಾಯಿತಿ ಅಧ್ಯಕ್ಷರಾಗಿದ್ದ ಭಾಗ್ಯಮ್ಮ ವಿರುದ್ಧ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿದ್ದರಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಇ.ಎಂ. ಶೋಭಾಮಹದೇಶ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಆರ್.ನಂಜುಂಡಯ್ಯ ಅಧಿಕೃತ ಘೋಷಣೆ ಮಾಡಿದರು.

ತಾಲೂಕಿನ ಪ್ರತಿಷ್ಠಿತ ಪಂಚಾಯಿತಿಗಳಲ್ಲಿ ಒಂದಾಗಿರುವ ಇಲ್ಲಿ ಅಭಿವೃದ್ಧಿಗೆ ಸಾಕಷ್ಟು ಕೆಲಸಗಳನ್ನು ಮಾಡಲು ಅವಕಾಶವಿದೆ. ಪಂಚಾಯಿತಿ ವ್ಯಾಪ್ತಿಯ ರಸ್ತೆ, ಚರಂಡಿ, ಬೀದಿ ದೀಪ, ಕುಡಿಯುವ ನೀರು ಸೇರಿದಂತೆ ಮೂಲ ಸಮಸ್ಯೆಗಳ ನಿವಾರಣೆಗೆ ಪ್ರಥಮ ಆದ್ಯತೆ ನೀಡಲಾಗುವುದು. ನರೇಗಾ ಯೋಜನೆಯಡಿಯನ್ನು ಪರಿಣಾಮಕಾರಿಯಾಗಿ ಮಾಡಲು ಶ್ರಮ ವಹಿಸಲಾಗುವುದು. ನೂತನ ಅಧ್ಯಕ್ಷೆ ಶೋಭಾ ಮಹದೇಶ, ಉಪಾಧ್ಯಕ್ಷೆ ಶಾಂತಮ್ಮ ಸದಸ್ಯರಾದ ಡಿ.ಸಿ.ಬಾಬು, ಎಂ. ಮಹೇಶ್, ಎಸ್.ಸಿದ್ದರಾಜು, ಶೀಲಮ್ಮ, ಸವಿತ, ಎಂ.ಸುಧಾ, ಮಲ್ಲಿಕಾರ್ಜುನಸ್ವಾಮಿ, ಮಹದೇವಮ್ಮ, ಎಸ್.ಶಿವಕುಮಾರ್, ಜಿ.ಕೆ.ನಾಗರಾಜು, ಮಹದೇವಮ್ಮ ಪಿಡಿಒ ಮಂಜುನಾಥ್ ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್, ಸೋಮಣ್ಣ, ಪರಶಿವಮೂರ್ತಿ ಸೇರಿದಂತೆ ಇತರರಿದ್ದರು.

ಚಾಮರಾಜನಗರದ ಸ್ವಚ್ಛತೆಗೆ ಪ್ರತಿಯೊಬ್ಬರು ಸಹಕರಿಸಿ: ಶಾಸಕ ಪುಟ್ಟರಂಗಶೆಟ್ಟಿ


ಸ್ವಚ್ಛತಾ ಅಭಿಯಾನವನ್ನು ಶಾಸಕ ಕಸ ಎತ್ತುವುದರ ಮೂಲಕ ಉದ್ಘಾಟಿಸಿದರು.

ಚಾಮರಾಜನಗರ, ಮಾ.29– ನಗರಸಭಾ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ನಗರದ ಸುಲ್ತಾನ್ ಷರೀಫ್ ವೃತ್ತದಲ್ಲಿ ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ, ನಗರಸಭೆ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ, ವರ್ತಕರ ಸಂಘ, ಮತ್ತು ಇತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿ ನಗರಸಭೆ ವತಿಯಿಂದ ವಾರ್ಡ್‌ಗಳಲ್ಲಿ ಕಸದ ಡಬ್ಬಿಯನ್ನು ವಿತರಣೆ ಮಾಡಲಾಗುತ್ತಿದ್ದು ನಿವಾಸಿಗಳು ಹಸಿ ಕಸ, ಒಣ ಕಸವನ್ನು ವಿಂಗಡಿಸಿ ನೀಡುವುದರಿಂದ ಸ್ವಚ್ಛತೆ ಸಾಧ್ಯವಾಗುತ್ತದೆ. ನಗರಸಭೆ ತೆಗೆದುಕೊಳ್ಳುವ ನಿರ್ಣಯಕ್ಕೆ ಸಾರ್ವಜನಿಕರು ಕೈಜೋಡಿಸಬೇಕು ಎಂದರು.

ಸ್ವಚ್ಛತಾ ಅಭಿಯಾನಕ್ಕೆ ಹಸಿರು ನಿಶಾನೆ ತೋರಿದ ನಗರಸಭಾ ಅಧ್ಯಕ್ಷ ಸುರೇಶ್ ಮಾತನಾಡಿ, ನಗರವನ್ನು ಸ್ವಚ್ಛವಾಗಿಡಲು ಜನರು ಸಹಕರಿಸಬೇಕು. ಪರಿಸರ ಸ್ವಚ್ಛವಾಗಿದ್ದರೆ ಉತ್ತಮ ಆರೋಗ್ಯ ಹೊಂದಲು ಸಾಧ್ಯ. ಜನರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.

ಪೌರಾಯುಕ್ತ ಎಸ್.ವಿ.ರಾಮದಾಸ್ ಮಾತನಾಡಿದರು. ನಗರಸಭಾ ಸದಸ್ಯರಾದ ಕಲೀಲ್ ಉಲ್ಲಾ, ಮಹಮದ್ ಅಮೀಕ್, ನಾಗರಾಜು, ಸ್ವಾಮಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷೆ ಡಾ.ರೇಣುಕಾದೇವಿ, ಪದಾಧಿಕಾರಿಗಳಾದ ಮಹದೇವಸ್ವಾಮಿ, ಪ್ರಕಾಶ್, ಸುಬ್ರಮಣ್ಯ, ವರ್ತಕರ ಸಂಘದ ಪ್ರಕಾಶ್, ಕೈಗಾರಿಕಾ ಉದ್ಯಮ ಸಂಘದ ಅಧ್ಯಕ್ಷರಾದ ವಿ.ಪ್ರಭಾಕರ್, ಜಯಸಿಂಹ, ರೋಟರಿ ಅಧ್ಯಕ್ಷ ನಾಗರಾಜು ಮತ್ತಿತರರು ಪಾಲ್ಗೊಂಡಿದ್ದರು

ಪಾದಚಾರಿಗೆ ಬೈಕ್ ಡಿಕ್ಕಿ; ಸವಾರ, ಮಹಿಳೆ ಸಾವು

ಚಾಮರಾಜನಗರ,ಮಾ29–ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಪರಿಚಿತ ಮಹಿಳೆಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಹಾಗೂ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಮರಿಯಾಲ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ತಾಲೂಕಿನ ಕೊತ್ತಲವಾಡಿ ಗ್ರಾಮದ ನಿವಾಸಿ ಬೈಕ್ ಸವಾರ ರಾಜು ಹಾಗೂ ಅಪರಿಚಿತ ಮಹಿಳೆ ಮೃತಪಟ್ಟವರು. ರಾಜು ಬದನಗುಪ್ಪೆ, ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಕೇನ್ಸ್ ಟೆಕ್ನಾಲಜಿ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಎಂದಿನಂತೆ ಕೆಲಸ ಮುಗಿಸಿಕೊಂಡು ನಿನ್ನೆ ರಾತ್ರಿ ಊರಿಗೆ ಬೈಕ್‌ನಲ್ಲಿ ಬರುತ್ತಿದ್ದಾಗ ಮರಿಯಾಲ ಬಳಿ ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ರಾಜು ಹಾಗೂ ಅಪರಿಚಿತ ಮಹಿಳೆ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಸಂಚಾರ ಠಾಣೆಯ ಪೊಲೀಸರು ತೆರಳಿ ಮೃತದೇಹಗಳನ್ನು ಸಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದರು. ಮೃತ ಅಪರಿಚಿತ ಮಹಿಳೆಯ ಹೆಸರು ಹಾಗೂ ವಿಳಾಸ ಪತ್ತೆಯಾಗಿಲ್ಲ. ಈ ಸಂಬಂಧ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಯುಗಾದಿಯಿಂದ ಯುಗಾದಿಗೆ ವರ್ಷ ಭವಿಷ್ಯ


ವಿ.ಕೇಶವಮೂರ್ತಿ
ಜ್ಯೋತಿಷ್ಯ ವಿದ್ವಾಂಸರು, 'ಭಾವಸಾರ್ ರತ್ನ'
'ಚೈತನ್ಯಶ್ರೀ ಪ್ರಶಸ್ತಿ ಪುರಸ್ಕೃತರು'
'ಕಲ್ಪದ್ರುಮ ಜ್ಯೋತಿಷ್ಯ ಅಧ್ಯಯನ ಕೇಂದ್ರ'
ವಿಳಾಸ: 533, 6ನೇ ಕ್ರಾಸ್, ಬೋಗಾದಿ ಉತ್ತರ, 2ನೇ ಹಂತ, ಮೈಸೂರು ನಿರ್ಮಿತಿ ಕೇಂದ್ರ ಹತ್ತಿರ, ಮೈಸೂರು.
ಮೊ: 9740973224, 9739548720



ಶ್ರೀ ಸಾಯಿನಾಥಾಯ ನಮಃ

ಶ್ರೀ ವಿಶ್ವವಸು ನಾಮಸಂವತ್ಸರ ದ್ವಾದಶ ರಾಶಿಗಳ ವರ್ಷ ಭವಿಷ್ಯ ಫಲ

30.3.2025 ರಿಂದ 18.03.2026

ಶ್ಲೋಕ: ಅಂತಿಕ್ಕು ಇಂತಿಕ್ಕು ಎಂತಿಕ್ಕೂ
ಎನಬೇಡ ಚಿಂತಿಸಿ ದೇಹ
ಬಡವಕ್ಕು ಶಿವನಿರಿಸಿದಂತಿಹುದೆ
ಲೇಸು ಸರ್ವಜ್ಞ||



ಮೇಷ: ಕೃತಿ, ಧೃತಿಗಳಲ್ಲಿ ಮುಂಚೂಣಿಯಲ್ಲಿರಬೇಕೆಂಬ ಗುಣ ಸ್ವಭಾವವುಳ್ಳ ನಿಮಗೆ ಈ ಸಂವತ್ಸರ ಪೂರ್ತಿ ತೃತೀಯ ಗೋಚಾರದ ಗುರುವು **'ಕಲಹೋ ಬಂಧು ವೈಷಮ್ಯಂ ದಾರಾ ಪುತ್ರಾದಿ ಪೀಡನಂ'** ಎಂಬ ಜ್ಯೋತಿರ್ವಾಣಿಯಂತೆ ಬಂಧು ಜನರಲ್ಲಿ ಕಲಹಗಳು, ಪತ್ನಿ ಪುತ್ರರಿಂದ ಸಂಕಷ್ಟಗಳು ಎದುರಾಗುವುವು. ಸ್ಥಾನ ನಾಶ, ಪದಚ್ಯುತಿ, ಕೈಗೊಂಡ ಕಾರ್ಯಗಳಲ್ಲಿ ವಿಘ್ನತೆಗಳು, ಅಪಜಯವೂ ತಲೆದೋರುವುದು. ನೆರೆ ಹೊರೆಯಲ್ಲಿ ವಿರೋಧಗಳು ಉಂಟಾಗುತ್ತವೆ. ಕೆಲವೊಮ್ಮೆ ಸ್ವಸ್ಥಳ ಬಿಟ್ಟು ಹೋಗಬೇಕಾದ ಪರಿಸ್ಥಿತಿ ಎದುರಾದೀತು. ಉದ್ಯೋಗಿಗಳಿಗೆ ಮೇಲಧಿಕಾರಿಗಳ ಉಪಟಳ. ಗುರು ಶಾಂತಿಗೆ ದಕ್ಷಿಣಾಮೂರ್ತಿ ಸ್ತೋತ್ರ ಪಠಿಸಬೇಕು. ಕಡಲೆಕಾಳು ದಾನ.

ಈ ಸಂವತ್ಸರದ ಆರಂಭಕ್ಕೆ ಸಾಡೇಸಾತಿ ಶನಿದೇವನ ಪ್ರಥಮ ಚರಣ ಆರಂಭವಾಗುವ ಕಾರಣ ನಿಮ್ಮ ಯತ್ನ ಕಾರ್ಯಗಳಿಗೆ ಅನೇಕ ವಿಘ್ನಗಳು ಬಂದೊದಗುತ್ತವೆ. ವ್ಯಥಾ ತಿರುಗಾಟಗಳಿಂದ ತೇಜೋಹೀನವಾದ ವದನ, ಜರ್ಜರ ಶರೀರ. ಭಾರ್ಯಾ, ಪುತ್ರರಿಗೂ ಅನಾರೋಗ್ಯ ಕಾಡುವುದು. ಬರಬೇಕಾದ ಲಾಭಾಂಶ ಕೈಸೇರದೆ, ಹೆಚ್ಚಿನ ಖರ್ಚುಗಳು ಉಂಟಾಗಿ ಸಾಲ ಮಾಡಬೇಕಾದ ಸ್ಥಿತಿಯಿಂದ ಮಾನಸಿಕವಾಗಿ ಝುರ್ಝುರಿತರಾಗುವಿರಿ. ಪರಿಹಾರಕ್ಕೆ ಹನುಮಾನ್ ಚಾಲೀಸ ಪಠಣೆ. ಶಿವಾಲಯಕ್ಕೆ ಎಳ್ಳೆಣ್ಣೆ ದಾನ.

8	3	10
9	7	5
4	11	6

ರಾಹು ಫಲ : ಧನಲಾಭವಾದರೂ ಸಾಲ ಕೊಟ್ಟು ಅಥವಾ ಜಾಮೀನು ವ್ಯವಹಾರದಿಂದ ನಷ್ಟ.
ಕೇತು ಫಲ : ಮಾನಸಿಕ ಅಶಾಂತಿ, ಸಂತಾನ ಚಿಂತೆ, ಉದರ ವ್ಯಾಧಿ.
ಆಯ –2, ವ್ಯಯ–14



ವೃಷಭ: ಕಾರ್ಯತತ್ಪರತೆ ಹಾಗೂ ಸಹನಶೀಲತೆ ನಿಮ್ಮ ರಾಶಿಗತ ಗುಣ. ಈ ಸಂವತ್ಸರದಲ್ಲಿ ಗ್ರಹಗಳಲ್ಲೇ ಅತ್ಯಂತ ಶುಭದಾಯಕನಾದ ಬೃಹಸ್ಪತಿಯು ದ್ವಿತೀಯ ಸ್ಥಾನದಲ್ಲಿ ಸಂಚರಿಸುವ ಫಲವಾಗಿ **'ಧನಧಾನ್ಯಾದಿ ಲಾಭಶ್ಚ ಸ್ತ್ರೀ ಲಾಭೋ ಬಹುಲಂ ಸುಖಂ'** ಎಂಬ ಜ್ಯೋತಿಷ ವ್ಯಾಖ್ಯಾನದಂತೆ ಹೆಚ್ಚಿನ ಧನ–ಧಾನ್ಯಾದಿ ಸಂಚಯವೂ, ಐಶ್ವರ್ಯ ಪ್ರಾಪ್ತಿಯೂ, ವಿವಾಹಾರ್ಥಿಗಳಿಗೆ ಕಂಕಣ ಬಲ ಹಾಗೂ ಸ್ತ್ರೀ ಸುಖಗಳು ಉಂಟಾಗುತ್ತವೆ. ನಿಮ್ಮ ಶ್ರೇಷ್ಠ ಬುದ್ಧಿಮತ್ತೆಯಿಂದಲೂ, ವಾಕ್ಚಾತುರ್ಯದಿಂದಲೂ ಮಹತ್ಕಾರ್ಯಗಳನ್ನು ಸಾಧಿಸಿಕೊಳ್ಳುವಿರಿ. ಮನೆಯಲ್ಲಿ ದೇವತಾ ಕಾರ್ಯಗಳು ನಡೆಯುವುವು. ಸ್ಥಿರಾಸ್ತಿಗಳ ಸಂಪಾದನೆ, ಶತ್ರುಗಳ ನಿಗ್ರಹದಂತಹ ಶುಭಫಲಗಳನ್ನು ಅನುಭವಿಸುವಿರಿ. ವಿದ್ಯಾರ್ಥಿಗಳು ಉನ್ನತ ಶ್ರೇಣಿಯ ಕ್ರಮತೆಯನ್ನು ಹೊಂದಿರುತ್ತಾರೆ.

ಈ ವರ್ಷ ಪೂರ್ತಿ ಏಕಾದಶ ಲಾಭಸ್ಥಾನದಲ್ಲಿ ಸಂಚರಿಸುವ ಸೂರ್ಯ ಪುತ್ರನಾದ ಶನಿದೇವನು ಧನಲಾಭ, ಗ್ರಾಮ ಹಾಗೂ ಭೂಮಿಲಾಭ, ರಾಜ ಸನ್ಮಾನ, ಅಭೀಷ್ಟ ಸಿದ್ಧಿ, ಸಕಲ ಕಾರ್ಯಗಳಲ್ಲಿ ಸಫಲತೆಯನ್ನು ದಯಪಾಲಿಸುವನು. ಕೃಷಿಕರಿಗೆ ಉತ್ತಮ ಫಸಲು ಹಾಗೂ ಬೆಲೆ ದೊರೆತು ಸಂತೋಷಿಗಳಾಗುವರು. ನಿಮ್ಮ ಸಮಾಜ ಸೇವೆ, ಸಾಧನೆಗಳಿಂದ ಮಾನ, ಸನ್ಮಾನಗಳಿಗೆ ಭಾಜನರಾಗುವಿರಿ. ನ್ಯಾಯಾಲಯ ವಿಚಾರಗಳಲ್ಲಿ ವಿಜಯ ಹೊಂದುವ ಸಂಭವವಿದೆ.

ರಾಹು ಫಲ : ನೂತನ ಉದ್ಯಮ ಸ್ಥಾಪನೆ, ಕರ್ಮ ಚಿಂತೆ.
ಕೇತು ಫಲ : ವಾಹನದಿಂದ ನಷ್ಟ, ಆರೋಗ್ಯದಲ್ಲಿ ವ್ಯತ್ಯಯ. ಸಂಬಂಧಿಕರೊಂದಿಗೆ ಕಲಹ.

11	6	13
12	10	8
7	14	9

ಆಯ – 11, ವ್ಯಯ–5



ಮಿಥುನ: ಚತುರ ಬುದ್ಧಿ ಹಾಗೂ ದ್ವಂದ್ವ ನಿಲುವು ನಿಮ್ಮ ರಾಶಿ ಜನ್ಮ ಸ್ವಭಾವ. ಈ ಸಂವತ್ಸರದಲ್ಲಿ ಬೃಹಸ್ಪತಿ ಎಂಬ ನಾಮಾಂಕಿತವುಳ್ಳ ಬೃಹತ್ ಗ್ರಹ ಶ್ರೀಗುರು ನಿಮ್ಮ ಜನ್ಮರಾಶಿಯಲ್ಲೇ ಸಂಚರಿಸುವ ಪರಿಣಾಮ **'ಜನ್ಮನ್ಯ ಪಗತಧನಿರ್ಧೀಃ ಸ್ಥಾನ ಭ್ರಷ್ಟೋ ಬಹು ಕಲಹಯುತಃ'** ಎಂಬಂತೆ ಕೈಯಲ್ಲಿ ಹಣ ನಿಲ್ಲದು, ನಿಮ್ಮ ಸ್ಥಾನಕ್ಕೆ ಚ್ಯುತಿಯುಂಟಾಗುವುದು. ನೆರೆಹೊರೆಯಲ್ಲಿ ವ್ಯಾಜ್ಯಗಳಿಂದ ಬವಣೆ, ಸ್ವಜನರ ವಿರೋಧ ಎದುರಿಸಬೇಕಾಗುವುದು. ಶರೀರ ಪೀಡಾ, ಮಾನಸಿಕ ವ್ಯಥೆ. ವ್ಯಾಪಾರ ಉದ್ಯೋಗಗಳಲ್ಲಿ ಅಲ್ಪ ಪ್ರಗತಿ, ಹೂಡಿದ ಬಂಡವಾಳಕ್ಕೆ ತಕ್ಕ ಪ್ರತಿಫಲ ದೊರಕದು. ವೈದ್ಯೋಪಚಾರಕ್ಕೆ ಹೆಚ್ಚಿನ ಹಣ ವ್ಯಯವಾಗುವುದು. ಪರಿಹಾರಕ್ಕೆ ವಿಷ್ಣು ಸಹಸ್ರನಾಮ ಪಠಣ.

ವರ್ಷಪೂರ್ತಿ ದಶಮದಲ್ಲಿ ಗೋಚರಿಸುವ ವಾಯಸ ವಾಹನನಾದ ಶ್ರೀ ಶನಿಸ್ವಾಮಿಯೂ ನಿಮ್ಮ ಕೈ ಹಿಡಿಯಲಾರನು. **'ನಷ್ಟಾನಿ ಸರ್ವ ಕರ್ಮಾಣಿ ವ್ಯಾಕುಲತ್ವಂ ಮಹದ್ ಭಯಂ'** ಎಂಬ ಋಷಿವಾಣಿಯಂತೆ ಮಾಡುವ ಕರ್ಮಕ್ಕೆ ಸೂಕ್ತ ಪ್ರತಿಫಲ ದೊರೆಯದೆ ದ್ರವ್ಯ ನಷ್ಟ, ಯತ್ನ ಕಾರ್ಯಗಳು ಮುಂದೆ ಸಾಗದೆ ಮನಸ್ಸಿಗೆ ಕಳವಳವಾಗುವುದು. ಸರ್ಕಾರಿ ಅಧಿಕಾರಿಗಳು ಅನ್ಯಾಹಾರ ಎಸಗಿ ಅಪಮಾನ ಹಾಗೂ ಕಾನೂನು ವಿಚಾರಣೆ ಎದುರಿಸಬೇಕಾಗುವುದು. ರಾಜಕೀಯ ರಂಗದವರಿಗೆ ಜನ ವಿರೋಧ ಹಾಗೂ ಹಗರಣಗಳಿಂದ ಅಪಕೀರ್ತಿ ಉಂಟಾಗುವುದು. ಶನಿದೇವನ ಅವಕೃಪೆಯಿಂದ ಪಾರಾಗಲು ಶ್ರೀ ಶನಿ ಮೂಲಮಂತ್ರ ಪಠಿಸಿ, ಕಪ್ಪು ಗೋವು ಸೇವೆ.

ರಾಹು ಫಲ : ಸಹೋದರರೊಡನೆ ಭಿನ್ನಾಭಿಪ್ರಾಯ, ತೀರ್ಥಯಾತ್ರೆ
ಕೇತು ಫಲ : ಕ್ರೀಡೆಯಲ್ಲಿ ಕೀರ್ತಿ, ನೂತನ ಉದ್ಯಮ ಪ್ರಾರಂಭ.

9	4	11
10	8	6
5	12	7

ಆಯ – 14, ವ್ಯಯ–2



ಕಟಕ: ದುಂಬಿಯಂತೆ ಚಂಚಲ ಹಾಗೂ ಕಾರ್ಯಶೀಲತೆಯು ಗುಣವುಳ್ಳ ನಿಮಗೆ ದೇವಾಚಾರ್ಯನೆನಿಸಿದ ಗುರುವು ವರ್ಷಪೂರ್ತಿ ವ್ಯಯ ಭಾವದಲ್ಲಿ ಗೋಚರಿಸುವ ಫಲವಾಗಿ **'ಧನ ಧಾನ್ಯಾದಿ ನಾಶಶ್ಚ ದೇಹ ಪೀಡಾ ಮನೋರುಜಾ'** ಶಾಸ್ತ್ರ ಉಲ್ಲೇಖದಂತೆ ಧನ–ಧಾನ್ಯ ನಷ್ಟವೂ, ದೇಹಾರೋಗ್ಯದಲ್ಲಿ ವ್ಯತ್ಯಯವೂ ಉಂಟಾಗುವುದು. ಧನ ಸಂಪತ್ತಿನ ಹೆಚ್ಚುವರಿಂದ ಹಾನಿ ಪ್ರಸಂಗಗಳು ಎದುರಾಗುವುವು. ಕೂಡಿಟ್ಟ ಹಣ ಅನವಶ್ಯಕ ವಿಚಾರಗಳಿಗೆ ವ್ಯಯವಾಗುವುದು. ದೇಹ ಸ್ವಾಸ್ಥ್ಯ ಕ್ಷೀಣವಾಗಿ ಔಷಧೋಪಚಾರಗಳಿಗೆ ಹಣ ವ್ಯಯವಾಗುವುದು. ನ್ಯಾಯವಾದ ಮಾರ್ಗದಲ್ಲೇ ನಡೆದರೂ ಅಸಫಲತೆಯನ್ನು ಅನುಭವಿಸುವಿರಿ. ಅಂದುಕೊಂಡ ಮಹತ್ತರ ಕಾರ್ಯ ಕಲಾಪಗಳಲ್ಲಿ ವಿಘ್ನಗಳು ಉಂಟಾಗಲಿದೆ. ಸ್ವದೇಶ ಅಥವಾ ಜನ್ಮಸ್ಥಳ ತ್ಯಜಿಸಬೇಕಾದೀತು. ದಕ್ಷಿಣಾಮೂರ್ತಿ ಸ್ತೋತ್ರ ಪಠಿಸಿ.

ನೀತಿಶಾಸ್ತ್ರ ಕೋವಿದನಾದ ಶನಿರಾಜನು ವರ್ಷವಿಡೀ ನವಮದಲ್ಲಿ ಗೋಚರಿಸುವ ಪರಿಣಾಮ **'ದಾರಾಣಾಂ ಸ್ವಜನ ಕ್ಲೇಶಃ ಸಂತಾಪಃ ಕಲವೋ ಜನೈಃ'** ಎಂಬ ಪರಾಶರೋಕ್ತಿಯಂತೆ ಮನೆಯಲ್ಲಿ ಸ್ವಜನರಲ್ಲಿ ಕ್ಲೇಶ, ಕಲಹಗಳಿಂದ ಮನಃಶಾಂತಿಗೆ ಭಂಗ ಉಂಟಾಗುವುದು. ಸತಿ–ಸುತರಲ್ಲಿ ಭೇದಾಭಿಪ್ರಾಯಗಳು ಸಂಭವಿಸುತ್ತವೆ. ಉದ್ಯೋಗಾಭಿವೃದ್ಧಿ ಕುಂಠಿತವಾಗುವುದು. ಧರ್ಮ ಕಾರ್ಯಗಳಿಗೆ ಅಡ್ಡಿ ಆತಂಕಗಳು ಎದುರಾಗುವುದು. ಶನಿಶಾಂತಿಗೆ ಸಮೀವೃಕ್ಷ ಪ್ರದಕ್ಷಿಣೆ.

7	2	9
8	6	4
3	10	5

ರಾಹು ಫಲ : ಎಲ್ಲರಲ್ಲಿ ವಿರೋಧ, ಮರಣಶಾಸನದಿಂದ ಧನ ಲಭಿಸಬಹುದು.
ಕೇತು ಫಲ : ಮಾತಿನಿಂದ ಕಲಹ, ಆರ್ಥಿಕ ಮುಗ್ಗಟ್ಟುಗಳು.
ಆಯ –14, ವ್ಯಯ–8



ಸಿಂಹ: ವನರಾಜನಂತೆ ಸ್ವೇಚ್ಛವಾಗಿ ಇರಬಯಸುವುದು ನಿಮ್ಮ ರಾಶಿ ಜನ್ಮ ಗುಣ. ಜೀವಗ್ರಹನೆಂಬ ನಾಮಾಂಕಿತವುಳ್ಳ ಗುರು ಗ್ರಹವು ಈ ಸಂವತ್ಸರ ಪೂರ್ತಿ ಲಾಭಭಾವದಲ್ಲಿ ಸಂಚರಿಸುವಾಗ **'ಪುತ್ರ ಕರ್ಮಾರ್ಥ ಸಿದ್ಧಿಂ ಮಹಾರಾಜ ಪ್ರಸಾದೇನ ಸರ್ವ ಸೌಖ್ಯಂ ಧನಾಗಮಃ'** ಎಂಬ ಜ್ಯೋತಿರ್ವಾಣಿಯಂತೆ ಧರ್ಮ ಅರ್ಥ ಸಿದ್ಧಿಯೂ, ಕಾರ್ಯ ಸಿದ್ಧಿಯೂ ಉಂಟಾಗುವುದು. ರಾಜ ಪ್ರಸಾದ ದೊರಕುವುದು. ಪುತ್ರ ಸಂತಾನ ಯೋಗ ಹಲವರಿಗೆ ಉಂಟು. ಆರ್ಥಿಕ ಪರಿಸ್ಥಿತಿಯಲ್ಲಿ ಗಣನೀಯ ಸುಧಾರಣೆಯನ್ನು ಕಾಣುವಿರಿ. ಮನೆ, ನಿವೇಶನ ಹೊಂದಲು ಗುರುಕೃಪೆಯಿದೆ. **'ಪ್ರಯತ್ನ ಪುರುಷಾಧೀನ, ಫಲ ದೈವಾಧೀನ'** ಎಂಬ ನೀತಿ ವಾಕ್ಯದಂತೆ ಮುಂದುವರೆಯಿರಿ. ಅವಿವಾಹಿತರಿಗೆ ಕಂಕಣ ಯೋಗವಿದೆ.

ಯುಗಾದಿಯ ದಿನದಂದೇ ಅಷ್ಟಮ ಭಾವಕ್ಕೆ ಸರಿಯುವ ಧರ್ಮ ಮಾರ್ಗ ಪ್ರೇರಕನಾದ ಶ್ರೀ ಶನಿರಾಜ **'ರಂಧ್ರೇ ಅಪಮೃತ್ಯು ಭಯಂ ಚೈವ ಕುತ್ಸಿತಾನ್ನ ಭೋಜನಂ'** ಎಂಬ ಪರಾಶರೋಕ್ತಿಯಂತೆ ಅಪಮೃತ್ಯು, ಅಪಘಾತ, ಅಪಜಯ, ನೀಚನ್ನ ಭೋಜನಗಳಂತಹ ಅಶುಭ ಫಲಗಳನ್ನು ನೀಡಲಿದ್ದಾನೆ. ದುಷ್ಟ ಜನರ ಸಹವಾಸದಿಂದ ನಿಮ್ಮ ಸ್ಥಾನ, ಗೌರವಗಳಿಗೆ ಧಕ್ಕೆಯಾಗುವುದು. ಪ್ರಯತ್ನಪೂರ್ವಕವಾಗಿ ಮಾಡಿದ ಕೆಲಸಗಳಲ್ಲಿ ಭಂಗ ಉಂಟಾಗುವುದು. ಕೃಷಿಕರಿಗೆ ಕೃಷಿ ಹಾಗೂ ಪಶು ನಾಶದಿಂದ ನಷ್ಟ, ಶ್ರೀ ಶನ್ಯಾಷ್ಟೋರ ಪಠಿಸಿ.

8	1	6
3	5	7
4	9	2

ರಾಹು ಫಲ : ಯತ್ನ ಕಾರ್ಯ ಭಂಗ, ದಾಂಪತ್ಯದಲ್ಲಿ ವಿರಸ, ಪ್ರಯಾಣಗಳಲ್ಲಿ ಹಾನಿ. ವಾತ ರೋಗ.
ಕೇತು ಫಲ : ಚಿತ್ತ ಭ್ರಮೆ, ಮಾನಸಿಕ ಭಯ, ನರದೌರ್ಬಲ್ಯ.
ಆಯ–11, ವ್ಯಯ–11



ಕನ್ಯಾ: ಸಕಲ ವಿದ್ಯಾಸಕ್ತಿ, ಕೋಮಲವಾದ ಮನಸ್ಸು ನಿಮ್ಮ ಜನ್ಮಗತ ಗುಣ. ಸುರಾಚಾರ್ಯನಾದ ಗುರುವು ದಶಮದಲ್ಲಿ ಚಲಿಸುವ ಈ ಸಂವತ್ಸರ **'ಪುತ್ರದಾರಾ ವಿಯೋಗಸ್ವ ಧನಧಾನ್ಯಾರ್ಥ ನಾಶನವಮ್'** ಎಂಬ ಪರಾಶರೋಕ್ತಿಯಂತೆ ಈ ವಿಶ್ವವಸು ನಾಮ ಸಂವತ್ಸರ ಅಷ್ಟೊಂದು ಆಶಾದಾಯಕವಾಗಿರದು. ಸತಿ–ಸುತರನ್ನು ಅಗಲಿ ಪರಸ್ಥಳ ವಾಸವೂ, ಧನ–ಧಾನ್ಯ ನಾಶಗಳು ಉಂಟಾಗುವುದು. ಪರಸ್ಥಳ ವಾಸವೋ, ಪರದಾಟವೋ ಎಂಬಂತೆ ಪ್ರಸಂಗ ಬರುವುದು. ವ್ಯಾಪಾರ ವ್ಯವಹಾರಗಳಲ್ಲಿ ಸಾಧಾರಣ ಪ್ರಗತಿ. ಹೂಡಿದ ಬಂಡವಾಳಕ್ಕೆ ತಕ್ಕುದಾದ ಲಾಭಾಂಶ ದೊರೆಯದೆ ನಿರಾಶೆಯನ್ನು ಅನುಭವಿಸುವಿರಿ. ಷೇರು ವ್ಯವಹಾರದ ಪರಿಜ್ಞಾನವಿಲ್ಲದೆ ಬಂಡವಾಳ ಹೂಡಿ ನಷ್ಟವಾದೀತು. ಸರ್ಕಾರಿ ಅಧಿಕಾರಿಗಳಿಗೆ ಅಪವಾದಗಳು ಸುತ್ತಿಕೊಳ್ಳುವುದು. ಮೇಲಧಿಕಾರಿಗಳ ಕಾಕದೃಷ್ಟಿಯಿಂದ ಅಶುಭ ಫಲಗಳಿಂದ ಪಾರಾಗಲು ಕಡಲೆ ಕಾಳು ದಾನ ಹಾಗೂ ಶ್ರೀದತ್ತ ಗುರು ಚರಿತ್ರೆ ಪಠಿಸಿ.

ರವಿ ನಂದನನಾದ ಶ್ರೀ ಶನಿದೇವನು ಈ ವರ್ಷ ಸಪ್ತಮ ಭ್ರಮಣ ಸಮಯದಲ್ಲಿ ನಿಮ್ಮ ಕೈ ಹಿಡಿಯಲಾರ. **'ದಾರಾಣಾಂ ಸ್ವಜನ ಕ್ಲೇಶಃ ಸಂತಾಪಃ ಕಲವೋ ಜನೈಃ'** ಎಂಬ ಶಾಸ್ತ್ರ ನುಡಿಯಂತೆ ಸ್ವಜನ ವಿರೋಧ, ಪಾಲುದಾರಿಕೆ ವ್ಯವಹಾರದಲ್ಲಿ ಭೇದಭಾವ ಹಾಗೂ ನಷ್ಟಗಳು ಸಂಭವಿಸುವುದು. ಸತಿ–ಸುತರಲ್ಲಿ ಒಮ್ಮತವಿರದೆ ಮನಃಶಾಂತಿಗೆ ಧಕ್ಕೆಯಾಗುವುದು. ಕಾರ್ಮಿಕ ವರ್ಗದವರಿಂದ ಅಸಹಕಾರ ಹಾಗೂ ಹಿತಶತ್ರುಗಳು ಬಲಗೊಳ್ಳುವರು.

ಶ್ರೀ ಶನಿಶಾಂತಿಗೆ ಬನ್ನಿಮರ ಪ್ರದಕ್ಷಿಣೆ.

ರಾಹು ಫಲ : ಶತ್ರುನಾಶ, ಆರ್ಥಿಕ ಅಭಿವೃದ್ಧಿ, ಕ್ರೀಡೆಯಲ್ಲಿ ಜಯ.
ಕೇತು ಫಲ : ಮಾನಸಿಕ ಪೀಡೆ, ನರ ದೌರ್ಬಲ್ಯ, ಧರ್ಮ ಕಾರ್ಯಗಳಿಗೆ ಅಡಚಣೆ.

9	4	11
10	8	6
5	12	7

ಆಯ–14, ವ್ಯಯ–2



ತುಲಾ: ನ್ಯಾಯಾನ್ಯಾಯ ವಿಮರ್ಶೆ ನಿಮ್ಮ ರಾಶಿ ಜನ್ಯ ಗುಣ. ಈ ವಿಶ್ವವಸು ಸಂವತ್ಸರ ನಿಮಗೆ ಅದೃಷ್ಟದ ವರ್ಷವೆಂದು ಹೇಳಬಹುದು. ದೈವ ಗುರು ಬೃಹಸ್ಪತಿ ಹಾಗೂ ನೀತಿಶಾಸ್ತ್ರ ಕೋವಿದನಾದ ಶನಿಮಹಾತ್ಮ ಇಬ್ಬರದೂ ಶುಭ ಸಂಚಾರ ಫಲವಾಗಿ ನಿಮ್ಮ ಮೇಲೆ ಕೃಪಾವರ್ಷವನ್ನೇ ಹರಿಸಲಿದ್ದಾರೆ. ಭಾಗ್ಯಸ್ಥಾನದಲ್ಲಿ ಸಂಚರಿಸುವ ಗುರು **'ಪುತ್ರೋತ್ಸವಾದಿ ಸಂತೋಷೋ ಗೃಹೇ ಕಲ್ಯಾಣ ಸಂಭವಃ'** ಎಂಬ ಜ್ಯೋತಿಷ ಪ್ರಣೀತದಂತೆ ಮನೆಯಲ್ಲಿ ಸುಖ ಸಂತೋಷಗಳೂ, ಪುತ್ರ ಸಂತಾನದ ಸಂಭ್ರಮವೂ ಉಂಟಾಗಲಿದೆ. ವಿವಾಹಾಕಾಂಕ್ಷಿಗಳಿಗೆ ಸೂಕ್ತ ಬಾಳ ಸಂಗಾತಿ ದೊರೆಯುವರು. ನಿವೇಶನ ಭವನ ಹೊಂದುವ ಅವಕಾಶವಿದೆ. ಸಮಾಜದಲ್ಲಿ ಮಾನ ಸನ್ಮಾನಗಳು ದೊರೆಯುವುದು. ಉದ್ಯೋಗ ವ್ಯಾಪಾರಗಳಲ್ಲಿ ಉತ್ತಮ ಧನಲಾಭವಾಗುವುದು. ವಿದ್ಯಾರ್ಥಿಗಳು ಉನ್ನತ ಸಾಧನೆಗೈಯುವರು.

ಛಾಯಾ ನಂದನನಾದ ಶನಿ ಮಹಾರಾಜ ಷಷ್ಠದಲ್ಲಿ ಗೋಚರಿಸುವ ಫಲವಾಗಿ **'ದೇಹ ಸೌಖ್ಯಂ ಹೃದುತ್ಸಾಹೋ ಗೃಹೇಋಣಮುಕ್ತಾದಿ ಸಂಭವಃ'** ಎಂಬಂತೆ ಆರೋಗ್ಯವಂತರಾಗಿ, ಉತ್ಸಾಹಭರಿತರಾಗಿ ಆಪ್ತ ಬಂಧು ಜನರ ಆದರ ಹಾಗೂ ಸ್ತ್ರೀ ಸೌಖ್ಯಗಳು ಉಂಟಾಗುವುದು. ಋಣ ಮುಕ್ತರಾಗಿ ನೂತನ ಗೃಹ ನಿರ್ಮಾಣಕ್ಕೆ ಪ್ರಯತ್ನಿಸುವಿರಿ. ಶತ್ರುಗಳ ಮೇಲೆ ವಿಜಯವನ್ನು ಸಾಧಿಸುವಿರಿ. ಮೈ–ಮನಗಳಿಗೆ ಸಂತೋಷ ಉಂಟಾಗುವಂತಹ ಪ್ರಸಂಗಗಳು ಘಟಿಸುವುದು.

11	6	13
12	10	8
7	14	9

ರಾಹು ಫಲ : ವಿದ್ಯಾಭ್ಯಾಸದಲ್ಲಿ ಪ್ರಗತಿ, ಆರ್ಥಿಕ ಸಂಕಷ್ಟಗಳು, ಉದರ ವ್ಯಾಧಿ.
ಕೇತು ಫಲ : ಆಕಸ್ಮಿಕ ಧನಲಾಭ, ತೀರ್ಥಯಾತ್ರೆ.
ಆಯ–11, ವ್ಯಯ–5



ವೃಶ್ಚಿಕ: ಗುಟ್ಟು ಬಿಟ್ಟು ಕೊಡದಿರುವುದು ನಿಮ್ಮ ರಾಶಿಗತ ಗುಣ. ಅಷ್ಟಮ ಭಾವದಲ್ಲಿ ಸಂಚರಿಸುವ ಶ್ರೀ ಗುರುದೇವ ಈ ವರ್ಷ ನಿಮ್ಮ ಅನುಕೂಲಕ್ಕಿಲ್ಲ. **'ಬಂಧು ವ್ಯಾಧಿಜಾಷ್ಟಮೇ ಶೋಕಮುಗ್ರಾ ಮಾರ್ಗಮಧ್ಯೆ'** ಎಂಬ ಜ್ಯೋತಿಷ್ಯ ನಿರೂಪದಂತೆ, 'ಅಷ್ಟಮ' ವೆಂದರೆ 'ಕಷ್ಟಮ' ಗುರುವೆಂದೇ ಅರ್ಥ. ಬಂಧನಾದಿ, ಅನಾರೋಗ್ಯ, ದುಃಖ ಪ್ರಸಂಗಗಳನ್ನು ಎದುರಿಸಬೇಕಾದೀತು. ಪ್ರಯಾಣ ಸಮಯದಲ್ಲಿ ಮಾರ್ಗ ಮಧ್ಯೆ ಹಾನಿಕಾರಕ ಘಟನೆಗಳು ಸಂಭವಿಸಬಹುದು. 'ಸೇಫ್ಟಿ ಫಸ್ಟ್ ಸ್ಪೀಡ್ ನೆಕ್ಸ್ಟ್' ಎಂಬ ತತ್ವವನ್ನು ಪಾಲಿಸಿ. ನೀವೂ ಕ್ಷೇಮವಾಗಿರಿ. ಇತರರೂ ಕ್ಷೇಮವಾಗಿರಲಿ. ದೇಹ ಸೌಖ್ಯವೂ ಅಷ್ಟೊಂದು ಚೆನ್ನಾಗಿರುವುದಿಲ್ಲ. ಪರಿಹಾರಕ್ಕೆ ಶ್ರೀ ಗುರ್ವಾಷ್ಟೋತ್ತರ ಪಠಿಸಿ.

ಪರಮ ವಿಷ್ಣು ಭಕ್ತನಾದ ಶ್ರೀಶನಿದೇವನು ಪಂಚಮ ಸ್ಥಾನದಲ್ಲಿ ಸಂಚರಿಸುವ ಕಾರಣ ಪುತ್ರರಿಂದ ತೊಂದರೆ, ವಿರೋಧಗಳನ್ನು ಎದುರಿಸಬೇಕಾಗುತ್ತದೆ. ಆಸ್ತಿ ವಿಷಯಗಳು ನಿಮಗೆ ವ್ಯತಿರಿಕ್ತವಾಗಿ ನಡೆಯುತ್ತವೆ. ಸ್ವಂತ ಜನರೊಂದಿಗೆ ಕಲಹಗಳು ಉಂಟಾಗುತ್ತವೆ. ಶ್ರೀಮತಿಯ ಆರೋಗ್ಯದಲ್ಲಿ ವ್ಯತ್ಯಯವಾಗುವುದು. ನಿಮಗೆ ವಾಯುಜನಿತ ರೋಗದಿಂದ ತೊಂದರೆ. ಪುಣ್ಯ ಕಾರ್ಯಗಳಿಗೆ ಅಡಚಣೆಗಳು ಉಂಟಾಗುವುದು. ಸಮಾಜ ವಿರೋಧಿ ಜನರೊಡನೆ ಸಂಪರ್ಕವನ್ನು ತ್ಯಜಿಸಿ.

8	3	10
9	7	5
4	11	6

ರಾಹು ಫಲ : ಭೂ ವಿವಾದ, ವಾಹನದಿಂದ ನಷ್ಟ, ಸ್ತ್ರೀ ಮೂಲಕ ಹಾನಿ.
ಕೇತು ಫಲ : ತಂತ್ರ ಮಂತ್ರಾಚರಣೆ. ಪುಣ್ಯನದಿ ಸ್ನಾನ.
ಆಯ–2, ವ್ಯಯ–14



ಧನುಸ್ಸು: ಮಾತು ಗಟ್ಟಿ, ಮನಸ್ಸು ಮಧುರ ಇದು ನಿಮ್ಮ ಜನ್ಮಗತ ಗುಣ. ನಿಮ್ಮ ರಾಶ್ಯಾಧಿಪತಿಯೂ, ಗ್ರಹಗಳಲ್ಲೇ ಅತ್ಯಂತ ಶುಭಪ್ರದನೂ ಆದ ಶ್ರೀ ಗುರುದೇವನು ಸಪ್ತಮದಲ್ಲಿ ಪರಿಭ್ರಮಿಸುವ ಫಲವಾಗಿ **'ಗಜಾಂತೈಶ್ವರ್ಯ ಸಂಪತ್ತಿರ್ಭಾಗ್ಯ ಸತ್ಕರ್ಮ ಸಂಯುತಃ'** ಎಂಬ ಪರಾಶರೋಕ್ತಿಯಂತೆ ಅನೇಕ ತೆರನಾದ ಸುಖ, ಭೋಗಗಳು ಹಾಗೂ ಸಂಪತ್ತು ಹೊಂದುವ ಭಾಗ್ಯವೂ ಉಂಟು. ಸಮಾಜದಲ್ಲಿ ಸತ್ಕರ್ಮ ಮಾಡುವುದರ ಮೂಲಕ ನಿಮ್ಮ ಪ್ರತಿಷ್ಠೆ ಗೌರವಗಳು ಹೆಚ್ಚುವುದು. ವಿವಾಹಯೋಗ್ಯರಿಗೆ ಕಂಕಣ ಬಲ ಕೂಡಿ ಬರುವುದು. ಕಾಲ, ಕರ್ಮ, ಕಾರಣಗಳು ಕೂಡಿ ಬಂದಿದ್ದು, ಕೈ ಹಾಕಿದ ಕೆಲಸಗಳಲ್ಲಿ ವಿಜಯವನ್ನು ಸಾಧಿಸುವಿರಿ. ವಿದ್ಯಾರ್ಥಿಗಳಿಗೂ ಇದು ಯಶಸ್ವಿನ ವರ್ಷ.

ಕಲಿಯುಗ ದಂಡಾಧಿಕಾರಿಯಾದ ಶ್ರೀ ಯಮಾಗ್ರಜನಾದ ಶ್ರೀ ಶನಿದೇವನ ಸಂಚಾರ ಚತುರ್ಥದಲ್ಲಿ ಇರುವುದರಿಂದ **'ನಷ್ಟಾನಿ ಸರ್ವ ಕರ್ಮಾಣಿ ವ್ಯಾಕುಲತ್ವಂ ಮಹದ್ ಭಯಮ್'** ಎಂಬಂತೆ ಮಾಡುವ ಕೆಲಸಗಳಲ್ಲಿ ಹಿನ್ನಡೆಯೂ, ವ್ಯಾಕುಲತೆಗಳೂ, ಭಯ ಪ್ರಸಂಗಗಳೂ ನಡೆಯುವುದು. ಸತ್ಪತ್ನಿಯಿಂದ ದೂರ ಸರಿಯುವಿಕೆ. ಬಂಧು ಜನರಿಂದ ಪೀಡೆ. ಕೆಟ್ಟ ಕೆಲಸಗಳಿಗೆ ಪ್ರೇರಣೆ ಆಗುವುದು. ಮೈ, ಮನಸ್ಸುಗಳಿಗೆ ಸುಖವಿರುವುದಿಲ್ಲ.

ಶ್ರೀ ಮೃತ್ಯುಂಜಯ ಮಂತ್ರ ಜಪಿಸಿ.

10	15	12
11	9	7
6	13	8

ರಾಹು ಫಲ : ಕೆಲಸ ಕಾರ್ಯಗಳಲ್ಲಿ ಜಯ. ಸಹೋದರ ಕಲಹ.
ಕೇತು ಫಲ : ಕೆಲವೊಮ್ಮೆ ದಾರಿದ್ರ್ಯ, ವಿಷಾಹಾರ ಸೇವನೆ, ಅತಿಸಾರ.
ಆಯ–5, ವ್ಯಯ–5



ಮಕರ: ದೈವಭಕ್ತರೂ, ಕುಶಾಗ್ರಮತಿಗಳೂ ಆದ ನಿಮಗೆ ಬೃಹತ್ ಗ್ರಹವೆನಿಸಿದ ಬೃಹಸ್ಪತಿಯು ದುಃಸ್ಥಾನವೆನಿಸಿದ ಷಷ್ಠದಲ್ಲಿ ಸಂಚರಿಸುವ ಪರಿಣಾಮ **'ನ ಸಖೀ ವದನಂ ತಿಲಕೋಜ್ವಲಂ ನ ಭವನಂ ಶಿಖಿ ಕೋಕಿಲಾ ನಾದಿತಂ'** ಎಂಬ ಆರ್ಯೋಕ್ತಿಯಂತೆ ಚೆಲುವೆಯರ ನಗು ಮುಖವಾಗಲಿ, ನವಿಲಿನ ನರ್ತನವಾಗಲಿ, ಕೋಗಿಲೆಯ ಮಧುರ ಸ್ವರವಾಗಲಿ ಬೇಕೆಂದೆನಿಸುವುದಿಲ್ಲ. ಅರ್ಥಾತ್ ಮಾನಸಿಕ ತೊಳಲಾಟಗಳು ಕಾಡಿಸುತ್ತವೆ. ಶತ್ರುಗಳ ಕಾಟ, ಅನಾರೋಗ್ಯ, ಸಾಲ ಮಾಡಬೇಕಾದ ಸನ್ನಿವೇಶಗಳು ಉಂಟಾಗಲಿದೆ. ಶ್ರೀ ಗುರುಶಾಂತಿಗೆ ಗುರುಚರಿತ್ರೆ ಪಠಿಸಿ.

ನಿಮ್ಮ ರಾಶ್ಯಾಧಿಪತಿಯೂ, ನೀತಿ ಮಾರ್ಗ ಕೋವಿದನೂ ಆದ ಶ್ರೀ ಶನಿದೇವನು ವಿಕ್ರಮಭಾವವೆನಿಸಿದ ತೃತೀಯದಲ್ಲಿ ಪರಿಭ್ರಮಿಸುವ ಕಾರಣ ಗುರುಗ್ರಹದಿಂದಾಗುವ ಅಶುಭ ಫಲಗಳನ್ನು ತಗ್ಗಿಸಲಿದ್ದಾನೆ. ನಿಮ್ಮ ಸಮಯೋಚಿತ ಶಕ್ತಿ, ಸಾಮರ್ಥ್ಯಗಳಿಂದಲೂ ಧೈರ್ಯ ಸಾಹಸಗಳಿಂದಲೂ ಕೆಲಸ ಕಾರ್ಯಗಳು ಸಫಲತೆಯ ಹಾದಿಯಲ್ಲಿ ಮುನ್ನಡೆಯುವುದು. ಸಾಮಾಜಿಕವಾಗಿ ಸಣ್ಣ, ಪುಟ್ಟ ಅಧಿಕಾರ ಗ್ರಹಣ ಮಾಡುವಿರಿ. ಶತ್ರುಗಳು ಹಿಮ್ಮೆಟ್ಟುವರು. ಎಣ್ಣೆ ಕಾಳು ಕೃಷಿ ಹಾಗೂ ವ್ಯಾಪಾರ ಉತ್ತಮ ಪ್ರತಿಫಲ ನೀಡುವುದು. ಕಬ್ಬಿಣ, ಸಿಮೆಂಟ್ ವ್ಯಾಪಾರ ಹಾಗೂ ಗುತ್ತಿಗೆದಾರರಿಗೆ ಧಾರಾಳ ಧನಲಾಭವಾಗುವುದು. ಕಾರ್ಮಿಕರ ಸಹಕಾರ ದೊರಕುವುದು.

12	7	14
13	11	9
8	15	10

ರಾಹು ಫಲ : ಆರೋಗ್ಯದಲ್ಲಿ ವ್ಯತ್ಯಯ. ಸಜ್ಜನರೊಂದಿಗೆ ಕಲಹ–ವಿರೋಧಗಳು.
ಕೇತು ಫಲ : ಪಾಲುದಾರಿಕೆಯಲ್ಲಿ ನಷ್ಟ. ವಿವಾಹದಲ್ಲಿ ವಿಳಂಬ.
ಆಯ–8, ವ್ಯಯ–14




ಕುಂಭ: ವಿಚಕ್ಷಣೆ ಉಳ್ಳವರೂ, ಉಪಕಾರಿಗಳೂ ಎನಿಸಿದ ನಿಮಗೆ ಪಂಚಮ ಭಾವದ ಸರಗುರು ಶುಭ ಸ್ಥಿತನಾಗಿದ್ದು **'ಸತ್ಕರ್ಮ ಚ ತಥಾ ಕೀರ್ತಿ ಪುತ್ರ ಪೌತ್ರಾದಿ ವರ್ಧನಂ'** ಎಂಬ ಪರಾಶರರ ವ್ಯಾಖ್ಯಾನದಂತೆ ನೀವು ಹಿಂದೆ ಎಸಗಿದ್ದ ಪುಣ್ಯ ಕರ್ಮಗಳು ಈ ಸಂವತ್ಸರದಲ್ಲಿ ಸತ್ಫಲವನ್ನು ನೀಡಲಿದೆ. ವ್ಯಾಪಾರ, ವ್ಯವಹಾರಗಳು ಕೈ ಹಿಡಿದು ಒಳ್ಳೆಯ ಧನಲಾಭವನ್ನು ಹೊಂದುವಿರಿ. ಸಾಮಾಜಿಕವಾಗಿ ಕೀರ್ತಿ, ಗೌರವಗಳು ದೊರೆಯುವುದು. ಹಲವರಿಗೆ ಸುಸಂತಾನ ಪ್ರಾಪ್ತಿಯು ಉಂಟು. ಮಕ್ಕಳು ಉನ್ನತಿಯನ್ನು ಸಾಧಿಸುವರು. ನಿಮ್ಮ ಬುದ್ಧಿ ಕುಶಲತೆ ಉತ್ತಮ ಮಟ್ಟವಾಗಿದ್ದು, ಗುರು ಹಿರಿಯರ ಆಶೀರ್ವಾದವೂ ದೊರೆತು ಪ್ರಮುಖ ಕೆಲಸಗಳು ಪ್ರಗತಿಯ ಹಾದಿಯಲ್ಲಿ ಸಾಗುವುದು. ವಿವಾಹಾದಿ ಶುಭ ಕಾರ್ಯಗಳು ನಡೆಯುವುದು.

ನಿಮ್ಮ ರಾಶ್ಯಾಧಿಪತಿಯೂ, ಯಮಾಗ್ರಜನೂ ಆದ ಶ್ರೀ ಶನಿದೇವನ ಸಾಡೇಸಾತಿಯ ಕೊನೆಯ ಚರಣ ಯುಗಾದಿಯ ದಿನದಿಂದಲೇ ಪ್ರಾರಂಭವಾಗುತ್ತಿದೆ. ಇದು **'ದ್ವಿತೀಯೇ ರಾಶ್ಯಾಧೀಶೆ ನಷ್ಟಾನಿ ಸರ್ವ ಕರ್ಮಾಣಿ ದೇಹ ಬಾಧಾಭವಿಷ್ಯತಿ'** ಎಂಬ ಋಷಿವಾಣಿಯಂತೆ ಧನ ನಷ್ಟವೂ ಮಾಡುವ ಕೆಲಸಗಳಲ್ಲಿ ಅಡಚಣೆಗಳೂ ಉಂಟಾಗಲಿದೆ. ಶನಿದೇವನ ಕಾರಕತ್ವ ಗಳಾದ ಕೃಷಿ, ಪಶು ಸಂಗೋಪನೆಗಳು ನಿರೀಕ್ಷಿತ ಫಲ ನೀಡದು. ಸತಿ– ಸುತರಿಂದ ದೂರವಿರಬೇಕಾದೀತು. ವಾತ ಜನಿತ ಕಾಯಿಲೆಯಿಂದ ತೊಂದರೆ ಅನುಭವಿಸುವಿರಿ. ಆತುರದ ವಾಹನ ಚಾಲನೆ ಮುಳುವಾಗುವುದು.

ಶ್ರೀ ಶನಿಶಾಂತಿಗೆ ಶ್ರೀ ಶನಿ ಚಾಲೀಸ ಪಠಿಸಿ.

13	8	15
14	12	10
9	16	11

ರಾಹು ಫಲ : ದಾರಾಪುತ್ರರಿಂದ ಪೀಡೆ. ಮಾನಹಾನಿ
ಕೇತು ಫಲ : ಭಯ ಪ್ರಸಂಗಗಳು. ಮನಃಚಂಚಲತೆ.
ಆಯ–8, ವ್ಯಯ–14



ಮೀನ: ಧರ್ಮ ನಿಷ್ಠೆ ಹಾಗೂ ದ್ವಿಸ್ವಭಾವ ನಿಮ್ಮ ರಾಶಿ ಗತ ಗುಣ. ನಿಮ್ಮ ರಾಶ್ಯಾಧಿಪತಿ ಹಾಗೂ ಜೀವಗ್ರಹನೆಂಬ ನಾಮಾಂಕಿತ ಉಳ್ಳ ದೇವಗುರು ಚತುರ್ಥದಲ್ಲಿ ಸಂಚರಿಸುವ ಫಲವಾಗಿ 'ಕಲಹೋ ಬಂಧು ವೈಶಮ್ಯಂತ್ವೈಶ್ಚ ಚತುರ್ಥೇ' ಎಂಬ ಜ್ಯೋತಿಷ ನಿರೂಪದಂತೆ ಬಂಧು, ಬಾಂಧವರೊಡನೆ ಕ್ಲೇಶ, ವಿವಾದಗಳು ಉಂಟಾಗಿ ಮಾನಸಿಕ ಪೀಡೆಯನ್ನು ಅನುಭವಿಸುವಿರಿ. ಶತ್ರು ಜನರ ಕುಟಿಲತೆಗಳಿಂದ ಜರ್ಝರಿತರಾಗುವಿರಿ. ಸಂಪಾದಿಸಿದ್ದ ಹಣ ಅನಾವ್ರಯವಾಗುವುದು. 'ಹೆಸರಿಗೆ ಹಾಲಪ್ಪ ನೀರಿಗೆ ಬರ' ಎಂಬಂತೆ ನಿಮ್ಮ ಪರಿಸ್ಥಿತಿ ಆಗುವುದು. ಚತುಷ್ಪಾದ ಪ್ರಾಣಿಗಳಿಂದ ಪೀಡೆ ಸಂಭವಿಸುವುದು. ತಾಳ್ಮೆ ಮತ್ತು ಸಹನೆ ನಿಮ್ಮ ಮೂಲ ಮಂತ್ರವಾಗಿರಲಿ. ಈಶ್ವರನಿಗೆ ರುದ್ರಾಭಿಷೇಕ ಮಾಡಿಸುವುದರಿಂದ ಕಷ್ಟ ನಿವಾರಣೆ.

ಛಾಯಾಸುತನಾದ ಶ್ರೀ ಶನಿಯು ನಿಮ್ಮ ಜನ್ಮರಾಶಿಗೆ ಪ್ರವೇಶ ಮಾಡುವ ಪರಿಣಾಮ. ಇದನ್ನು ಜನ್ಮ ಶನಿ ಎಂದು ಕರೆಯಲಾಗಿದೆ. ಫಲವೇನೆಂದರೆ ಮಾನಸಿಕ, ದೈಹಿಕ ಕಷ್ಟಗಳು, ಭೀತಿ ಪ್ರಸಂಗಗಳು, ಎಲ್ಲರಲ್ಲೂ ವಿರೋಧಗಳು ಉಂಟಾಗುತ್ತವೆ. ಧನ–ಧಾನ್ಯ ನಷ್ಟ, ಸ್ಥಾನ ಭ್ರಷ್ಟತೆಗಳು ಎದುರಾಗುವುದು. ಅನ್ನಪಾನಾದಿಗಳಲ್ಲಿ ಲೋಪ ಉಂಟಾಗಿ ದೇಹಾರೋಗ್ಯ ಕೆಡುವುದು. ಇದು ಜಲರಾಶಿಯಾಗಿರುವುದರಿಂದ ಜಲಾಶಯ, ಸಮುದ್ರಗಳ ಹತ್ತಿರ ಜಾಗೃತರಾಗಿರಿ. ಪರಿಹಾರಕ್ಕೆ ಎಳ್ಳು ದಾನ, ಶಿವ ಸಹಸ್ರನಾಮ ಪಠಿಸಿ.

14	9	16
15	13	11
10	17	12

ರಾಹು ಫಲ : ಅನವಶ್ಯಕ ಸಂಚಾರಗಳು, ಅಧಿಕ ಖರ್ಚು, ಚೋರರಿಂದ ಹಾನಿ.
ಕೇತು ಫಲ : ಕರ್ಮದಲ್ಲಿ ಪ್ರಗತಿ, ನೂತನ ಉದ್ಯಮ ಸ್ಥಾಪನೆ, ಶತ್ರು ನಾಶ. ಆಯ–5, ವ್ಯಯ–5

ವಿಶ್ವವಸು ನಾಮಸಂವತ್ಸರದ ನವ ನಾಯಕರ ದರ್ಬಾರ್

ನಮ್ಮ ಸನಾತನ ಧರ್ಮ ಈ ಬ್ರಹ್ಮಾಂಡ ಉದಯವಾದಾಗಿನಿಂದಲೂ ಇದೆ ಎಂಬುದಕ್ಕೆ ಅನೇಕ ಖಗೋಳಿಕ ವೈಜ್ಞಾನಿಕ ಸೂರ್ಯ ಸಿದ್ಧಾಂತಗಳ ಆಧಾರಗಳಿವೆ. ಇದಕ್ಕೆ ಅಷ್ಟಾದಶ ಪುರಾಣಗಳು, ರಾಮಾಯಣ, ಮಹಾಭಾರತ, ಭಗವದ್ಗೀತೆಗಳು ಸಾಕ್ಷೀಭೂತವಾಗಿವೆ. ನಾವೀಗ ಕಲಿಯುಗದಲ್ಲಿದ್ದೇವೆ. ಇದು 4,32,000 ವರ್ಷಗಳು ಎಂಬುದಾಗಿ ಜ್ಯೋತಿರ್ವಿಜ್ಞಾನ ಹೇಳುತ್ತದೆ. ಈ ಸುದೀರ್ಘ ಅವಧಿಯ ವಿವರಣೆ ಹೇಗೆಂದರೆ, ನಮ್ಮ ಪುರಾಣಗಳ ಪ್ರಕಾರ ಈ ಕಲಿಯುಗದಲ್ಲಿ 6 ಜನ ಶಕ ಪುರುಷರ ಆಳ್ವಿಕೆ ಇರುತ್ತದೆ. ಅದರ ವಿವರ ಹೇಗೆಂದರೆ 1) ಹಸ್ತಿನಾವತಿಯಲ್ಲಿ ಯುಧಿಷ್ಠಿರ ಶಕ 3044 ವರ್ಷಗಳು 2) ಉಜ್ಜಯಿನಿಯಲ್ಲಿ ವಿಕ್ರಮ ಶಕ 135 ವರ್ಷಗಳು, 3) ಪ್ರತಿಷ್ಠಾನಗರದಲ್ಲಿ ಶಾಲಿವಾಹನ ಶಕ 18,000 ವರ್ಷಗಳು 4) ವೈತರಣಿಯಲ್ಲಿ ವಿಜಯಾಭಿನಂದನನ ಶಕ 10000 ವರ್ಷಗಳು, 5) ಕಾವೇರಿ ತೀರದಲ್ಲಿ ನಾಗಾರ್ಜುನ ಶಕ 4,00,000 ವರ್ಷಗಳು 6) ಗೌಡ ದೇಶದಲ್ಲಿ ಕಲ್ಕಿಭೂಪತಿ ಶಕ 821 ವರ್ಷಗಳು ಈ ಶಕಗಳ ಮೊತ್ತವೇ 4,32,000 ಇಲ್ಲಿಗೆ ಕಲಿಯುಗ ಸಮಾಪ್ತಿಯಾಗುತ್ತದೆ. ಪ್ರಸ್ತುತ ಕಲಿಯುಗದಲ್ಲಿ 5126 ವರ್ಷಗಳು ಕಳೆದಿವೆ.

ಶ್ರೀ ವಿಶ್ವವಸು ನಾಮ ಸಂವತ್ಸರಕ್ಕೆ ನವನಾಯಕರ ದರ್ಬಾರ್

60 ಸಂವತ್ಸರಗಳ ಪೈಕಿ ನಾವೀಗ 39ನೇ ವಿಶ್ವಾವಸು ಸಂವತ್ಸರದಲ್ಲಿದ್ದೇವೆ. ಈ ಸಂವತ್ಸರದಲ್ಲಿ ಜನಿಸಿದವರು ಮಾನವಂತರು, ಹಾಸ್ಯಜ್ಞರು, ಗುಣವಂತರು, ಧನಿಕರು, ಸುಖವಂತರು, ಹೋಗಲ್ಪಡುವವರು ಆಗುತ್ತಾರೆ ಎಂಬುದು ಶಾಸ್ತ್ರಮತವಾಗಿದೆ.

ಸಂವತ್ಸರದ ರಾಜ – ರವಿ: ಸಮಸ್ತ ಬೆಳೆಗಳು (ಕಪ್ಪು, ಕೆಂಪು ಧಾನ್ಯಗಳನ್ನು ಹೊರತುಪಡಿಸಿ). ಅಲ್ಪವಾಗಿ ಫಲಿಸುವುದು, ಹಣ್ಣಿನ ಗಿಡಗಳೂ, ಹೂ ಬಳ್ಳಿಗಳೂ ಸ್ವಲ್ಪ ಫಲ, ಪುಷ್ಪ ಬಿಡುವುವು. ಅತ್ಯಲ್ಪ ವೃಷ್ಟಿಯಾಗುವುದು. ಮನುಷ್ಯರಿಗೂ ಪಶುಗಳಿಗೂ ಅನೇಕ ರೀತಿಯ ಪೀಡೆಗಳು ಉಂಟಾಗುವುವು. ಕಳ್ಳಕಾಕರ, ದರೋಡೆಕೋರರ ಹಾವಳಿ ಹೆಚ್ಚುವುದು. ಅಲ್ಲಲ್ಲಿ ಅಗ್ನಿ ಅವಘಡಗಳು ಉಂಟಾಗುವುದು. ದೇಶದ ನಾಯಕರಿಗೆ, ರಾಜ್ಯಾಧಿಕಾರಿಗಳಿಗೆ ಅನಿಷ್ಟವು.

ಮಂತ್ರಿ – ಚಂದ್ರ ಸಕಾಲಕ್ಕೆ ಸುವೃಷ್ಟಿಯು ಆಗುವುದರಿಂದ ಸಸ್ಯಗಳು ಚೆನ್ನಾಗಿ ಫಲಿಸುವುವು. ಭೂಮಂಡಲದಲ್ಲಿ ಸುಖಸಂತೋಷಗಳೂ ನೆಲೆಸುವುವು. ಹುಲ್ಲು ಮೇವು ಸಮೃದ್ಧವಾಗುವುದರಿಂದ ಗೋ ಮಹಿಷಾದಿಗಳು ವಿಶೇಷ ಹಾಲು ಕರೆಯುವುವು. ಜನರು ವಿವಾಹಾದಿ ಮಂಗಲೋತ್ಸವಗಳಲ್ಲಿ ನಿರತರಾಗಿ ಸದಾ ಆನಂದಿಸುವರು. ಪ್ರಜೆಗಳು ಮಂಗಳ ಕಾರ್ಯಗಳಲ್ಲಿ ಉತ್ಸುಖರಾಗಿರುತ್ತಾರೆ. ಧಾರ್ಮಿಕ ಕಾರ್ಯಗಳು ಅಧಿಕವಾಗಿ ನಡೆಯುತ್ತವೆ.

ಸೇನಾನಾಯಕ – ರವಿ: ರಾಜ್ಯಾಧಿಕಾರಿಗಳು ಪ್ರಜೆಗಳಿಗೆ ನ್ಯಾಯದಂತೆ ವರ್ತಿಸುವರು. ದೇಶ ರಕ್ಷಣೆ ಉತ್ತಮವಾಗಿರುವುದು. ಅಧಿಕಾರಿಗಳು ಪ್ರಾಮಾಣಿಕವಾಗಿ ಜವಾಬ್ದಾರಿ ಉಳ್ಳವರಾಗಿ ವರ್ತಿಸುವರು. ಸ್ವಧರ್ಮಾಚರಣೆಯುಳ್ಳವರು ವಿಶೇಷ ಮನ್ನಣೆ ಪಡೆಯುವರು. ಪ್ರಜೆಗಳು ನೆಮ್ಮದಿಯಾಗಿರುವರು.

ಮೇಘಾಧಿಪತಿ – ರವಿ: ದೇಶದ ಬಹುಭಾಗದಲ್ಲಿ ಸುವೃಷ್ಟಿಯಾಗಿ ಕೆರೆ, ಸರೋವರಗಳು, ಹೊಳೆ ಹಳ್ಳಗಳು ತುಂಬಿ ಹರಿಯುವವು. ಗೋಧಿ, ಕಡಲೆ, ಕಬ್ಬು, ರಾಗಿ, ನವಣೆ, ಭತ್ತ ಇತ್ಯಾದಿ ಚೆನ್ನಾಗಿ ಫಲಿಸುವುದು. ಬೆಲ್ಲ, ಸಕ್ಕರೆ, ಎಣ್ಣೆ, ಬೆಣ್ಣೆ, ತುಪ್ಪ ಮುಂತಾದವು ಸಮಬೆಲೆಯಲ್ಲಿ ದೊರೆಯುವವು.

ಸಸ್ಯಾಧಿಪತಿ – ಬುಧ: ಪೃಥ್ವಿಯ ಎಲ್ಲ ಕಡೆಯೂ ಸಾಕಷ್ಟು ಮಳೆಯಾಗಿ ಕೆರೆಬಾವಿಗಳು ತುಂಬುವುದು. ಉತ್ತಮ ಬೆಳೆಯಾಗಿ ಧನಧಾನ್ಯಗಳು ಸಮೃದ್ಧಿಯಾಗುವುದು. ಪಕ್ಷ ಪಂಗಡಗಳಲ್ಲಿ ಒಮ್ಮತ ಉಂಟಾಗಿ ಪ್ರಜೆಗಳಿಗೂ ಕ್ಷೇಮ ಉಂಟಾಗುತ್ತದೆ. ಗುರು–ಹಿರಿಯರು, ಧರ್ಮಾಚರಣೆಯಲ್ಲಿ ಆಸಕ್ತರಾಗಿರುವರು.

ಧಾನ್ಯಾಧಿಪತಿ – ಕುಜ: ದ್ವಿದಳ ಧಾನ್ಯಗಳ ಫಸಲು ವಿಫುಲವಾಗಿ ಬೆಳೆಯುವುದು. ಅಕ್ಕಿ, ಶೇಂಗಾ, ಹತ್ತಿಕಾಳು, ಕೊಬ್ಬರಿ, ಔಡಲ ಮುಂತಾದ ರಸ ಪದಾರ್ಥಗಳು ತುಟ್ಟಿಯಾಗುವುದು. ಗುಡುಗು–ಸಿಡಿಲುಗಳ ಆರ್ಭಟ ಹೆಚ್ಚಾಗಿ ಪ್ರಜಾ ನಾಶ ಆಗುವುದು. ಕೆಂಪು ಭೂಮಿಯಲ್ಲಿ ಬೆಳೆಗಳು ಹುಲುಸಾಗಿ ಬೆಳೆಯುತ್ತವೆ.

ಅರ್ಘಾಧಿಪತಿ – ರವಿ: ಮುಂಗಾರು ಮಳೆ ಸಾಧಾರಣವಾಗಿ ಆಗುವುದರಿಂದ ಕೆರೆ ಕಟ್ಟೆಗಳು ನೀರಿನಿಂದ ಪೂರ್ಣ ತುಂಬಲಾರವು. ದ್ವಿದಳ ಧಾನ್ಯ ಬೆಳೆಗಳು ತುಟ್ಟಿಯಾಗಿ ವರ್ತಕರು ವಿಶೇಷ ಧನ ಸಂಪಾದಿಸುವರು. ರಾಜ–ಪ್ರಜೆಗಳಲ್ಲಿ ವಿರೋಧ ಉಂಟಾಗುವುದು.

ರಸಾಧಿಪತಿ – ಶುಕ್ರ: ರಾಷ್ಟ್ರದಲ್ಲಿ ಸುಖ, ಸುಭೀಕ್ಷಗಳು ಉಂಟಾಗಿ ಯಾಗ ಯಜ್ಞಾದಿ, ದೇವತಾ ಕಾರ್ಯಗಳು ನಡೆಯುವುವು. ಧಾನ್ಯಗಳು ಚೆನ್ನಾಗಿ ಫಲಿಸುತ್ತವೆ. ಕಲಾವಿದರಿಗೆ, ಸೃಜನಶೀಲರಿಗೆ, ವಿಜ್ಞಾನಿಗಳಿಗೆ ಪ್ರೋತ್ಸಾಹ ದೊರೆಯುತ್ತದೆ. ಖಾದ್ಯ ಪದಾರ್ಥಗಳು ತುಟ್ಟಿಯಾಗುತ್ತದೆ.

ನೀರಸಾಧಿಪತಿ – ಬುಧ: ಚಿತ್ರ –ವಿಚಿತ್ರ ಬಣ್ಣದ ಬಟ್ಟೆಗಳು, ಪ್ರಸಾಧನ ವಸ್ತುಗಳು ರೆಡಿಮೇಡ್ ಉಡುಪುಗಳು ದುಬಾರಿ ಆಗುತ್ತವೆ ಲೇಖನ ಸಾಮಗ್ರಿಗಳು ದುಬಾರಿಯಾಗುತ್ತವೆ. ಮುತ್ತು, ಚಂದನ ಪದಾರ್ಥಗಳು ತುಟ್ಟಿಯಾಗುತ್ತವೆ.

ಪಶುಪಾಲಕ ಯಮ: ಪಶು ಸಂಗೋಪನೆಗೆ ಹುಲ್ಲು, ಮೇವು ಅಲ್ಪವಾಗಿ ಬೆಳೆಯುವುದು. ಹೈನುಗಾರಿಕೆಯಲ್ಲಿ ಉತ್ಪಾದನೆ ಕಡಿಮೆಯಾಗುವುದು. ಪಶುಗಳಿಗೆ ರೋಗ ಪೀಡೆಗಳು ಉಂಟಾಗುವುದು.

ಐಪಿಎಲ್ ಹಂಗಾಮ

ಮುಂಬೈಗೆ ಮತ್ತೆ ಸೋಲು; ಗುಜರಾತ್ ಟೈಟಾನ್ಸ್‌ಗೆ ಜಯ



ತಂಡದ ಅಂಕಪಟ್ಟಿ ವಿವರ

ತಂಡ	ಪಂದ್ಯಗಳು	ಗೆಲುವು	ಸೋಲು	ಡ್ರಾ	ಅಂಕ
ಬೆಂಗಳೂರು	2	2	0	0	4
ಲಕ್ನೋ	2	1	1	0	2
ಪಂಜಾಬ್	1	1	0	0	2
ಡೆಲ್ಲಿ	1	1	0	0	2
ಹೈದರಾಬಾದ್	2	1	1	0	2
ಕೋಲ್ಕತ್ತಾ	2	1	1	0	2
ಗುಜರಾತ್	2	1	1	0	2
ಚೆನ್ನೈ	2	1	1	0	2
ಮುಂಬೈ	2	0	2	0	0
ರಾಜಸ್ಥಾನ್	2	0	2	0	0

ಇಂದಿನ ಪಂದ್ಯಗಳು

ಡೆಲ್ಲಿ ಕ್ಯಾಪಿಟಲ್ಸ್
V/S
ಸನ್‌ರೈಸರ್ಸ್ ಹೈದರಾಬಾದ್
ಸಮಯ: ಮಧ್ಯಾಹ್ನ 3.30
ಸ್ಥಳ : ಡಾ. ವೈ.ಎಸ್. ರಾಜಶೇಖರ್ ರೆಡ್ಡಿ ಕ್ರಿಕೆಟ್ ಮೈದಾನ, ವಿಶಾಖಪಟ್ಟಣಂ

ರಾಜಸ್ಥಾನ್ ರಾಯಲ್ಸ್
V/S
ಚೆನ್ನೈ ಸೂಪರ್ ಕಿಂಗ್ಸ್
ಸಮಯ: ಸಂಜೆ 7.30
ಸ್ಥಳ : ಬರ್ಸಾಪರ ಕ್ರಿಕೆಟ್ ಮೈದಾನ, ಗುವಾಹಟಿ

ಅಹಮದಾಬಾದ್, ಮಾ.29– ಐಪಿಎಲ್ 18ನೇ ಆವೃತ್ತಿಯ 9ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟನ್ಸ್ 36 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು. ಸಾಯಿ ಸುದರ್ಶನ್ 41 ಎಸೆತಗಳಿಗೆ 2 ಸಿಕ್ಸ್, 4 ಬೌಂಡರಿ ಸಹಿತ 63 ರನ್ ಗಳಿಸುವ ಮೂಲಕ ಅರ್ಧ ಶತಕ ದಾಖಲಿಸಿದರೆ, ನಾಯಕ ಶುಭಮನ್ ಗಿಲ್ 27 ಎಸೆತಗಳಿಗೆ 1 ಸಿಕ್ಸ್, 2 ಬೌಂಡರಿ ಸಹಿತ 38 ರನ್, ವಿಕೆಟ್ ಕೀಪರ್ ಜೋಸ್ ಬಟ್ಲರ್ 24 ಎಸೆತದಲ್ಲಿ 1 ಸಿಕ್ಸ್, 5 ಬೌಂಡರಿ ಸಹಿತ 39 ರನ್ ಗಳಿಸುವ ಮೂಲಕ ತಂಡ ಉತ್ತಮ ಉತ್ತಮ ಮೊತ್ತ ಗಳಿಸಲು ನೆರವಾದರು. ಮುಂಬೈ ಇಂಡಿಯನ್ಸ್ ಪರ ನಾಯಕ ಹಾರ್ದಿಕ್ ಪಾಂಡ್ಯ 2 ವಿಕೆಟ್ ಪಡೆದರು.

197 ರನ್‌ಗಳ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್‌ಗೆ ಮೊಹಮದ್ ಸಿರಾಜ್ ಆರಂಭಿಕ ಆಘಾತ ನೀಡಿದರು. ಮಿಂಚಿನ ದಾಳಿ ನಡೆಸಿದ ಸಿರಾಜ್, ಅನುಭವಿ ರೋಹಿತ್ ಶರ್ಮಾ(8 ರನ್) ಹಾಗೂ ರಯಾನ್ ರಿಕೆಲ್ಟನ್(6) ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಪೆವಿಲಿಯನ್ ದಾರಿ ತೋರಿದರು.

ಮೂರನೇ ವಿಕೆಟ್‌ಗೆ ಜೊತೆಯಾದ ತಿಲಕ್ ವರ್ಮ 36 ಎಸೆತಗಳಿಗೆ 1 ಸಿಕ್ಸ್, 3 ಬೌಂಡರಿ ಸಹಿತ 39 ರನ್, ಸೂರ್ಯ ಕುಮಾರ್ ಯಾದವ್ 28 ಎಸೆತಗಳಿಗೆ 4 ಸಿಕ್ಸ್,1 ಬೌಂಡರಿ ಸಹಿತ 48 ರನ್ ಗಳಿಸಿದ್ದ ವೇಳೆ ಕನ್ನಡಿಗ ಪ್ರಸಿದ್ಧ ಕೃಷ್ಣ ದಾಳಿಗೆ ವಿಕೆಟ್ ಒಪ್ಪಿಸಿದರು. ನಂತರ ಕ್ರೀಸ್‌ಗೆ ಬಂದ ಮತ್ಯಾವ ಬ್ಯಾಟ್ಸಮನ್‌ಗಳು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಅಂತಿಮವಾಗಿ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ 160 ರನ್ ಗಳಿಸಲಷ್ಟೇ ಶಕ್ತವಾಯಿತು. 2 ವಿಕೆಟ್ ಪಡೆದ ಪ್ರಸಿದ್ಧ ಕೃಷ್ಣ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಅಮಾಯಕರೂ ಸೈಬರ್ ಅಪರಾಧ ಜಾಲದ ಸುಳಿಗೆ ಸಿಲುಕುವ ಆತಂಕ!

ಮೈಸೂರು ಎಸ್‌ಬಿಐ ಶಾಖೆಯೊಂದರ ಗ್ರಾಹಕನ ಕಳವಳ!!



ಮೈಸೂರು, ಮಾ. 29– ಮನೆಯಲ್ಲಿ ಹಣ ಇಡುವುದಕ್ಕಿಂತ ಬ್ಯಾಂಕ್‌ಗಳಲ್ಲಿ ಇಟ್ಟರೆ ಸುರಕ್ಷಿತ ಎಂಬ ಭಾವನೆ ಸರ್ವೇ ಸಾಮಾನ್ಯ. ಆದರೆ, ಇದೀಗ ನಾವು ಹಣ ಇಡಲು ಬ್ಯಾಂಕ್‌ಗಳೂ ಸೇಫ್ ಅಲ್ಲ. ಅದು ಮಾತ್ರವಲ್ಲದೇ, ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವವರು ಯಾವುದೇ ತಪ್ಪು ಮಾಡದಿದ್ದರೂ, ಸೈಬರ್ ಕ್ರೈಂ ಕಾಯ್ದೆಯಡಿ ಶಂಕಿತ ಆರೋಪಿಯಾಗಿ ವಿಚಾರಣೆಯನ್ನು ಎದುರಿಸಬೇಕಾದ ಆತಂಕಕಾರಿ ಬೆಳವಣಿಗೆಯು ಆಗಿದೆ.

ವಿವರ: ಮೈಸೂರಿನ ಕಿರಣ್ ನಾಯ್ಕ ಎಂಬುವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಯಾದವಗಿರಿ ಶಾಖೆಯಲ್ಲಿ ಖಾತೆ ಹೊಂದಿದ್ದಾರೆ. ಇವರ ಖಾತೆಗೆ ಮಾರ್ಚ್ 25ರಂದು ಸಂಬಳದ ಹಣ 20 ಸಾವಿರ ರೂ. ಜಮೆ ಆಗಿದೆ. ಆ ಸಂದರ್ಭದಲ್ಲಿ ಬೆಂಗಳೂರಿನಲ್ಲಿದ್ದ ಅವರು, ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಂಡಿದ್ದಾರೆ. ಅವರ ಖಾತೆಯಲ್ಲಿ ಇನ್ನು 500 ರೂ.ಗೂ ಹೆಚ್ಚು ಹಣವಿತ್ತು.

ನಂತರ 300 ರೂ.ಗಳಿಗೆ ಪೆಟ್ರೋಲ್ ಹಾಕಿಸಿದ ಬಳಿಕ ಅವರ ಬ್ಯಾಲೆನ್ಸ್ ನೋಡಿದರೆ ಮೈನಸ್ 9772 ರೂ. ತೋರಿಸಿದೆ. ತಕ್ಷಣವೇ ಅವರು ಬೆಂಗಳೂರಿನ ತಾವರೆಕೆರೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ತೆರಳಿ ವಿಚಾರಿಸಿದಾಗ, ತಾವು ಖಾತೆ ಹೊಂದಿರುವ ಶಾಖೆಯಲ್ಲೇ ವಿಚಾರಿಸುವಂತೆ ಅಲ್ಲಿನ ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ.



ಕಿರಣ್ ನಾಯ್ಕ

ಕಿರಣ್ ಅವರು ಯಾದವಗಿರಿ ಶಾಖೆಗೆ ಬಂದು ವಿಚಾರಿಸಿದಾಗ ಅಲ್ಲಿನ ಸಿಬ್ಬಂದಿ ಮಾರ್ಚ್ 15ರಂದು ಕೆಲವರಿಗೆ ಹೀಗೇ ಆಗಿದೆ. ಮಾರ್ಚ್ 25ರಂದು ಕೂಡ ಕೆಲವರು ಬಂದು ಹೀಗಾಗಿದೆ ಎಂದು ತಿಳಿಸಿದ್ದಾರೆ. ಈ ಮಧ್ಯೆ ಕಿರಣ್, ತಮ್ಮ ಖಾತೆಗೆ ಒಮ್ಮೆ 1 ರೂ. ಮತ್ತೊಮ್ಮೆ 20 ರೂ. ಜಮೆ ಮಾಡಿದಾಗ ಆ ಹಣವು ಅವರ ಖಾತೆಗೆ ಜಮೆ ಆಗದೇ, 'ಟ್ರಾನ್ಸ್‌ಫರ್' ಎಂದು ಮಾತ್ರ ತೋರಿಸುತ್ತದೆ. ಅಂದರೆ ಕಿರಣ್ ಅವರ ಖಾತೆಗೆ ಯಾವುದೇ ಹಣ ಜಮೆ ಮಾಡಿದರೂ ಅದು ಬೇರೆ ಯಾರದೋ ಖಾತೆಗೆ ಹೋಗುತ್ತಿದೆ. ಇದರ ಬಗ್ಗೆಯೂ ಯಾದವಗಿರಿ ಶಾಖೆಯಲ್ಲಿ ವಿಚಾರಿಸಿದ ಕಿರಣ್, ತಮ್ಮ ಖಾತೆಯನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ. ಆದರೆ, ಬ್ಯಾಂಕ್ ಸಿಬ್ಬಂದಿ ನಿಮ್ಮ ಖಾತೆ 'ಸಸ್ಪೆಕ್ಟ್' ಎಂದು ತೋರಿಸುತ್ತಿದೆ. ಈಗ ಖಾತೆ ರದ್ದುಪಡಿಸಿದರೆ ನೀವು ಸಸ್ಪೆಕ್ಟ್ ಆಗೇ ಉಳಿದುಕೊಳ್ಳುತ್ತೀರಿ., ತೊಂದರೆ ಆಗುತ್ತದೆ. ನಮಗೆ ಸೈಬರ್ ಕ್ರೈಂನಿಂದ ಮೇಲ್ ಬಂದಾಗ ವಿವರ ಗೊತ್ತಾಗುತ್ತದೆ ಎಂದು ಹೇಳಿ ಕಳುಹಿಸಿದ್ದಾರೆ.

ನಂತರ ಕಿರಣ್ ಅವರ ಖಾತೆಯ ಬಗ್ಗೆ ಪರಿಶೀಲನೆ ನಡೆಸಿದಾಗ ಇವರ ಖಾತೆಗೆ ಸಂಬಂಧಪಟ್ಟ ಸೈಬರ್ ಕ್ರೈಂ ಜಾರ್ಖಂಡ್‌ನ ಜಯಪುರದಲ್ಲಿ ನಡೆದಿದ್ದು, ಇವರು 'ಲೇಯರ್ –3' ಆಗಿದ್ದಾರೆ. ಅಂದರೆ, ಸೈಬರ್ ಕ್ರೈಂ ಅಪರಾಧದಡಿ ನಡೆದಿರುವ ಕೃತ್ಯದಲ್ಲಿ ಕಿರಣ್ 3ನೇಯವರಾಗಿದ್ದಾರೆ. ಸೈಬರ್ ಕ್ರೈಂ ಮೂಲಕ ಹಣ ದೋಚಿರುವ ವ್ಯಕ್ತಿಗಳು 3ನೇ ವಹಿವಾಟನ್ನು ಕಿರಣ್ ಅವರ ಖಾತೆಯಿಂದ ಮಾಡಿದ್ದಾರೆ ಎಂಬುದು ಖಚಿತವಾಗಿದೆ ಜಯಪುರ ಸೈಬರ್ ಕ್ರೈಂ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿರಬಹುದು. ಈ ಪ್ರಕರಣದಲ್ಲಿ ಲೇಯರ್–3 ಆಗಿರುವ ಕಿರಣ್ ಅವರನ್ನು ಸಸ್ಪೆಕ್ಟ್ (ಶಂಕಿತ) ಎಂದು ತೋರಿಸಲಾಗಿದೆ.

ಈ ಸಂಬಂಧ 'ಮೈಸೂರು ಮಿತ್ರ' ಜೊತೆ ಮಾತನಾಡಿದ ಕಿರಣ್ ನಾಯ್ಕ ಅವರು, ನನ್ನ ಖಾತೆ ದುರ್ಬಳಕೆಯಾಗಿರುವ ಬಗ್ಗೆ ದೂರು ನೀಡಲು ಹೋದರೆ, ಯಾದವಗಿರಿ ಶಾಖೆ ಬ್ಯಾಂಕ್ ಅಧಿಕಾರಿಗಳು ದೂರನ್ನು ಸ್ವೀಕರಿಸುತ್ತಿಲ್ಲ. ನಮಗೆ ಸೈಬರ್ ಕ್ರೈಂನಿಂದ ಮೇಲ್ ಬರಲಿ ಎಂದಷ್ಟೇ ಹೇಳುತ್ತಿದ್ದಾರೆ. ನನ್ನ ಖಾತೆಯನ್ನು ರದ್ದು ಪಡಿಸುತ್ತಿಲ್ಲ. ಖಾತೆಗೆ ಜಮೆ ಮಾಡಿದ ಹಣ ಬೇರೆ ಎಲ್ಲಿಗೋ ಹೋಗುತ್ತಿದೆ. ನಾನು ಏಪ್ರಿಲ್ 1ರಂದು ಇಎಂಐ ಕಟ್ಟಬೇಕಾಗಿದೆ. ಖಾತೆಯಲ್ಲಿ ಹಣ ಇಲ್ಲದಿದ್ದರೆ ಸಿಬಿಲ್ ಸ್ಕೋರ್‌ನಲ್ಲಿ ವ್ಯತ್ಯಾಸವಾಗುತ್ತದೆ. ಅದು ಮಾತ್ರವಲ್ಲದೇ, ಸೈಬರ್ ಕ್ರೈಂನಲ್ಲಿ ನನ್ನ ಖಾತೆ ಲೇಯರ್–3 ಎಂದು ನಮೂದಾಗಿದೆ. ಜಾರ್ಖಂಡ್‌ನ ಜಯಪುರ ಸೈಬರ್ ಕ್ರೈಂ ಠಾಣೆಯ ದೂರವಾಣಿ ಸಂಖ್ಯೆ ದೊರೆತಿದ್ದು, ಅಲ್ಲಿಗೆ ಕರೆ ಮಾಡಿದರೆ, ಯಾರೂ ಕರೆ ಸ್ವೀಕರಿಸುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಇದೀಗ ತಾವು ವಕೀಲರೊಂದಿಗೆ ಚರ್ಚಿಸಿದ್ದು, ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಲಿರುವುದಾಗಿ ತಿಳಿಸಿದರು.

ಇಂತಹ ಸಮಸ್ಯೆ ಉಂಟಾಗಿರುವುದು ತಮಗೇ ಮಾತ್ರವಲ್ಲ. ತಮ್ಮ ಸಂಬಂಧಿಕರಾದ ರವಿಕುಮಾರ್ ಎಂಬುವರು ವಿವೇಕಾನಂದನಗರ ಎಸ್‌ಬಿಐನಲ್ಲಿ ಖಾತೆ ಹೊಂದಿದ್ದು, ಅವರಿಗೂ 7,500 ರೂ. ಮೈನಸ್ ಬ್ಯಾಲೆನ್ಸ್ ತೋರಿಸುತ್ತಿದೆ ಎಂದರು. ಒಂದು ವೇಳೆ ನಾನು ಬ್ಯಾಲೆನ್ಸ್ ಚೆಕ್ ಮಾಡದೇ ಇದ್ದಿದ್ದರೆ, ನನ್ನ ಖಾತೆಗೆ ಜಮೆ ಆಗುವ ಎಲ್ಲಾ ಹಣವು ಬೇರೆ ಖಾತೆಗೆ ಹೋಗುತ್ತಿತ್ತು. ಚೆಕ್ ಮಾಡಿದ್ದರಿಂದ ನನಗೆ ಸಮಸ್ಯೆ ಗೊತ್ತಾಗಿದೆ ಎಂದರಲ್ಲದೇ, ಮಿನಿ ಬ್ಯಾಲೆನ್ಸ್ ತೆಗೆದು ನೋಡಿದರೆ ನಮ್ಮ ನೈಜ ವಹಿವಾಟು ಮಾತ್ರ ನಮೂದಾಗಿದೆಯೇ ಹೊರತು ಸೈಬರ್ ಕ್ರೈಂ ಮೂಲಕ ನಡೆದಿರುವ ವಹಿವಾಟು ಗೋಚರಿಸುತ್ತಿಲ್ಲ ಎಂದು ತಿಳಿಸಿದರು.

ಮೂರನೇ ಪುಟದಿಂದ

ವರಿಷ್ಠರ ಬುಲಾವ್

ಸಂಚಲನ ಉಂಟು ಮಾಡಿದ್ದಲ್ಲದೆ, ಈ ವಿಷಯ ರಾಜ್ಯಸಭೆಯಲ್ಲೂ ಪ್ರಸ್ತಾಪವಾಗಿತ್ತು.

ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಎದ್ದ ವಿವಾದ ಕಾಂಗ್ರೆಸ್ ವರಿಷ್ಠರನ್ನು ಇಕ್ಕಟ್ಟಿಗೆ ಸಿಲುಕಿಸಿ, ರಾಷ್ಟ್ರಮಟ್ಟದಲ್ಲಿ ಚರ್ಚೆಗೊಂಡ ನಂತರ ರಾಜ್ಯಾಧ್ಯಕ್ಷ ಶಿವಕುಮಾರ್ ಅವರನ್ನೇ ದೆಹಲಿಗೆ ಕರೆಸಿಕೊಂಡು ಮಾಹಿತಿ ಪಡೆಯಲಾಯಿತು. ಇದರ ನಡುವೆ ಮುಖ್ಯಮಂತ್ರಿ ಹಾಗೂ ಅವರ ಬೆಂಬಲಿತ ಸಚಿವರು ಏಪ್ರಿಲ್ 4ರ ನಂತರ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿ ಹನಿಟ್ರ್ಯಾಪ್ ಮತ್ತಿತರ ವಿಷಯ ಕುರಿತು ಪ್ರಸ್ತಾಪಿಸಲು ತೀರ್ಮಾನಿಸಿದ್ದರು. ಈ ಭೇಟಿ ಸಂದರ್ಭದಲ್ಲಿ ವಿಧಾನ ಪರಿಷತ್ತಿಗೆ ನಾಲ್ಕು ಸದಸ್ಯರ ನಾಮನಿರ್ದೇಶನ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ರೂಪಿಸುವ ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಜೊತೆ ಚರ್ಚಿಸಲು ನಿರ್ಧರಿಸಿದ್ದರು.

ಆದರೆ, ಹಠಾತ್ತಾಗಿ ರಾಜ್ಯ ಉಸ್ತುವಾರಿ ಸುರ್ಜೇವಾಲ, ನಿನ್ನೆ ಮುಖ್ಯಮಂತ್ರಿ ಹಾಗೂ ಕೆಲವು ಸಚಿವರನ್ನು ಸಂಪರ್ಕಿಸಿ, ಎಐಸಿಸಿ ಅಧ್ಯಕ್ಷರು 3ರಂದು ತಮ್ಮನ್ನು ಭೇಟಿ ಮಾಡಿ ಚರ್ಚಿಸಲು ಆಹ್ವಾನ ನೀಡಿದ್ದು ದೆಹಲಿಗೆ ಬನ್ನಿ ಎಂದು ಸಂದೇಶ ನೀಡಿದರು. ವರಿಷ್ಠರ ಕರೆ ಮೇರೆಗೆ ಯುಗಾದಿ, ರಂಜಾನ್ ನಂತರ ದೆಹಲಿಗೆ ಮುಖ್ಯಮಂತ್ರಿ ತಂಡ ತೆರಳಲಿದೆ.

ಕಾಫಿ ಡಿಪ್ ಬ್ಯಾಗ್ ಬಿಡುಗಡೆ

ವಿನ್ಯಾಸಗೊಳಿಸಲಾಗಿದೆ, ಇದು ಮನೆ ಕಚೇರಿ ಮತ್ತು ಪ್ರಯಾಣದ ವೇಳೆ ಕಾಫಿ ತಯಾರಿಸಲು ಸರಿಹೊಂದುತ್ತದೆ.

ಕಾಫಿ ಪ್ರಿಯರಿಗೆ ಅದರ ಶುದ್ಧ ರೂಪದಲ್ಲಿ ಕಾಫಿಯ ಶ್ರೀಮಂತಿಕೆಯನ್ನು ತರುವ, ಸಿಂಗಲ್ ಸರ್ವ್, ತಯಾರಿಸಲು ಸುಲಭವಾದ ಕಾಫಿ ಡಿಪ್ ಬ್ಯಾಗ್‌ಗಳು ಒಳಗೊಂಡಿವೆ. ಇದರ ಬೀಜಗಳನ್ನು ಭಾರತದ ವಿವಿಧ ಭಾಗಗಳಿಂದ ಪಡೆಯಲಾಗುತ್ತದೆ, ಕೂರ್ಗ್ ಅರೇಬಿಕಾ, ಚಿಕ್ಕಮಗಳೂರು ಅರೇಬಿಕಾ, ಬಾಬಾಬುಡಾನಿ ಅರೇಬಿಕಾ ಮತ್ತು ಅರೌ ವ್ಯಾಲಿ ಅರೇಬಿಕಾದಂತಹ ರೂಪಾಂತರಗಳನ್ನು ಒಳಗೊಂಡಿದೆ. ಇದಲ್ಲದೆ, ಕಾಫಿ ಬ್ಯಾಗ್‌ಗಳನ್ನು ಜೈವಿಕ ವಿಘಟನೀಯ ಘಟಕಗಳಿಂದ ತಯಾರಿಸಲಾಗಿದ್ದು, ಪ್ರತಿಯೊಬ್ಬ ಖರೀದಿದಾರನು ಪರಿಸರ ಪ್ರಜ್ಞೆ ಮತ್ತು ಸುಸ್ಥಿರತೆಯತ್ತ ಹೆಜ್ಜೆ ಇಡುವಂತೆ ಮಾಡುತ್ತದೆ. ಈ ನಾವೀನ್ಯತೆಯು ಭಾರತದಲ್ಲಿ ಸಮರ್ಪಿತ ಕಾಫಿ ರೈತರನ್ನು ಬೆಂಬಲಿಸಲು ಸಹಾಯ ಮಾಡುತ್ತದೆ. ದೇಶೀಯ ಮತ್ತು ಅಂತರರಾಷ್ಟ್ರೀಯ ಗ್ರಾಹಕರಲ್ಲಿ ಜಿಐ–ಟ್ಯಾಗ್ ಮಾಡಲಾದ ಕಾಫಿಯನ್ನು ಜನಪ್ರಿಯಗೊಳಿಸುವುದು ಮತ್ತು ಉತ್ತಮ ಕಾಫಿ ಸಂಸ್ಕೃತಿಯನ್ನು ಉತ್ತೇಜಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ಭಾರತೀಯ ಕಾಫಿ ಮಂಡಳಿಯ ಕಾರ್ಯದರ್ಶಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆಜಿ ಜಗದೀಶ ಹೇಳಿದರು. ಮಂಡಳಿಯು ಇ–ಕಾಮರ್ಸ್ ವೆಬ್‌ಸೈಟ್‌ಗಳೊಂದಿಗೆ ಸಹ ಸಹಯೋಗ ಹೊಂದಿದೆ ಎಂದು ಅವರು ಹೇಳಿದರು.

ಸಿಡಿ ಮಾಡಿಸಿದ್ದು ವಿಜಯೇಂದ್ರ, ಡಿಕೆಶಿ!

ಅಂತ ಬಾಂಬ್ ಸಿಡಿಸಿದ್ದಾರೆ. ನನ್ನ ಉಚ್ಚಾಟನೆಗೆ ಒತ್ತಡ ಹಾಕಿದ್ದು ವಿಜಯೇಂದ್ರ: ಮುಂದುವರಿದು ಮಾತನಾಡಿದ ಯತ್ನಾಳ್, ಯಡಿಯೂರಪ್ಪ, ಮಗ ವಿಜಯೇಂದ್ರ ಕೂಡಿ ನನ್ನ ಉಚ್ಚಾಟನೆಗೆ ಹೈಕಮಾಂಡ್ ಮೇಲೆ ಒತ್ತಡ ಹಾಕಿಸಿದ್ರು. ಉಚ್ಚಾಟನೆ ಮಾಡಿದ್ರೆ ಬಿಜೆಪಿ ಬಿಟ್ ಹೋಗ್ತಾರೆ ಅಂತ ಮಾಡಿಸಿದ್ದಾರೆ. ವೀರಶೈವ ಲಿಂಗಾಯತ ಸಮುದಾಯ ಯಡಿಯೂರಪ್ಪ, ವಿಜಯೇಂದ್ರ ಜೊತೆಯಿಲ್ಲ. ಮಹಾಭಾರತ, ರಾಮಾಯಣ ಕಾಲದಿಂದಲೂ ಈಥರದ ಅನ್ಯಾಯ ನಡೆದುಕೊಂಡು ಬರ್ತಿದೆ. ಆದ್ರೆ ನಾನು ಉಚ್ಚಾಟನೆ ಮರುಪರಿಶೀಲನೆಗೆ ಮನವಿ ಮಾಡಲ್ಲ, ನಮ್ಮ ತಂಡದವ್ರು ಮನವಿ ಮಾಡ್ತಾರೆ ಅಂತ ಹೇಳಿದ್ದಾರೆ. ಈ ಹಿಂದೆ ಅನಂತಕುಮಾರ್ ಹೆಗಡೆ, ಈಶ್ವರಪ್ಪಗೂ ಇದೇ ಅನ್ಯಾಯ ಆಯ್ತು. ಯಡಿಯೂರಪ್ಪ ಚೇಲಾನನ್ನ ನಿಲ್ಲಿಸಿ, ಸಿ.ಟಿ ರವಿಯನ್ನ ಸೋಲಿಸಿದ್ರು, ಈಗ ಹಿಂದೂ ನಾಯಕರನ್ನು ತುಳಿಯುವ ಕೆಲಸ ಆಗ್ತಿದೆ. ಉಚ್ಚಾಟನೆ ಯಿಂದ ಮುಜುಗರ ಆಗಿಲ್ಲ, ಹಿನ್ನಡೆ ಆಗಿಲ್ಲ. ಇದಕ್ಕೆ ಕಾರಣಕರ್ತರಾದವರು ನಾಶ ಆಗ್ತಾರೆ. ಯಾರ ಮನವರಿಕೆಯೂ ನಾನು ಮಾಡಲ್ಲ ಅಂತ ಯತ್ನಾಳ್ ಕೆಂಡಾಮಂಡಲವಾಗಿದ್ದಾರೆ.

ಮೃತರ ಸಂಖ್ಯೆ 1000ಕ್ಕೂ ಅಧಿಕ



ಮ್ಯಾನ್ಮಾರ್‌ಗೆ ಭಾರತ 15 ಟನ್ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದೆ.

ಭಾಗಗಳಲ್ಲಿ ಭಾರೀ ಹಾನಿ ಸಂಭವಿಸಿದೆ. ದೇಶದ ಎರಡನೇ ಅತಿದೊಡ್ಡ ನಗರವಾದ ಮಂಡಲೇ ಸೇರಿದಂತೆ ಆರು ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ, ಇದು ಭೂಕಂಪದ ಕೇಂದ್ರಬಿಂದು ವಿಗೆ ಹತ್ತಿರದಲ್ಲಿದ್ದು, ಪ್ರಕೃತಿ ವಿಕೋಪ ದಿಂದ ಭಾರೀ ವಿನಾಶ ಕಂಡಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆಯೇ ಇಂದು (ಶನಿವಾರ) ಮ್ಯಾನ್ಮಾರ್‌ನಲ್ಲಿ ಮತ್ತೆ ಭೂಕಂಪ ಸಂಭವಿಸಿದ್ದು, ಜನತೆಯಲ್ಲಿ ಮತ್ತಷ್ಟು ಆತಂಕವನ್ನುಂಟು ಮಾಡಿದೆ. ರಿಕ್ಟರ್ ಮಾಪಕದಲ್ಲಿ 5.1ರಷ್ಟು ಕಂಪನ ದಾಖಲಾಗಿದೆ.

ಮಂಡಲೇ ಪ್ರದೇಶದವೊಂದರಲ್ಲಿಯೇ ಭೂಕಂಪಕ್ಕೆ 694 ಮಂದಿ ಮೃತಪಟ್ಟಿದ್ದು, 1,670 ಜನರು ಗಾಯಗೊಂಡಿದ್ದಾರೆ ಎಂದು ಜುಂಟಾ ಮಾಹಿತಿ ತಂಡ ಹೇಳಿಕೆಯಲ್ಲಿ ತಿಳಿಸಿದೆ. ಭೂಕಂಪದಿಂದ ಉಂಟಾದ ಸಾವು–ನೋವಿನ ಬಗ್ಗೆ ನಿಖರ ಮಾಹಿತಿ ಇನ್ನೂ ಸಿಕ್ಕಿಲ್ಲ. ಜನರ ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಥೈಲ್ಯಾಂಡ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಬ್ಯಾಂಕಾಕ್ ಮತ್ತು ಥೈಲ್ಯಾಂಡ್‌ನ ಇತರ ಭಾಗಗಳಲ್ಲಿ ಪ್ರಬಲ ಭೂಕಂಪನಗಳು ದಾಖಲಾದ ನಂತರ, ಥಾಯ್ ಅಧಿಕಾರಿಗಳ ಸಮನ್ವಯ ದೊಂದಿಗೆ ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಇಲ್ಲಿಯವರೆಗೆ, ಯಾವುದೇ ಭಾರತೀಯ ನಾಗರಿಕರಿಗೆ ತೊಂದರೆಯಾದ ಬಗ್ಗೆ ವರದಿಯಾಗಿಲ್ಲ. ಯಾವುದೇ ತುರ್ತು ಸಂದರ್ಭದಲ್ಲಿ, ಥೈಲ್ಯಾಂಡ್‌ನಲ್ಲಿರುವ ಭಾರತೀಯ ಪ್ರಜೆಗಳು ತುರ್ತು ಸಂಖ್ಯೆ +66 618819218 ನ್ನು ಸಂಪರ್ಕಿಸಲು ಸೂಚಿಸಲಾಗಿದೆ. ಬ್ಯಾಂಕಾಕ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಚಿಯಾಂಗ್ ಮಾಯ್‌ನಲ್ಲಿರುವ ದೂತಾ ವಾಸದ ಎಲ್ಲಾ ಸದಸ್ಯರು ಸುರಕ್ಷಿತವಾಗಿ ದ್ದಾರೆ ಎಂದು ರಾಯಭಾರ ಕಚೇರಿ ಎಕ್ಸ್ ಖಾತೆಯಲ್ಲಿ ತಿಳಿಸಿದೆ.

ಮ್ಯಾನ್ಮಾರ್‌ಗೆ ಭಾರತ ಅಗತ್ಯ ಸಾಮಗ್ರಿಗಳ ರವಾನೆ: ಭೂಕಂಪದಿಂದ ಅಪಾರ ಸಾವು–ನೋವು ನಷ್ಟ ಉಂಟಾಗಿರುವ ಮ್ಯಾನ್ಮಾರ್ ಸಹಾಯಕ್ಕೆ ಭಾರತ ಮುಂದಾಗಿದೆ. ಮಾನವೀಯ ನೆರವು ನೀಡಲು ವಿಮಾನವನ್ನು ಕಳುಹಿಸಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ತಿಳಿಸಿದ್ದಾರೆ,

ಹಿಂಡನ್‌ನಿಂದ ಬಂದ ಭಾರತೀಯ ವಾಯುಪಡೆ ವಿಮಾನ IAF C-130J ವಿಮಾನದಲ್ಲಿ ಇಂದು ಎನ್ ಡಿಆರ್ ಎಫ್ ಸಿಬ್ಬಂದಿ ಟೆಂಟ್‌ಗಳು, ಮಲಗುವ ಚೀಲಗಳು, ಕಂಬಳಿಗಳು, ತಿನ್ನಲು ಸಿದ್ಧವಾದ ಆಹಾರ ಪದಾರ್ಥಗಳು, ನೀರಿನ ಬಾಟಲ್ ಗಳು, ನೈರ್ಮಲ್ಯ ಕಿಟ್‌ಗಳು, ಸೌರ ದೀಪಗಳು, ಜನರೇಟರ್ ಸೆಟ್‌ಗಳು, ಮಾತ್ರೆಗಳು, ಪ್ರತಿಜೀವಕ ಔಷಧಿಗಳು, ಸಿರಿಂಜ್‌ಗಳು, ಕೈಗವಸುಗಳು, ಹತ್ತಿ ಬ್ಯಾಂಡೇಜ್‌ಗಳು, ಮೂತ್ರ ಚೀಲಗಳಂತಹ ಅಗತ್ಯ ಔಷಧ ಸಾಮಗ್ರಿಗಳನ್ನು ಒಳಗೊಂಡಂತೆ 15 ಟನ್ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲಾಗಿದೆ. ಅಗತ್ಯ ವಸ್ತುಗಳನ್ನು ಹೊತ್ತ ಸಿ–130 ಮಿಲಿಟರಿ ಸಾರಿಗೆ ವಿಮಾನವನ್ನು ರವಾನಿಸಲಾಗಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ತಿಳಿಸಿದ್ದಾರೆ. ಈ ವಿಮಾನದ ಜೊತೆಗೆ ಶೋಧ ಮತ್ತು ರಕ್ಷಣಾ ತಂಡ ಮತ್ತು ವೈದ್ಯಕೀಯ ತಂಡವೂ ಇದೆ ಎಂದು ಅವರು ಹೇಳಿದರು. ನಾವು ಬೆಳವಣಿಗೆಗಳನ್ನು ಸೂಕ್ಷವಾಗಿ ಗಮನಿಸುತ್ತಿದ್ದು ಅಗತ್ಯಬಿದ್ದರೆ ಇನ್ನಷ್ಟು ನೆರವು ನೀಡುತ್ತೇವೆ ಎಂದು ವಿದೇಶಾಂಗ ಸಚಿವರು ತಿಳಿಸಿದ್ದಾರೆ.

ಜಲಸಮಾಧಿ

ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ, ನಂಜನಗೂಡು ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಕರೆಸಿ, ಕೆರೆಯಲ್ಲಿ ಶೋಧ ಕಾರ್ಯ ನಡೆಸಿ, ಮಧ್ಯಾಹ್ನದ ವೇಳೆಗೆ ಮೂರೂ ಮೃತ ದೇಹಗಳನ್ನು ಕೆರೆಯಿಂದ ಹೊರತೆಗೆದರು. ಹಸುಗಳು ಹಗ್ಗ ಎಳೆದಿದ್ದರಿಂದ ವಿನೋದ ಮುಳುಗುತ್ತಿದ್ದಾಗ ಉಳಿದಿಬ್ಬರು ಆತನನ್ನು ರಕ್ಷಿಸಲು ಹೋಗಿ ನೀರು ಪಾಲಾದರು ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಶಾಸಕ ದರ್ಶನ್ ಧ್ರುವನಾರಾಯಣ್, ಅಡಿಷನಲ್ ಎಸ್ಪಿ ಸಿ.ಮಲ್ಲಿಕ್, ನಂಜನಗೂಡು ಗ್ರಾಮಾಂತರ ಸರ್ಕಲ್ ಇನ್‌ಸ್ಪೆಕ್ಟರ್ ಸುನಿಲ್ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ತಲಕಾಡು ವರದಿ: ಬಿಸಿಲಿನ ಬೇಗೆಯಿಂದ ನದಿಯಲ್ಲಿ ಆಟವಾಡಲು ತೆರಳಿದ ಇಬ್ಬರು ವಿದ್ಯಾರ್ಥಿಗಳು ಇಲ್ಲಿಗೆ ಸಮೀಪದ ಮೇದಿನಿ ಶ್ರೀರಾಮ ಅಣೆಕಟ್ಟೆ ಬಳಿ ನೀರಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ.

ಕೊಳ್ಳೆಗಾಲದ ಭರತ್ (17) ಮತ್ತು ಲಿಖಿತ್ (18), ತಮ್ಮ ಸ್ನೇಹಿತರಾದ ಅಕ್ಷಯ್, ಡ್ಯಾನಿಯಲ್ ಅವರೊಂದಿಗೆ ಶನಿವಾರ ಮಧ್ಯಾಹ್ನ ಮೇದಿನಿ ಶ್ರೀರಾಮ ಅಣೆಕಟ್ಟೆಯ ಬಳಿ ನೀರಿನಲ್ಲಿ ಆಟವಾಡಲು ನದಿಗಿಳಿದಿದ್ದಾರೆ. ಈಜು ಬಾರದ ಇವರು ನೀರಿನ ರಭಸಕ್ಕೆ ಕಟ್ಟೆಯ ಗೇಟ್‌ನಿಂದ ನದಿಗೆ ನೂಕಲ್ಪಟ್ಟು ಅಲ್ಲಿ ಮುಳುಗಿ ಸಾವನ್ನಪ್ಪಿರಬಹುದು ಎಂದು ಸಂಶಯ ವ್ಯಕ್ತಪಡಿಸಿರುವ ಪೊಲೀಸರು, ಗೇಟ್ ಬಳಿ, ನದಿ ಉದ್ದಕ್ಕೂ ಶವಗಳಿ ಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

ಸ್ಥಳಕ್ಕೆ ತಲಕಾಡು ಠಾಣೆಯ ಪೊಲೀಸರು ನೆರವಾದರು, ಶವಗಳು ಇನ್ನು ಸಿಕ್ಕಿಲ್ಲ. ಸ್ಥಳಕ್ಕೆ ಜಿಲ್ಲಾ ಅಡಿಷನಲ್ ಎಸ್‌ಪಿ ಮಲ್ಲಿಕ್, ನಂಜನಗೂಡು ಡಿವೈಎಸ್‌ಪಿ ರಘು, ತಲಕಾಡು ಎಸ್‌ಐ ಆನಂದ್ ಕುಮಾರ್, ಎಎಸ್‌ಐ, ಮಹದೇವು, ಎಎಸ್‌ಐ, ನಾಗೇಂದ್ರ, ಅಗ್ನಿ ಶಾಮಕ ಸಿಬ್ಬಂದಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

ಮೈಸೂರು ಚಿತ್ರಮಂದಿರಗಳಲ್ಲಿ

ಪದ್ಮ ಚಿತ್ರಮಂದಿರ	**(ದೂ: 2521923)**
ವೀರ ಧೀರ ಶೂರನ್–2 (ತ)	4 ಪ್ರದರ್ಶನಗಳು
ವುಡ್‌ಲ್ಯಾಂಡ್ಸ್ ಚಿತ್ರಮಂದಿರ	**(ದೂ: 2422871)**
ಮನದ ಕಡಲು (ಕ)	4 ಪ್ರದರ್ಶನಗಳು
ಬಾಲಾಜಿ ಚಿತ್ರಮಂದಿರ	**(ದೂ: 2497199)**
ಸಿಕಂದರ್ (ಹಿಂ)	4 ಪ್ರದರ್ಶನಗಳು
ಮಹದೇಶ್ವರ ಚಿತ್ರಮಂದಿರ	**(ಮೊ:9900820093)**
ಬ್ಯಾಡ್ (ಕ)	4 ಪ್ರದರ್ಶನಗಳು
ಗಾಯಿತ್ರಿ	
ಅಪ್ಪು (ಕ)	4 ಪ್ರದರ್ಶನಗಳು
ರಾಜಕಮಲ್	
L2 ಎಂಪುರಾನ್ (ತ)	4 ಪ್ರದರ್ಶನಗಳು
ಸಂಗಂ	
ಸಿಕಂದರ್ (ಹಿಂ)	4 ಪ್ರದರ್ಶನಗಳು
ಲಿಡೋ	
ಫಾರೆಸ್ಟ್(ಕ)	4 ಪ್ರದರ್ಶನಗಳು
ತಿಬ್ಬಾದೇವಿ	
ಭಗೀರಥ (ಕ)	4 ಪ್ರದರ್ಶನಗಳು
ಪ್ರಭಾ	
ಭಗೀರಥ (ಕ)	4 ಪ್ರದರ್ಶನಗಳು

ಡಿಆರ್‌ಸಿ ಸಿನಿಮಾಸ್
ದೂ : 4240422/4241800

ಸ್ಕ್ರೀನ್ 1	ಡಿಸ್ನಿ ಸ್ನೋ ವೈಟ್ (ಇಂ): ಬೆ.9.55ಕ್ಕೆ, ಮ.12.20ಕ್ಕೆ, ಮ.2.40ಕ್ಕೆ, ಸಂ.5ಕ್ಕೆ, ದಿ ಡಿಪ್ಲೊಮೆಟ್ (ಹಿಂ): ರಾ.7.20ಕ್ಕೆ, ಯಾರಿಯನ್ (ಹಿಂ): ರಾ.10.10ಕ್ಕೆ.
ಸ್ಕ್ರೀನ್ 2	ಬರ್ಗೆಟ್ ಬಸ್ಯಾ (ಕ): ಬೆ.10.20ಕ್ಕೆ, ಅಸ್ತ್ರಂ (ತ): ಮ.1.10ಕ್ಕೆ, ಕೋರ್ಟ್ ಸ್ಟೇಟ್ V/s ಎ ನೋಬಡಿ (ತೆ): ಮ.3.55ಕ್ಕೆ, ತುಮ್ಕೊ ಮೇರಿ ಕಸಮ್ (ಹಿಂ): ರಾ.7ಕ್ಕೆ, ರಾ.10.20ಕ್ಕೆ.
ಸ್ಕ್ರೀನ್ 3	ಬಳ್ಳಾರಿ ಜಿಲ್ಲೆ ಬಳ್ಳಾರಿ ತಾಲೂಕು ಗ್ರಾಮ ಯಾಳ್ಪಿ (ಕ): ಬೆ.10.35ಕ್ಕೆ, ಡ್ರ್ಯಾಗನ್ (ತ): ಮ.1.05ಕ್ಕೆ, ಪಿಂಟು ಕಿ ಪಪ್ಪಿ (ಹಿಂ): ಸಂ.4.15ಕ್ಕೆ, ಛಾವಾ (ಹಿಂ): ರಾ.7ಕ್ಕೆ, ಘಾತಕ್ (ಹಿಂ): ಬೆ.10.15ಕ್ಕೆ.
ಸ್ಕ್ರೀನ್ 4	ಡ್ರ್ಯಾಗನ್ (ತ): ಬೆ.10.20ಕ್ಕೆ, ಅಪ್ಪು (ಕ): ಮ.1.30ಕ್ಕೆ, ಷಣ್ಮುಖಿ (ತೆ): ಸಂ.4.15ಕ್ಕೆ, ರಾ.9.45ಕ್ಕೆ, ಡಿಸ್ನಿ ಸ್ನೋ ವೈಟ್ (ಇಂ): ರಾ.7.05ಕ್ಕೆ.

ಐನಾಕ್ಸ್ ಮೂವೀಸ್
INOX LIVE THE MOVIE
ದೂ : 2533444 / 2433456

ಸ್ಕ್ರೀನ್ 1	ಬ್ಯಾಡ್ ನ್ಯೂಸ್ (ಹಿಂ): ಬೆ.10ಕ್ಕೆ, ಮ.1ಕ್ಕೆ, ಸಂ.4ಕ್ಕೆ, ರಾ.7ಕ್ಕೆ, ರಾ.10ಕ್ಕೆ.
ಸ್ಕ್ರೀನ್ 2	ಕಲ್ಕಿ 2898 ಎಡಿ (ಕ): ಬೆ.11.40ಕ್ಕೆ, ಸಂ.6.05ಕ್ಕೆ, ಟ್ವಿಸ್ಟರ್ಸ್ (ಇಂ): ಮ.3.20ಕ್ಕೆ, ರಾ.9.45ಕ್ಕೆ.
ಸ್ಕ್ರೀನ್ 3	ಇಂಡಿಯನ್ 2 (ತ): ಬೆ.9.40ಕ್ಕೆ, ಸಂ.4.05ಕ್ಕೆ, ಟ್ವಿಸ್ಟರ್ಸ್ (ಇಂ): ಮ.1.20ಕ್ಕೆ, ರಾ.7.45ಕ್ಕೆ, ಡಾರ್ಲಿಂಗ್ ವೈ ದಿಸ್ ಕೊಲವರಿ (ತೆ): ರಾ.10.30ಕ್ಕೆ.
ಸ್ಕ್ರೀನ್ 4	ವಿದ್ಯಾರ್ಥಿ ವಿದ್ಯಾರ್ಥಿನಿಯರೇ (ಕ): ಬೆ.11.30ಕ್ಕೆ, ಕಲ್ಕಿ 2898 ಎಡಿ (3ಡಿ)(ತೆ): ಮ.2.50ಕ್ಕೆ, ಹಿರಣ್ಯ (ಕ): ಸಂ.6.30ಕ್ಕೆ, ಕಲ್ಕಿ 2898 ಎಡಿ (ಹಿಂ): ರಾ.9.30ಕ್ಕೆ.

ಮೈಸೂರು ವಿಷನ್ ಸಿನಿಮಾ
ದೂ : 0821–2973519

ಸ್ಕ್ರೀನ್ 1	ಫಾರೆಸ್ಟ್ (ಕ): ಮ.1.45ಕ್ಕೆ, ಬಳ್ಳಾರಿ ಜಿಲ್ಲೆ ಬಳ್ಳಾರಿ ತಾಲೂಕು ಗ್ರಾಮ ಯಾಳ್ಪಿ (ಕ): ಸಂ.6.35ಕ್ಕೆ ಅಸ್ತ್ರಂ (ತ): ರಾ.7ಕ್ಕೆ, ಷಣ್ಮುಖಿ (ತೆ): ರಾ.9.15ಕ್ಕೆ.
ಸ್ಕ್ರೀನ್ 2	ಪಿಂಟು ಕಿ ಪಪ್ಪಿ (ಹಿಂ): ಮ.1.15ಕ್ಕೆ, ಮ.3.55ಕ್ಕೆ, ಛಾವಾ (ಹಿಂ): ಸಂ.6.30ಕ್ಕೆ, ತುಮ್ಕೊ ಮೇರಿ ಕಸಮ್ (ಹಿಂ): ರಾ.9.30ಕ್ಕೆ.
ಸ್ಕ್ರೀನ್ 3	ಡಿಸ್ನಿ ಸ್ನೋ ವೈಟ್ (ಇಂ): ಮ.1.30ಕ್ಕೆ, ಸಂ.4.05ಕ್ಕೆ, ರಾ.9.20ಕ್ಕೆ, ತುಮ್ಕೊ ಮೇರಿ ಕಸಮ್ (ಹಿಂ): ಸಂ.6.15ಕ್ಕೆ.

ಪಿವಿಆರ್ ಸಿನಿಮಾಸ್
PVR CINEMAS
ನೆಕ್ಸಸ್ ಸೆಂಟರ್‌ಸಿಟಿ ಮಾಲ್, 2ನೇ ಮಹಡಿ, ಮೊ.ನಂ: 8951357139

ಕಿಂಗ್‌ಡಮ್ ಆಫ್ ದಿ ಪ್ಲಾನೆಟ್ ಆಫ್ ದಿ ಏಪಿಸ್ (ಇಂ): ಬೆ.10ಕ್ಕೆ, ಮ.1.05ಕ್ಕೆ, ಸಂ.4.10ಕ್ಕೆ, ರಾ.7.20ಕ್ಕೆ, ರಾ.10.30ಕ್ಕೆ, ಶ್ರೀಕಾಂತ್ (ಹಿಂ): ಬೆ.10ಕ್ಕೆ, ಮ.1ಕ್ಕೆ, ಸಂ.4.25ಕ್ಕೆ, ರಾ.7ಕ್ಕೆ, ರಾ.10.15ಕ್ಕೆ, ಸ್ಟಾರ್ (ತ): ಬೆ.11.45ಕ್ಕೆ, ಮ.3.05ಕ್ಕೆ, ಸಂ.6.25ಕ್ಕೆ, ರಾ.9.45ಕ್ಕೆ, ಅರಮನೈ 4 (ತ): ಮ.12.30ಕ್ಕೆ, ಪ್ರತಿನಿಧಿ 2 (ತೆ): ಮ.12.55ಕ್ಕೆ, ರಾ.9.15ಕ್ಕೆ, ರಾಮನ ಅವತಾರ (ಕ): ಮ.3.40ಕ್ಕೆ, ಅಂಜನೀಪುತ್ರ (ಕ): ಸಂ.4ಕ್ಕೆ, ಗ್ರೇ ಗೇಮ್ಸ್ (ಕ): ಸಂ.6.35ಕ್ಕೆ, ಕೃಷ್ಣಮ್ಮ (ತೆ): ರಾ.7.25ಕ್ಕೆ, ಮಾರಿವಿಲ್ಲಿನ್ ಗೋಪುರಂಗಲ್ (ಮ): ರಾ.10ಕ್ಕೆ.

ಸೂಚನೆ : ಸಿನಿಮಾ ಮಾರ್ಗದರ್ಶಿಯಲ್ಲಿ ಮಾಹಿತಿಯನ್ನು ಪರಿಪೂರ್ಣಗೊಳಿಸಲು ನಾವು ಸಾಧ್ಯವಾದಷ್ಟೂ ಪ್ರಯತ್ನಿಸುತ್ತಿದ್ದೇವೆ. ಆದರೂ ಕೆಲವೊಮ್ಮೆ ಮಾಹಿತಿ ಅಲಭ್ಯತೆಯಿಂದ ಲೋಪಗಳು ಉಂಟಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಸಹಕರಿಸಬೇಕಾಗಿ ಕಳಕಳಿ ಮನವಿ.

2028ಕ್ಕೆ ನಾನೇ ಮುಖ್ಯಮಂತ್ರಿ

ಮತ್ತು ಹೊಂದಾಣಿಕೆ ರಾಜಕೀಯವನ್ನು ಕೊನೆಗೊಳಿಸುವುದಾಗಿ ಯಾವಾಗಲೂ ಹೇಳುತ್ತಲೇ ಇದ್ದಾರೆ. ನಾನು ಕೂಡ ಅದಕ್ಕಾಗಿ ಧ್ವನಿ ಎತ್ತಿದ್ದೇನೆ ಮತ್ತು ನನ್ನನ್ನು ಪಕ್ಷದಿಂದ ಹೊರಹಾಕಲಾಗಿದೆ. ಪಕ್ಷದಲ್ಲಿ ಯಡಿಯೂರಪ್ಪ ಕುಟುಂಬದ ಪ್ರಭಾವದ ಬಗ್ಗೆ ನಾನು ಬಿಜೆಪಿ ನಾಯಕತ್ವವನ್ನು ಪ್ರಶ್ನಿಸಿದೆ. ಯಡಿಯೂರಪ್ಪ ಸಂಸದೀಯ ಮಂಡಳಿ ಸದಸ್ಯ, ಅವರ ಕಿರಿಯ ಮಗ ರಾಜ್ಯಾಧ್ಯಕ್ಷ ಮತ್ತು ಶಾಸಕ. ಇದು ವಂಶಪಾರಂಪರ್ಯ ರಾಜಕೀಯವಲ್ಲವೇ. ನಾನು ಈ ಪ್ರಶ್ನೆಯನ್ನು ಹೈಕಮಾಂಡ್‌ಗೆ ಕೇಳಿದೆ ಎಂದರು.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ, ಶಿವಮೊಗ್ಗದಲ್ಲಿ ನಡೆದ ಗಲಭೆ ಸಮಯದಲ್ಲಿ ಹಿಂದೂಗಳನ್ನು ಬೆಂಬಲಿಸಲಿಲ್ಲ ಅಥವಾ ಹಿಂದೂ ಹಿತಾಸಕ್ತಿಗಳನ್ನು ರಕ್ಷಿಸಲಿಲ್ಲ. ಅವರ ಮಗ, ಸದ್ಯ ರಾಜ್ಯಾಧ್ಯಕ್ಷನಾಗಿದ್ದು ಅವರು ಕೂಡ ಎಂದಿಗೂ ಹಿಂದೂಗಳನ್ನು ಬೆಂಬಲಿಸಿಲ್ಲ. ಅದಕ್ಕಾಗಿಯೇ ನಾವು ಅವರ ಕುಟುಂಬದ ಭ್ರಷ್ಟಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದೇವೆ ಮತ್ತು ಅದಕ್ಕಾಗಿ ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಹೇಳಿದರು.


ಮರಳಿ ಪಕ್ಷಕ್ಕೆ ಕರೆದುಕೊಳ್ಳುವಂತೆ ನಾನು ಯಾರನ್ನೂ ಬೇಡಿಕೊಳ್ಳುವುದಿಲ್ಲ. ನಾನು ಯಾವುದೇ ತಪ್ಪುಗಳನ್ನು ಮಾಡಿಲ್ಲ. ನಾವು ಪಕ್ಷಕ್ಕೆ ನಿಷ್ಠರಾಗಿದ್ದೇವೆ ಮತ್ತು ಅವರು ಕ್ಷಮೆಯಾಚಿಸಲು ಬಯಸಿದರೆ, ಕ್ಷಮೆ ಕೇಳಬೇಕಾದವರು ನಾನಲ್ಲ, ಬದಲಿಗೆ ಅವರೇ. ನಾನು ಯಾವಾಗಲೂ ಅಟಲ್ ಬಿಹಾರಿ ವಾಜ ಪೇಯಿ ಮತ್ತು ಎಲ್‌ಕೆ ಅಡ್ವಾಣಿಯಂತಹ ಬಿಜೆಪಿ ನಾಯಕರನ್ನು ಬೆಂಬಲಿಸಿದ್ದೇನೆ. ಪ್ರಧಾನಿ ಮೋದಿ ಒಳ್ಳೆಯ ನಾಯಕ, ಆದರೆ ಕೆಳ ಹಂತಗಳಲ್ಲಿ ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಅದು ಕರ್ನಾಟಕದಲ್ಲಿ ಪಕ್ಷಕ್ಕೆ ಹಾನಿ ಮಾಡುತ್ತದೆ ಎಂದು ಯತ್ನಾಳ್ ಹೇಳಿದರು.

ನಾವು ಒಗ್ಗಟ್ಟಾಗಿದ್ದೇವೆ. ಕರ್ನಾಟಕದ ಹೆಚ್ಚಿನ ಸಂಸದರು ಮತ್ತು ಶಾಸಕರು ನಮ್ಮನ್ನು ಬೆಂಬಲಿಸುತ್ತಿದ್ದಾರೆ. ಶೇ 75ರಷ್ಟು ಶಾಸಕರು ಸದ್ಯದ ನಾಯಕತ್ವದ ವಿರುದ್ಧ ಇದ್ದಾರೆ. ನಾವು ಪಕ್ಷವನ್ನು ಟೀಕಿಸುತ್ತಿಲ್ಲ, ನಾವು ಅದನ್ನು ವಂಶಪಾರಂಪರ್ಯ ರಾಜಕೀಯದಿಂದ ಮುಕ್ತಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ನಾನು ಬಿಜೆಪಿಯನ್ನು ಎಂದಿಗೂ ಟೀಕಿಸಿಲ್ಲ. ಅದು ನಮ್ಮ ಪಕ್ಷ ಮತ್ತು ನಾವು ಅದನ್ನು ಅಗೌರವಿಸುವುದಿಲ್ಲ. ಆದರೆ, ಯಡಿಯೂರಪ್ಪ ಕುಟುಂಬವನ್ನು ಬೆಂಬಲಿಸುವವರು ತಮ್ಮ ಕಾರ್ಯಗಳಿಂದ ಪಕ್ಷಕ್ಕೆ ಹಾನಿ ಮಾಡುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಹೊಸ ಪಕ್ಷ ರಚನೆಯಾದರೆ, ನಾವು ಬಿಜೆಪಿಯನ್ನು ಬಲಪಡಿಸುತ್ತೇವೆ ಮತ್ತು ಅದರ ಮೂಲ ಮೌಲ್ಯಗಳನ್ನು ಮರಳಿ ತರುತ್ತೇವೆ ಎಂದು ಅವರು ಹೇಳಿದರು.

ನಾನು ಎಂದಿಗೂ ಕಾಂಗ್ರೆಸ್ ಅಥವಾ ಜೆಡಿಎಸ್ ಸೇರುವುದಿಲ್ಲ. ಬಿಜೆಪಿ ನನ್ನನ್ನು ಗೌರವದಿಂದ ವಾಪಸ್ ಕರೆದರೆ, ನಾನು ಬಿಜೆಪಿಯಲ್ಲಿಯೇ ಇರುತ್ತೇನೆ. ಇಲ್ಲದಿದ್ದರೆ, ವಿಜಯದಶಮಿಯಂದು ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ ಎಂದು ಯತ್ನಾಳ್ ಹೇಳಿದರು. ಪಕ್ಷದ ಶಿಸ್ತನ್ನು ಪದೇ ಪದೇ ಉಲ್ಲಂಘಿಸಿದ್ದಕ್ಕಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬುಧವಾರ ಆರು ವರ್ಷ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಪಕ್ಷದ ಕೇಂದ್ರ ಶಿಸ್ತು ಸಮಿತಿ ನೀಡಿದ ಪತ್ರದಲ್ಲಿ ತಿಳಿಸಲಾಗಿದೆ.

ಹಸಿರು ನಮ್ಮ ಉಸಿರು

ಸಾಮಾಜಿಕ ಸೇವಾಕಾರ್ಯದ ಮೂಲಕ ಶಾಸಕ ದರ್ಶನ್ ಧ್ರುವನಾರಾಯಣ್ ಜನ್ಮದಿನ ಆಚರಣೆ




ಶ್ರೀಕಂಠೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಸಾಮಾಜಿಕ ಸೇವಾಕಾರ್ಯದ ಮೂಲಕ ಶಾಸಕ ದರ್ಶನ್ ಧ್ರುವನಾರಾಯಣ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ನಂಜನಗೂಡು: ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿ ಬಳಗದ ವತಿಯಿಂದ ರೋಗಿಗಳಿಗೆ ಹಣ್ಣು-ಬ್ರೆಡ್ ವಿತರಣೆ, ಸ್ವಚ್ಛತೆ, ಗಿಡ ನೆಡುವ ಕಾರ್ಯಕ್ರಮ, ಉಪಹಾರ ವಿತರಣೆಯಂತಹ ಸಾಮಾಜಿಕ ಚಟುವಟಿಕೆಗಳ ಮೂಲಕ ಶಾಸಕ ದರ್ಶನ್ ಧ್ರುವನಾರಾಯಣ್ ಅವರ 30ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದರು.

ಮೊದಲಿಗೆ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ನೇತೃತ್ವದಲ್ಲಿ ಶ್ರೀಕಂಠೇಶ್ವರ ದೇವಾಲಯದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ ಅವರ ಹೆಸರಿನಲ್ಲಿ ಅರ್ಚನೆ, ವಿಶೇಷ ಪೂಜೆ ಸಲ್ಲಿಸಿದ ಬಳಿಕ ದೇವಾಲಯದ ಮುಂಭಾಗ ಕೇಕ್ ಕತ್ತರಿಸಿ ಸಿಹಿ ವಿತರಿಸಿದರು. ನಂತರ ನಗರದ ಸಾರ್ವಜನಿಕ ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಕೃಷ್ಣ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು, ಬ್ರೆಡ್, ಬಿಸ್ಕೆಟ್ ವಿತರಿಸಿದರು, ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಗಿಡನೆಡಲಾಯಿತು. ನಂತರ ನಗರದ ಲಿಂಗಣ್ಣ ವೃತ್ತ, ಮತ್ತು ಭಾರ್ಗವಿ ಚಿತ್ರಮಂದಿರದ ಬಳಿ ಸಾರ್ವಜನಿಕರಿಗೆ ಉಪಹಾರ ವಿತರಣೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ಶಾಸಕ ದರ್ಶನ್ ಧ್ರುವನಾರಾಯಣ್ ಅವರು ನಂಜನಗೂಡು ಕ್ಷೇತ್ರದ ಜನರಲ್ಲಿ ತಮ್ಮ ತಂದೆ ತಾಯಿಯರನ್ನು ಕಾಣುತ್ತ ಕ್ಷೇತ್ರದ ಜನರ ಸಮಸ್ಯೆಗಳಿಗೆ ಕಿವಿಯಾಗಿದ್ದಾರೆ. ಅವರು ಆಯ್ಕೆಯಾದ ಎರಡು ವರ್ಷಗಳಲ್ಲಿ ಸುಮಾರು 200 ಕೋಟಿಗಿಂತಲೂ ಹೆಚ್ಚಿನ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ದೇವರು ಅವರಿಗೆ ಆಯಸ್ಸು ಆರೋಗ್ಯ ಹಾಗೂ ಉನ್ನತ ಅಧಿಕಾರಗಳನ್ನು ಕೊಟ್ಟು ಕಾಪಾಡಲಿ ಎಂದರು.

ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಕೆ.ಮಾರುತಿ ಮಾತನಾಡಿ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಪ್ರತಿ ಸೋಮವಾರ ಜನತಾದರ್ಶನ ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜನಸಂಪರ್ಕ ಸಭೆಗಳನ್ನು ಆಯೋಜಿಸುವ ಮೂಲಕ ಕ್ಷೇತ್ರದ ಜನರ ಸಮಸ್ಯೆಗಳನ್ನು ಖುದ್ದು ಪರಿಶೀಲನೆ ನಡೆಸಿ ಸ್ಥಳದಲ್ಲಿಯೇ ಪರಿಹರಿಸುವ ಕೆಲಸ ಮಾಡುತ್ತಿದ್ದು ದೇವರು ಅವರಿಗೆ ರಾಜಕೀಯವಾಗಿ ಉನ್ನತ ಶಕ್ತಿ ನೀಡಲಿ ಎಂದರು.

ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್, ಸಿ.ಎಂ. ಶಂಕರ್, ಶ್ರೀಕಂಠನಾಯಕ, ವಾಲ್ಮೀಕಿ ನಿಗಮ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ತಾಪಂ ಮಾಜಿ ಅಧ್ಯಕ್ಷ ನಾಗೇಶ್ ರಾಜ್, ಪುರಸಭಾ ಮಾಜಿ ಉಪಾಧ್ಯಕ್ಷ ದೊರೆಸ್ವಾಮಿ, ಎಸ್.ಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಪ್ಪಿನಹಳ್ಳಿ ಶಿವಣ್ಣ, ಮುಖಂಡರಾದ ಕಳಲೆ ರಾಜೇಶ, ಕುಳ್ಳಯ್ಯ, ವಿಜಯ್ ಕುಮಾರ್, ಎನ್.ಎಂ.ಮಂಜುನಾಥ್, ಶ್ರೀನಿವಾಸಮೂರ್ತಿ, ಮುದ್ದುಮಾದಶೆಟ್ಟಿ, ಎನ್.ಎಸ್.ಮಾದಪ್ಪ, ವೀರೇಶ್, ಕಾರ್ಮಿಕ ಅಧ್ಯಕ್ಷ ಗೋವಿಂದರಾಜು, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಹಾಡ್ಯ ಜಯರಾಮ, ಜಯಮಾಲಾ ಬೀರೇಗೌಡ, ನಗರಸಭಾ ಸದಸ್ಯರಾದ ಗಾಯತ್ರಿ, ಪ್ರದೀಪ್, ಕೆ.ಎಂ.ಬಸವರಾಜು, ರಮೇಶ್, ಜಿಪಂ ಮಾಜಿ ಸದಸ್ಯ ಲತಾಸಿದ್ದಶೆಟ್ಟಿ, ಶಶಿರೇಖಾ, ಸೇರಿದಂತೆ ಹಲವಾರು ಪ್ರಮುಖರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಅಭಿವೃದ್ಧಿಯನ್ನೇ ಉಸಿರಾಗಿಸಿಕೊಂಡಿರುವ ಶಾಸಕ

ನಂಜನಗೂಡು: ಶಾಸಕ ದರ್ಶನ್ ಧ್ರುವನಾರಾಯಣ್ ನಂಜನಗೂಡು ಕ್ಷೇತ್ರದ ಅಭಿವೃದ್ಧಿಯನ್ನೇ ಉಸಿರಾಗಿಸಿಕೊಂಡು ತಂದೆಯ ಹಾದಿಯಲ್ಲಿ ಸಾಗುತ್ತಿರುವ ಜನಸೇವಕ ಎಂದು ಮುಖಂಡರಾದ ಕಳಲೆ ರಾಜೇಶ್ ಹೇಳಿದರು.

ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ ಅವರ 30ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಯಂಗ್ ಬ್ರಿಗೇಡ್ ಸೇವಾದಳ ವತಿಯಿಂದ ಆಯೋಜಿಸಲಾಗಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.



ಕಾಂಗ್ರೆಸ್ ಯಂಗ್ ಬ್ರಿಗೇಡ್ ಸೇವಾದಳ ವತಿಯಿಂದ ನಡೆದ ಸ್ವಚ್ಛತಾ ಕಾರ್ಯಕ್ರಮ.

ದಿ.ಆರ್.ಧ್ರುವನಾರಾಯಣ್ ಅವರು ಜನರ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ದಿನದ 24 ಗಂಟೆಗಳು ಸಹ ಜನಸೇವೆಯಲ್ಲಿ ನಿರತರಾಗಿದ್ದರು. ಅವರಿಗೆ ನಂಜನಗೂಡು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಬೇಕೆಂಬ ಕನಸಿತ್ತು. ಅವರಂತೆಯೇ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಸಹ ತಂದೆಯ ಹಾದಿಯಲ್ಲಿ ಸಾಗಿ ಕ್ಷೇತ್ರದ ಜನರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಿದ್ದಾರೆ. ಅಲ್ಲದೆ ಕ್ಷೇತ್ರದ ಜ್ವಲಂತ ಸಮಸ್ಯೆಯಾಗಿದ್ದ ಕಾಡುಪ್ರಾಣಿಗಳ ಹಾವಳಿಯನ್ನು ತಡೆಗಟ್ಟಲು ಸುಮಾರು 12 ಕೋಟಿ ವೆಚ್ಚದಲ್ಲಿ ರೈಲ್ವೆ ಬ್ಯಾರಿಕೇಡ್ ಮತ್ತು ಮೆಸ್ ಅಳವಡಿಸಲಾಗಿದೆ ಎಂದರು.

ಎಸ್‌ಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಪ್ಪಿನಹಳ್ಳಿ ಶಿವಣ್ಣ ಮಾತನಾಡಿ ಶಾಸಕ ದರ್ಶನ್ ಧ್ರುವನಾರಾಯಣ್‌ರವರು ಅತ್ಯಂತ ಕಿರಿಯ ವಯಸ್ಸಿನ ಶಾಸಕರಾಗಿದ್ದರೂ ಸಹ ಎಲ್ಲಾ ಜಾತಿ, ವರ್ಗದ ಜನರನ್ನು ಒಟ್ಟಾಗಿ ಕರೆದುಕೊಂಡು ಹೋಗುವ ಪ್ರಬುದ್ಧ ರಾಜಕಾರಣಿಯಾಗಿದ್ದಾರೆ. ಜನರ ಸಮಸ್ಯೆಗಳನ್ನು ತಾಳ್ಮೆಯಿಂದ ಕೇಳುವಂತಹ ಗುಣ ಅವರ ತಂದೆಯಿಂದ ಬಳುವಳಿಯಾಗಿ ಬಂದಿದೆ, ಅವರ ಸೌಮ್ಯ ಸ್ವಭಾವದ, ನಡವಳಿಕೆಯಿಂದಾಗಿ ಕ್ಷೇತ್ರದ ಜನರ ಮನಸ್ಸಿನಲ್ಲಿ ಸ್ಥಿರಸ್ಥಾಯಿಯಾಗಿ ಉಳಿದಿದ್ದಾರೆ, ಜೊತೆಗೆ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ, ಅವರಿಗೆ ದೇವರು ಆಯಸ್ಸು, ಆರೋಗ್ಯ ಮತ್ತು ಉನ್ನತ ಅಧಿಕಾರ ಕೊಟ್ಟು ಕಾಪಾಡಲಿ ಎಂದರು.

ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಿ ಗಿಡ ನೆಟ್ಟರು. ಇದೇ ಸಂದರ್ಭದಲ್ಲಿ ನಗರಸಭಾ ನಾಮಿನಿ ಸದಸ್ಯರಾದ ಕೆ.ಎಂ.ಬಸವರಾಜು, ರವಿ, ಪ್ರವೀಣ್, ಹೆಡತಲೆರಾಜು, ಜಗದೀಶ್, ನಂಜಪ್ಪ, ಮಧು, ರಮೇಶ, ರಂಗಸ್ವಾಮಿ, ಸುರೇಶ್, ರವಿ, ಮಹದದೇವ್, ಶಿವಣ್ಣ, ಕೃಷ್ಣ, ರಾಜೇಶ್, ರವಿಚಂದ್ರ, ಉಮೇಶ್, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಅನುದಾನ ಕೇಳಿದರೆ ಸಿಎಂ 'ಗ್ಯಾರಂಟಿ' ತೋರುತ್ತಾರೆ!

●ಶಾಸಕ ಹರೀಶ್‌ಗೌಡ ವಿಷಾದ ●ವೈಯಕ್ತಿಕ ನೆರವಿನಡಿ ಜನರಿಗೆ ಅನುಕೂಲ ●ವಿವಿಧ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ

ಹುಣಸೂರು, ಮಾ.29– ತಾಲೂಕಿನ ಧರ್ಮಾಪುರ ಗ್ರಾಮದಲ್ಲಿ ಸುಮಾರು ಎರಡು ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಜಿ.ಡಿ.ಹರೀಶ್ ಗೌಡ ಶಂಕುಸ್ಥಾಪನೆ ನೇರವೇರಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲು ಹಣವೂ ಇಲ್ಲ, ಅಭಿವೃದ್ಧಿಯೂ ಇಲ್ಲ. ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಅಭಿವೃದ್ಧಿಗೆ ಅನುದಾನ ನೀಡದೆ ರಾಜ್ಯ ದಿವಾಳಿಯತ್ತ ಸಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸ್ವಪಕ್ಷದ ಶಾಸಕರೇ ಅನುದಾನವಿಲ್ಲದೆ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದಾರೆ. ಈ ಹಿಂದೆ ಸರ್ಕಾರ ಎಸ್ಸಿ–ಎಸ್ಟಿಗೆ ಮೀಸಲಿಡುತ್ತಿದ್ದ ಹಣವು ಇಲ್ಲದೆ ಅಭಿವೃದ್ಧಿಯೂ ಆಗದೆ ರಾಜ್ಯ ಬಹಳಷ್ಟು ಹಿಂದೆ ಉಳಿಯುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳನ್ನು ಕೇಳಿದರೆ ಗ್ಯಾರಂಟಿ ಕಡೆ ತೋರಿಸುತ್ತಾರೆ.

ನಾನು ಕೊಟ್ಟ ಭರವಸೆಗಳನ್ನು ಸರ್ಕಾರದ ಅನುದಾನ ಕಾಯದೆ, ನನ್ನ ಕೈಲಾದ ಮಟ್ಟಿಗೆ ವೈಯಕ್ತಿಕ ನೆರವು ನೀಡಿ ಜನರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದೇನೆ ಎಂದರು.

ಧರ್ಮಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ರೈತರಿಗೆ ಸಾಲ ಬಿಡುಗಡೆ ಬಗ್ಗೆ ಈಗಾಗಲೇ ಜಿಲ್ಲಾ ಬ್ಯಾಂಕಿನಲ್ಲಿ ಪ್ರತಿಭಟನೆ ನಡೆಸಿ, ರೈತರಿಗೆ ಸಾಲ ಕೊಡಿಸುವ ಕೆಲಸ ಮಾಡಿದ್ದೇನೆ ಎಂದರು.

ಇದಲ್ಲದೇ ಈ ಹಿಂದೆ ಧರ್ಮಾಪುರ ಗ್ರಾಮದ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು 10 ಲಕ್ಷರೂ. ಅನುದಾನ ಬಂದಿತ್ತು ಈಗ 50 ಲಕ್ಷ ನೀಡಲಾಗಿದೆ. ಗ್ರಾಮಸ್ಥರ ಬೇಡಿಕೆಯಂತೆ ಇನ್ನೂ 75 ಲಕ್ಷ ರೂ. ಅನುದಾನ ಸೇರಿ ಒಟ್ಟು 1.35 ಕೋಟಿ ರೂ. ವೆಚ್ಚದಲ್ಲಿ ಸುಂದರವಾದ ಭವನ ನಿರ್ಮಾಣ ಮಾಡಲು ಬೇಕಾದ ಅನುದಾನ ಕೊಡಿಸುವ ಭರವಸೆ ನೀಡಿ ಸಂಬಂಧಿಸಿದ ಇಂಜಿನಿಯರ್‌ಗೆ ಸೂಚನೆ ನೀಡಿದರು. ಪ್ರತಿ ತಿಂಗಳು ಮೊದಲ ಮಂಗಳವಾರ ಹುಣಸೂರು ತಾಲೂಕು ಕಚೇರಿಯಲ್ಲಿ ಬೆಳಿಗ್ಗೆಯಿಂದ ಸಂಜೆಯ ತನಕ ಇರುತ್ತೇನೆ. ಸಾಗುವಳಿ ಮತ್ತಿತರ ಕೆಲಸ ಕಾರ್ಯಗಳಿದ್ದರೆ ಸಾರ್ವಜನಿಕರು ಭೇಟಿ ಮಾಡಬಹುದಾಗಿದೆ ಎಂದರು.



ತಾಲೂಕಿನ ಧರ್ಮಾಪುರ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೇರವೇರಿಸಿದರು.

ಗ್ರಾಮಸ್ಥರ ಮನವಿ: ತೋಟದ ಮನೆಗಳಿಗೆ ವಿದ್ಯುತ್ ಇಲ್ಲದೆ ಸಮಸ್ಯೆಯಾಗುತ್ತಿದೆ ಎಂದು ನಾಡಪ್ಪನಹಳ್ಳಿ ಮತ್ತು ಧರ್ಮಾಪುರ ಗ್ರಾಮದ ಜನರು ಮಾಡಿದ ಮನವಿಗೆ ಸ್ಪಂದಿಸಿದ ಶಾಸಕರು, ಇಂಜಿನಿಯರ್‌ಗೆ ಕೂಡಲೇ ಮಾತನಾಡಿ ಶೀಘ್ರವೇ ವಿದ್ಯುತ್ ಸಂಪರ್ಕ ಕಲ್ಪಿಸಲು ಬೇಕಾದ ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ವಿ.ಮಹದೇವ್ ಮಾತನಾಡಿದರು. ಪಿಡಿಓ ರೂಪಾ, ಗ್ರಾಮ ಲೆಕ್ಕಿಗ ಕುಮಾರ್, ಪಿಎಲ್‌ಡಿ ಬ್ಯಾಂಕಿನ ಮಾಜಿ ಅಧ್ಯಕ್ಷ ಸತೀಶ್ ಪಾಪಣ್ಣ, ಗ್ರಾಪಂ ಸದಸ್ಯರಾದ ಪುನೀತಾ ಲೋಕೇಶ್, ತೋಳಸಮ್ಮ ಗೌರಮ್ಮ ನಾಗಮ್ಮಣ್ಣಿ ಗ್ರಾಪಂ ಮಾಜಿ ಅಧ್ಯಕ್ಷರಾದ ಆರ್.ವಿಶ್ವನಾಥ್, ಮಲ್ಲೇಶ್, ಮುಖಂಡರಾದ ಪುಟ್ಟಮಾದಯ್ಯ, ಎಂ.ರಮೇಶ್, ರಾಮು, ಚಲುವಯ್ಯ, ನಿಂಗರಾಜು ದಾಸನಾಯಕ, ಮಹದೇವ್, ಶಂಕರೇಗೌಡ, ಸೋಮಣ್ಣ, ಬೀರಪ್ಪ, ಸತೀಶ್, ಗವಿನಾಯಕ, ಕೃಷ್ಣನಾಯಕ ಸಿದ್ದೇಗೌಡ, ನಾಗೇಂದ್ರ, ಮೂರ್ತಿ, ಜವರೇಗೌಡ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

ಕೋಮಲಾಪುರ ಪ್ರಾಥಮಿಕ ಕೃಷಿ ಪತ್ತಿನ ಸಂಘಕ್ಕೆ ಆಯ್ಕೆ



ಬೆಟ್ಟದಪುರ ಸಮೀಪದ ಕೋಮಲಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಜೀವನ್ ಕುಮಾರ್ ಕೆ.ಪಿ, ಉಪಾಧ್ಯಕ್ಷರಾಗಿ ಧರ್ಮಪಾಲ ಅವಿರೋಧವಾಗಿ ಆಯ್ಕೆಂಯಾಗಿದ್ದು, ಅವರನ್ನು ಅಭಿನಂದಿಸಲಾಯಿತು.

ತಿ.ನರಸೀಪುರ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ

ಅಧ್ಯಕ್ಷರಾಗಿ ಬೆನಕನಹಳ್ಳಿ ಬಿ.ಎಂ.ಬಸವಣ್ಣ, ಉಪಾಧ್ಯಕ್ಷರಾಗಿ ಸೋಮಣ್ಣ ಆಯ್ಕೆ

ತಿ.ನರಸೀಪುರ, ಮಾ.29–ತಾಲೂಕಿನ ಸೋಸಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬೆನಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಹಾಲಿ ಅಧ್ಯಕ್ಷರಾದ ಬಿ.ಎಂ.ಬಸವಣ್ಣ, ಉಪಾಧ್ಯಕ್ಷರಾಗಿ ಸೋಮಣ್ಣ ಆಯ್ಕೆಯಾಗಿದ್ದಾರೆ.



ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದ ಸಂದರ್ಭ.

ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆ ಸಂಬಂಧ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನದ ಆಯ್ಕೆ ಬಯಸಿ ಬಿ.ಎಂ. ಬಸವಣ್ಣ ಮತ್ತು ಧರ್ಮ ರತ್ನಾಕರ,ಉಪಾಧ್ಯಕ್ಷ ಸ್ಥಾನಕ್ಕೆ ಸೋಮಣ್ಣ ಹಾಗೂ ಟೈಲರ್ ನಾಗೇಂದ್ರ ನಾಮಪತ್ರ ಸಲ್ಲಿಸಿದರು. ನಂತರ ನಡೆದ ಚುನಾವಣೆಯಲ್ಲಿ ಬಿ.ಎಂ.ಬಸವಣ್ಣ ಹಾಗೂ ಸೋಮಣ್ಣ ತಲಾ 7 ಮತಗಳನ್ನು ಪಡೆದು ಅಧ್ಯಕ್ಷ–ಉಪಾಧ್ಯಕ್ಷರಾಗಿ ಆಯ್ಕೆಯಾದರೆ, ತಲಾ 6 ಮತಗಳನ್ನು ಪಡೆದ ಧರ್ಮ ರತ್ನಾಕರ ಹಾಗೂ ಟೈಲರ್ ನಾಗೇಂದ್ರ 1 ಮತಗಳಿಂದ ಸೋಲನುಭವಿಸಿದರು.

12 ಸದಸ್ಯರ ನಾಮಬಲ ಹೊಂದಿರುವ ಸಹಕಾರ ಸಂಘದಲ್ಲಿ ಜಿಲ್ಲಾ ಪ್ರತಿನಿಧಿ ಸೇರಿದಂತೆ 13 ಮಂದಿಗೆ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶವಿದ್ದು, ಶುಕ್ರವಾರ ನಡೆದ ಚುನಾವಣೆಯಲ್ಲಿ ಸದಸ್ಯರಾದ ನೀಲಮ್ಮ, ಕುಮಾರ, ಎಂ.ನಾಗರಾಜು, ಶಿವಪ್ರಕಾಶ್, ಎಂ.ಭಾಗ್ಯ, ನಂಜುಂಡಯ್ಯ, ಸಿದ್ದಪ್ಪ, ಬಸಪ್ಪ ಹಾಗೂ ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಮಂಜೇಶ್ ಗೌಡ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಸಹಕಾರ ಸಂಘದ ವರಿಷ್ಠರ ಆಯ್ಕೆಗೆ ಸಮ್ಮತಿ ಸೂಚಿಸಿದರು.

ಸಹಕಾರ ಸಂಘದ ನಿರ್ದೇಶಕರಲ್ಲಿ 2 ಬಣಗಳ ನಡುವೆ ಸ್ಪರ್ಧೆ ಎನ್ನುವ ಗೊಂದಲದ ನಡುವೆ ಸಂಘದ ಮಾಜಿ ಅಧ್ಯಕ್ಷ ಪರಶಿವಮೂರ್ತಿ ಹಾಗೂ ಕೃಷಿಕ ಸಮಾಜದ ಅಧ್ಯಕ್ಷ ಬೆನಕನಹಳ್ಳಿ ಶಿವಮಲ್ಲಪ್ಪ ಪರಿಶ್ರಮ ಸಹಕಾರ ಸಂಘದಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರ ಹಿಡಿಯಲು ಸಹಕಾರಿಯಾಯಿತು ಎನ್ನಲಾಗಿದೆ.

ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟ ಚುನಾವಣಾಧಿಕಾರಿ ಹಸೀನಾ ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆ ಪ್ರಕಟಿಸುತ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಈ ವೇಳೆ ನೂತನ ಅಧ್ಯಕ್ಷ–ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಸಹಕಾರ ಸಂಘದ ಮಾಜಿ ಅಧ್ಯಕ್ಷ ಪರಶಿವಮೂರ್ತಿ ಈ ಹಿಂದೆ ನಡೆದ ಚುನಾವಣೆ ವೇಳೆ 9 ಮಂದಿ ನಿರ್ದೇಶಕರು ನಮ್ಮದೇ ಬಣದವರು ಎಂಬ ಹೇಳಿಕೆ ಬಂದಿತ್ತು. ಅದು ಸತ್ಯಕ್ಕೆ ದೂರವಾದ ವಿಚಾರವಾಗಿದ್ದು, ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆಯಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯ ಮೆರೆದಿದೆ. ಕಾಂಗ್ರೆಸ್ ಬೆಂಬಲಿತನಾಗಿ ನಾನು ಮೂರು ಬಾರಿ ಸಹಕಾರ ಸಂಘದ ಅಧ್ಯಕ್ಷನಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದೇನೆ ಎಂದರು.

ಈ ವೇಳೆ ಜಿಪಂ ಮಾಜಿ ಸದಸ್ಯರಾದ ಹೊನ್ನನಾಯ್ಕ, ಮಹದೇವಸ್ವಾಮಿ, ಸಹಕಾರ ಸಂಘದ ಮಾಜಿ ಅಧ್ಯಕ್ಷ ಪ್ರಭುಸ್ವಾಮಿ, ಸೋಸಲೆ ಗ್ರಾ.ಪಂ ಅಧ್ಯಕ್ಷ ಲೋಕೇಶ್, ದೊಡ್ಡನಹುಂಡಿ ರವೀಂದ್ರ ಬಾಬು, ಬಿ.ಎಂ.ಮಹೇಶ್, ಅಜಯ್ ಕುಮಾರ್, ಗ್ಯಾಸ್ ರಾಜಣ್ಣ,ರಾಜು(ಬೆಳ್ಳಿ), ದೇವರಾಜು, ವಿ. ಕುಮಾರ್, ದೀಪು, ಜಗದೀಶ್, ಅಂಗಡಿ ನಟರಾಜು, ಗ್ರಾಮಸ್ಥರು ಹಾಜರಿದ್ದರು.

ವಸಂತರಾಜ ಅರಸ್ ನಿಧನ



ಹುಣಸೂರು, ಮಾ.29– ಹುಣಸೂರು ಸರ್ಕಾರಿ ಬಾಲಕರ ಕಿರಿಯ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ವಸಂತರಾಜ ಅರಸ್(88) ಮೈಸೂರಿನ ಖಾಸಗಿ ಅಸ್ಪತ್ರೆಯಲ್ಲಿ ನಿಧನರಾದರು.

ಮೃತರು ಕೆಲವು ದಿನಗಳಿಂದ ಮೈಸೂರಿನ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು. ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ಒರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೃತ ದೇಹವನ್ನು ಇಂದು ಬೆಳಿಗ್ಗೆ 10.30ಕ್ಕೆ ಹುಣಸೂರು ಸರ್ಕಾರಿ ಬಾಲಕರ ಕಿರಿಯ ಕಾಲೇಜಿನ ಅವರಣದಲ್ಲಿ ದರ್ಶನಕ್ಕೆ ಇರಿಸಲಾಗಿತ್ತು. ಈ ಸಂದರ್ಭದಲ್ಲಿ ಮೃತರ ಶಿಷ್ಯರಾದ ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್, ಇವರ ಮಾತೃಶ್ರೀ ರತ್ನಮ್ಮ ಪ್ರೇಮಕುಮಾರ್ ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದರು. ಮೃತರ ಅಂತ್ಯಕ್ರಿಯೆ ಮೃತರ ಸ್ವಂತ ಊರಾದ ಪಿರಿಯಪಟ್ಟಣ ತಾಲೂಕಿನ ಬೆಟ್ಟದತುಂಗ ಗ್ರಾಮದ ತೋಟದಲ್ಲಿ ನೆರವೇರಿತು

ನೂರ್ ಅಹಮದ್



ಹುಣಸೂರು, ಮಾ.29– ನಗರದ ಟ್ಯಾಲೇಂಟ್ ವಿದ್ಯಾಸಂಸ್ಥೆಯ ಸಿಬಿಎಸ್‌ಸಿ ಪ್ರಾಂಶುಪಾಲರಾದ ಗುಲ್ನಾಜ್ ಖಾನ್ ಅವರ ಪತಿ ಹಾಗೂ ನಿವೃತ್ತ ಎಎಸ್‌ಐ ನೂರ್ ಅಹಮದ್(80) ಅವರು ನಿನ್ನೆ ರಾತ್ರಿ ನಿಧನರಾದರು. ಮೃತರು ಪತ್ನಿ, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಸಬ್ಬಿರ್ ನಗರದ ಖಬರ್ ಸ್ಥಾನದಲ್ಲಿ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ದಿನೇಶ್



ಹುಣಸೂರು, ಮಾ.29– ನಗರದ ವಿ.ಪಿ.ಬೋರೆಯ ವಾಸಿ ಕೇಬಲ್ ಅಪರೇಟರ್ ದಿನೇಶ್ (45) ಹೃದಯಘಾತದಿಂದ ನಿದನರಾದರು.

ಮೃತರು ಪತ್ನಿ, ಒರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ (ಭಾನುವಾರ) ಮದ್ಯಾಹ್ನ ಪಂಪ್ ಹೌಸ್ ಬಳಿ ಇರುವ ಸ್ಮಶಾನದಲ್ಲಿ ನೇರವೆರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಒಕ್ಕಲಿಗ ಯುವ ಬ್ರಿಗೇಡ್‌ನಿಂದ ಮಹಿಳಾ ದಿನ ಆಚರಣೆ

ಪಿರಿಯಾಪಟ್ಟಣ: ಪಟ್ಟಣದ ಡಿ.ದೇವರಾಜ್ ಅರಸು ಕಲಾ ಭವನದಲ್ಲಿ ಒಕ್ಕಲಿಗ ಯುವ ಬ್ರಿಗೇಡ್ ವತಿಯಿಂದ ಮಹಿಳಾ ದಿನಾಚರಣೆ ಹಾಗೂ ಯುಗಾದಿ ಸಂಭ್ರಮೋತ್ಸವನ್ನು ಆಚರಿಸಲಾಯಿತು. ವಿಶೇಷ ಭೂ ಸ್ವಾಧೀನ ಹಾಗೂ ಸಕ್ರಮ ಪ್ರಾಧಿಕಾರದ ಮಡಿಕೇರಿ ವಿಭಾಗದ ಅಧಿಕಾರಿ ವಿ.ಆರ್.ಶೈಲಜಾ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು ಸಂವಿಧಾನದಡಿಯಲ್ಲಿ ಅನೇಕ ಕಾನೂನುಗಳನ್ನು ರಚಿಸಲ್ಪಟ್ಟಿದ್ದು, ಕುಟುಂಬದಲ್ಲಿ ಗಂಡು ಹೆಣ್ಣಿಗೆ ಸಮಾನ ಸ್ಥಾನಮಾನವಿದೆ. ಸಮುದಾಯದ ಮಟ್ಟದಲ್ಲಿ ಹೆಣ್ಣು ಮೊದಲು ಮನೋಬಲ, ಆತ್ಮಬಲ, ನಂಬಿಕೆ, ಆತ್ಮಸ್ಥೈರ್ಯ ಬೆಳಸಿಕೊಳ್ಳಬೇಕು. ಆಗ ಮಾತ್ರ ಕ್ಷಮತೆಯಲ್ಲಿ ಅನುಮಾನ, ಅವಮಾನ, ಬಿಗುಮಾನ ಅಪನಂಬಿಕೆಗಳನ್ನೆಲ್ಲ ಮೀರಿ ಸನ್ಮಾನಕ್ಕೆ ಪಾತ್ರರಾಗುತ್ತಾಳೆ ಎಂದರು. ಒಕ್ಕಲಿಗ ಯುವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ ನಂಜುಂಡ ಮಾತನಾಡಿ ಸಂಸ್ಥೆಯ ಕಾರ್ಯಗಳು ಮತ್ತು ಕೊಡುಗೆಗಳ ಬಗ್ಗೆ ತಿಳಿಸಿದರು.

ಅಭಿವೃದ್ಧಿ ಅಧಿಕಾರಿ ಡಾ.ಶೋಭಾರಾಣಿ, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ.ಆರ್.ಬಿ.ಶೋಭಾ ಮಾತನಾಡಿದರು.

ಈ ಸಂದರ್ಭದಲ್ಲಿ ಸಿಡಿಪಿಓ ಮಮತಾ, ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿ ಹೊಸಳ್ಳಿ ಕೃಷ್ಣೇಗೌಡ, ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ನವ್ಯಾ, ಸ.ಪ್ರ.ದರ್ಜೆ ಕಾಲೇಜು ಉಪನ್ಯಾಸಕ ನಂಜುಂಡಸ್ವಾಮಿ, ಪತ್ರಕರ್ತ ಡಾ.ಈರಾಜ್,ಆನಂದ್ ಬಸಲಾಪುರ, ಪುನೀತ್, ವಿನಯ್,ತಾ.ಒಕ್ಕಲಿಗ ಮಹಿಳಾ ಅಧ್ಯಕ್ಷೆ ಉಷಾ ಗಿರೀಶ್, ಬಿ.ಎಸ್ ಗಿರೀಶ್, ಮಹಿಳಾ ಪೌರ ಕಾರ್ಮಿಕರು,ಅಂಗನವಾಡಿ ಕಾರ್ಯಕರ್ತೆಯರು, ಹಾಗೂ ಪತ್ರಿಕಾ ಮಾಧ್ಯಮ ಮಿತ್ರರು ಸೇರಿದಂತೆ ಇನ್ನಿತರರಿದ್ದರು.


ಶ್ರೀ ಚಾಮುಂಡೇಶ್ವರಿ ಕೃಪೆ
ಹೋಟೆಲ್ ಮಹಾರಾಜ ಗ್ರ್ಯಾಂಡ್ ಹಾಗೂ
ದೇವಿಶ್ರೀ ಹೋಟೆಲ್‌ನ ಮಾಲೀಕರಾದ
ಆರ್.ಅಶ್ವಥ್‌ನಾರಾಯಣ್
ಹಾಗೂ ಅವರ ಮಗನಾದ
ಮಣಿಕಂಠ ಎ.ಎನ್
ಅವರಿಗೆ
ಹುಟ್ಟುಹಬ್ಬದ ಶುಭಾಶಯಗಳು
ಮೊ: 9036709090